

# **TIGHT BINGING BOOK**

UNIVERSAL  
LIBRARY

OU\_200063

UNIVERSAL  
LIBRARY



**OSMANIA UNIVERSITY LIBRARY**

**Call No.**

**Accession No.**

**Author**

**Title**

This book should be returned on or before the date  
last marked below.

---





**OSMANIA UNIVERSITY LIBRARY**

Call No.

Accession No.

Author

Title

This book should be returned on or before the date  
last marked below

---

---

---



## ಮುನ್ನಡಿ

‘ಸಣ್ಣ ಕತೆ’ಗಳು, ‘ಭಾವಗೀತ’ ಗಳಿದ್ದಂತೆ ಎಂದು ಹೇಳುವ ಮಾತು ಅವಗಳ ಜೀವಕ್ಷೇ ಸಂಬಂಧಿಸಿರುತ್ತಿದು; ದೇಹಕ್ಕೂಲ್ಲ. ದೇಹ ದಲ್ಲಿಯೋ ಬಂದು ಗಡ್ಡು ಇನ್ನೊಂದು ಪದ್ಯ; ಬಂದುಕತೆ, ಇನ್ನೊಂದು ಗೀತ. ಹಾಗೆಯೇ, ಕತೆಯ ಮನೋರಜನೆಯೇ ಬೇರೆ, ಗೀತದ ಮನೋರಜನೆಯೇ ಬೇರೆ. ನೊದಲನೆಯದು ಬಾಹ್ಯಫುಟನೆ ವಿಫುಟನೆಗಳನ್ನು ವಲಂ ಬಸಿದುದು; ಎರಡನೆಯದು ಆಂಶರಂಗಿಕ ಲಹರಿತರಂಗಕಲ್ಲೋಲಗಳ ಆಟ. ಕತೆಯು ಎಲುವನಂತೆ ಬರುಸು, ಗೀತವು ಗಾಳಿಯಂತೆ ತಿಳಿವು. ಆದರೂ ಗೀತಗಳ ಭಾವದೊಳಗೂ ಕತೆಗಳ ಸಣ್ಣ ತನದೊಳಗೂ ಬಂದು ಸಾಮಾನ್ಯ ಜೀವವಿದೆ. ಅದು ಭಾವತಂತು-ಪಾರಣಾದ ಸಣ್ಣ ಏಳಿ. ಅದುವೆ ಫುಟನೆಗಳನ್ನು ಕಟ್ಟಿ ಕತೆಯಾಗುವುದು; ಮನಃಸುಮನ ಗಳನ್ನು ಪೂರ್ಣಿಸಿ ಗೀತವಾಗುವುದು. ಆ ಸಣ್ಣ ದಣಿ – ಆ ಭಾವ ಎರಡಕ್ಕೂ ಸಾಮಾನ್ಯವಾಗಿದೆ.

‘ಶ್ರೀನಿವಾಸ’ರ ‘ಬಂದು ಹಳಿ ಕತೆ’ ಯಂತೆ ಕತೆ ದೊಡ್ಡದಿರಲ ಅಥವಾ ಅವರದೇ, ‘ರಂಗಸಾಮಿಯ ಅವಿವೇಕ’ ದಂತೆ ಜಿಕ್ಕುದಿರಲ ಸಣ್ಣದಾಗಿ ಸುಳಿದಾಡುವ ಆ ವಿವೇಕಾವಿವೇಕಗಳ ಸುಳಿಯೇ ಎರಡಕ್ಕೂ ಪಾರಣತಂತು. ಫುಟನೆವಿಫುಟನೆಗಳ ಪ್ರಪಂಚವು ಏ. ಇದ್ದರೂ ಅವುಗಳನ್ನೆಲ್ಲ ಪೂರ್ಣಿಸಿಕೊಂಡು ಬರುವುದು ಬಂದು ಸೂಕ್ಷ್ಮಭಾವ; ಅದರ ಸೂಕ್ಷ್ಮ ಚಾರಿತ್ರ್ಯ. ಅದರೆ ಕತೆಗಳಲ್ಲಿ ಫುಟನೆವಿಫುಟನೆಗಳಿಗಿಂತ ಈ ಸೂಕ್ಷ್ಮಭಾವದ ಲೀಲಾವಿಲಾಸ ವಿಸ್ತೃತವೇ ಹೆಚ್ಚಾಗುತ್ತ ಹೊದಂತೆ ಸಣ್ಣ ಕತೆಗಳಿಗೆ ಭಾವಗೀತದ ನೇರುವದು. ರವೀಂದ್ರರ ‘ಸಂಭಾ’ ಅಥವಾ ‘ವಿಜಯ

(Victory)’ ಇವುಗಳಲ್ಲಿ ಹೀಗಾಗಿದೆ. ಇಂಥಿವುಗಳಿಗೆ ‘ಇದೇನು ? ಕತೆ ಹಾಳಾರ್. ಕಾವ್ಯವಾಗಿ ಒಟ್ಟಿದೆ’ ಎಂದು ಮೂರಿಯ ಒಹುದಾದರೂ ಈ ವಿಧಿದ ಕಥನಸರಣಿಯಿಂದ ಕತೆಯ ಸಣ್ಣ ಮಾತ್ರತಿಗೆ ಕಾವ್ಯದ ಕೀರ್ತಿಮುಖವನ್ನು ಒಟ್ಟಿದೆಂತಾಗಿ ಬಂದೇ ಕಲೆಯುಂಟಾಗುವ ಮಾತ್ರೂ ಸುಳ್ಳಳಿ. ಈ ಬಗೆಯ ಕಥನ ಸರಣಿಯು ಕತೆಗೆ ಜೀಡಬುಡದ ಬಲೆಯ ಆಕಾರವಿಕಾರವನ್ನುಂಟು ವಾಡುವುದು. ಗಾಳಿಯ ನರಗಳಂತೆ ಹಬ್ಬಿ ಕಣ್ಣಿಗೆ ಕಾಣಿದಂತಿದ್ದರೂ ತನ್ನ ಜಾಲದಲ್ಲಿ ಸೊರಬುನೊಣಿಗಳನ್ನು ಜೀಡನ ಬಲೆಯು ಹಿಡಿಯುವಂತೆ, ಭಾವಲಹರಿಗಳಂತಿರುವ ಕಥೆಗಳು ತಮ್ಮ ಸಂಪರ್ಕದಲ್ಲಿ ಬಂದ ಮನಗಳು ಹೇಗೆ ಸುಸುಳುವೆಂದರೂ ಅವುಗಳನ್ನುಂಟದೆ ಸಿಡುವದಿಲ್ಲ. ಕಥೆಯೋಳಿಸಿ ಭಾವವು ಒಬ್ಬ ಹುಣಿಯ ಹಾಳು ಕನಸಿರಲಿ, ಒಬ್ಬ ಜಾಣನ ಮಹತ್ತ್ವದ ತೊಡಕಿರಲಿ ಓದುವವನಿಗೆ ಆ ವ್ಯಾಧಿಯು, ಆ ಆಸಂದದ, ಅನುಭವವು ಸೊಂಕದೆ ಹೋಗುವದಿಲ್ಲ.

ಸಣ್ಣ ಕತೆಯು ಅಲ್ಲ ಜೀವಿಗಳ ಮಹಾಕಾವ್ಯ. ಮಹಾತ್ಮರ ಜೀವನವೂ ಮಹತ್ತ್ವರವಾದ ಜೀವನವೂ ತನ್ನ ಆವಿಭಾಗವಕ್ಕೆ ವಿಶಾಲವಾದ ಆವಕಾಶವನ್ನು ಬೇಡುವುದು. ಅಲ್ಲ ಜೀವಿಗಳ ಅಲ್ಲ ಜೀವನ ಸರ್ಪೋ ಸಂಧಿಯಲ್ಲಿಯೂ ಸಮಾರಾಧನೆಯನ್ನು ತೀರಿಸಿಕೊಳ್ಳುವದು. ಪಳ್ಳಿಯುವಸು ಪಟ್ಟಣದಲ್ಲಿ ದಿಕ್ಕುಗೆಡುವಂತೆ ಸಾರಪಿಂನವಾದ ಅಲ್ಲ ಜೀವನಕ್ಕೆ ಏಸಾತ್ಮರವೇ ವಿನಾಶದಂತೆ ಪರಿಣಾಮಿಸುವದು. ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಬಂಗಾರದ ಕಣಿಕೆ, ಉಸು ಬಿಸ ವಿಸಾತ್ಮರವು ಹೆಚ್ಚು. ಮಹಾಕಾವ್ಯಗಳೂ, ಇತಿಹಾಸ ಪುರಾಣಗಳೂ, ರಾಮಾಯಣ ಭಾರತಾದಿಗಳೂ ದೇವತೆಗಳ, ಅವತಾರಿಗಳ, ರಾಜಮಹಾರಾಜರ ಚರಿತೆಗಳನ್ನು ಪ್ರಕಾಶಗೊಳಿಸುವವು. ಕುದ್ದರ, ಅಲ್ಲರ, ಹೀನರ, ದೀನರ, ದುರ್ಬಲರ, ದುರ್ಲಕ್ಷಿತರ, ದುಃಖ

ಈಷನಾತ್ಮಕವಾದ ಆತ್ಮಲೀಲೆಯ ಚಾರಿತ್ರ್ಯಕ್ಕೆ ಸಣ್ಣ ಕಡೆಯು ದೊಡ್ಡ ಸಾಧನವಾಗಿದೆ. ಮಹಾತ್ಮರೀಂಬುವರ ಚರಿತ್ರೆಯು ಆಮಾಲಾಗ್ರವಾಗಿ ಮಹತ್ತಪ್ಯಮಳ್ಳಿದಾಗಿರುವದಿಲ್ಲ. ಅಲ್ಲಿರ ಚರಿತ್ರೆಯನ್ನು ಕೇಳುವದೇನು ಎಂದೆನ್ನಲಾಗುತ್ತದೆ. ಏಕೆಂದರೆ ಎಂಥ ಅಲ್ಲಿಸೂ, ತಟಿತ್ತಾಕೋಣಿ ! ಸಿಭ ಕಾಯ ಒನ್ನಾಧ 'ನನ್ನ ಕಂಡಿರದಿದ್ದರೂ ಚಳಿಗಾಲ ದೊಳಗಿನ ಆರಲಿರುವ ಕೆಂಡದ ಬೂದಿಯೊಳಗಿನ ಕಿಟಿಯಷ್ಟಾದರೂ ಆತ್ಮನ ಪ್ರಕಾಶವನ್ನು ಕಾಣಿದೆ ಇಲ್ಲ. ಆ ದರ್ಶನವನ್ನು ಚಿತ್ತಿಸುವ ವರ್ಣಿಸುವ ಮಹಾಕಾಯವು ಸಣ್ಣ ಕಡೆಗಳ ಪಾಲಿಗೆ ಒಂದಿದೆ. ಅಕಸ್ಮಾತ್ತಾದ ಆತ್ಮದರ್ಶನದಂತೆ, ಅಕಲ್ಪಿತ ಅಥವಾತನ್ನು ವಿಚಾರಣೀಯವಾಗಿದೆ. ಅದೂ ಸಣ್ಣ ಕಡೆಯ ವಸ್ತು. ದೊಡ್ಡ ಕಡೆಗಳಲ್ಲಿ ದೊಡ್ಡದಾಗಲು ಸಣ್ಣ ಕಡೆಗೆ ಇಲ್ಲಿ ಅವಸರವಿದೆ. 'ವಸುಮತಿ ಅಥವಾ ಪರಕಾಯ ಪ್ರಮೇಶ' ಮತ್ತು, 'ಉನ್ನೊಂದು ಯಳಿಯ ಕಡೆ' ಗಳ ದೊಡ್ಡಸ್ತಿಕೆಯು ಸಣ್ಣ ಕಡೆಯ ರಾಜವಾಗಿದೊಳಗಿನ ಒಂದು ಕ್ಷೇಗಂಬ. ರವೀಂದ್ರರ ಕಥಾಮಾರ್ಗವು ಪ್ರತ್ಯೇಕ್ಕು ರಾಜನೀಧಿ.

ಗುಣವನ್ನು ಗುರುತಿಸುವ ಕಕ್ಷಿಯು ಸ್ಥಿರವಾಗಿ ಬೆಳೆದಂತೆ ಪರಗತ ಸುಖದುಃখಗಳಿಗೆ ಅಂತಿಕರಣವು ಅನುಕೂಲವಾಗಿ ನತ್ತಪ್ಪವು ಪ್ರಬಲವಾದಂತೆ ಅಲ್ಲಿರಲ್ಲಿಯೂ ಸಡೆದ ಆತ್ಮನ ವಿರಾಳನಾಟ್ಪ್ರಪೂರು ಮನಸ್ಸಿಗೆ ಗೊಳಿಕರವಾಗುವದು. ಅದರ ಪರಿಚಯವು ಹೆಚ್ಚಾದಂತೆ ಅದನ್ನು ಬಣ್ಣಿಸುವ ಕೌಶಲ್ಯವು ಅಧಿಕವಾಗುವದು. ಅಲ್ಲಿಯವರೆಗೆ ಸಣ್ಣ ಕಡೆಯು ಕಿರಿದಾಗಿ ಕೀಳಾಗಿ ಸೀರುಗಡೆಯೂ ಆಗಬಹುದು. ದೊಡ್ಡದಾಗಲಾರದೆ ಸಣ್ಣದಾಗಿ ಬಡವಾಗಿ ಸೀರುಗಡೆಯೂ ಆಗಬಹುದು. ಹೇಸರಿನ ಪ್ರಭಾವವು ಏಗಿಲಾಗಿ ಸಣ್ಣ ಕಡೆಯು ಕಿರುಕುಳಿ ರಂಜನೆಯಲ್ಲಿ ಈಸಾಡಬಹುದು; ಮುಖಗಾಡಬಹುದು. ಸಣ್ಣ ಏಂಂದ ನಾವು ಬೇಡುವ ಶೈಲಿಯು ಮಳೆಬಿಟ್ಟು ಮಂಜಿನ ಸೀರಿ

ಗಾತ್ರಿಸಿದಂತೆ ತೋರಬಹುದು. ಹಾಗೆ ನೀರಡಿಕೆಯನ್ನು ತೀರಿಸಿ ಕೊಕ್ಕುವ ಚಾಪಲ್ಯದಲ್ಲಿ ನಾವು ಬಿಸಿಲುಗುದುರೆಯ ಬೆಸ್ಸು ಹತ್ತು ಬೇಕಾಗಬಹುದು. ಮತ್ತೊಮ್ಮೆ ಬೆಸ್ಸು ಹತ್ತಿದರೂ ಸರಿಯೇ—ಸಣ್ಣ ಕತ್ತೆಯ ಮಾನಸಸರೋವರದ ದರ್ಶನವಾದರಾಯಿತು. ಸಣ್ಣ ಕತ್ತೆ ಗಾರರು ಅತ್ತು ಹೊರಟಿದ್ದಾರೆ. ಶಿವಾಸ್ತೇ ಪಂಥಾಃ !

—ದ. ರಾ. ಬೇಂದ್ರೆ



## ಎರಡು ನುಡಿ

ಸಮ್ಮು ಜಯಕನಾರಾಟಕ ಗ್ರಂಥವಾಲೆಯ ನಾಲ್ಕುನೆಯ ಹೂವಾದ, ಗರತಿಯ ಹಾಡು 'ಪ್ರಸಿದ್ಧವಾದ ಒಂದು ತಿಂಗಳೊಳ್ಳ ಗಾಗಿಯೇ 'ಬಿಸಿಲುಗುದುರೆ' ಎಂಬ ಪದನೆಯ ಹೂವನ್ನು ಸಮ್ಮು ವಾಚಕರಿಗೆ ಅರ್ಪಿಸಲು ಸಂತೋಷವಾಗುತ್ತದೆ. ಇದರಂತೆ ಈ ನೆಯ ಹೂವನ್ನೂ ಬೇಗನೆ ಪ್ರಕಟವಾಡಲಿರುವೆವು.

ಈ ಪುಸ್ತಕವು ಮೊದಲು ಪ್ರಕಟಿಸಿದ ಮೇರೆಗೆ ಸಣ್ಣ ಕತ್ತಿಗಳ ಸಂಗ್ರಹವಾಗಿದೆ; ಆದರೆ ಪುಸ್ತಕದ ಹೆಸರು ಮಾತ್ರ ಬದಲಾಗಿದೆ. 'ಆ ಹೆಂಗಸು ಹಾಗು ಕೆಲವು ಕತ್ತಿಗಳು' ಎಂದು ನಾವು ಕರಣವಾಗಬೇಕಾಗಿತ್ತು. ಆದರೆ ಒಬ್ಬನೇ ಒಬ್ಬ ಕತ್ತಿಗಾರನ ಇದು ಪರಿಗೆ ಅಚ್ಚಾಗದೆ ಇದ್ದ ಕತ್ತಿಗಳನ್ನು ಈ ಕಥಾಪುಸ್ತಕದಲ್ಲಿ ಸೇರಿಸಬೇಕೆಂದು ಹಿತ್ಯೆಷಿಗಳನೇಕರು ಸೂಚಿಸಿದ್ದರಿಂದಲೂ 'ಆ ಹೆಂಗಸು' ಎಂಬ ಕತ್ತಿಯು ಈಗಾಗಲೆ ಈ ವರ್ಷದ ಚೈತ್ರಮಾಸದ ಜಯಕನಾರಾಟಕದಲ್ಲಿ ಅಚ್ಚಾದ್ದ ಒಂದಲೂ ಈ ಪುಸ್ತಕದ ಹೆಸರನ್ನು ಒದಲಾಯಿಸಬೇಕಾಯಿತು. ಈ 'ಬಿಸಿಲುಗುದುರೆ' ಯಲ್ಲಿ, ಗೆ ಕೃಷ್ಣ ಕುಮಾರರ ಬೇರೆ ಬೇರೆ ಇ ಕತ್ತಿಗಳನ್ನು ಸೇರಿಸಲಾಗಿದೆ. 'ಬಿಸಿಲುಗುದ'

ಎಂದು ಹೇಸರನ್ನೇ ಇಕ್ಕೆ ಇಟ್ಟಿರಬಹುದೆಂಬದು ಗೆ ಬೇಂದ್ರೀಯುವರ  
ಮೂಸ್ನ್ನಿಡಿಯಲ್ಲಿ ಧ್ವನಿತವಾಗಿಯೇ ಇದೆ.

ಈ ಕಥಾವರ್ಣನ್ಯಾಯದಲ್ಲಿನ ಒಂದೆರಡು ವಿಶೇಷಗಳನ್ನು  
ಹೇಳಬಹುದು. ‘ತೀರದ ಆಸೆ’ ‘ಮಾಧೂರಾಯನ ಮಂಕು’  
ಮತ್ತು ‘ಮುಕ್ತಿಯಾತ್ರೆ’ ಈ ಕತೆಗಳಲ್ಲಿ ಕಥಾವಸ್ತುಗಳನ್ನು  
ಮತ್ತು ಸನ್ನಿಹೇಳವನ್ನು ಆರಿಸುವುದರಲ್ಲಿ ನಾವೀನ್ಯವು ತೋರಿಬರು  
ತ್ತಿದೆ. ಒಂದರಲ್ಲಿ ಸ್ನೇಹಿತಾಲದ ಬಳಿಯ ಪಿಮಾಚಲದ ಉತ್ತರಿಂಗ  
ಗಿರಿಶಿಲರಗಳ ದರ್ಶನ; ಇನ್ನೊಂದರಲ್ಲಿ ಒಬ್ಬ ಧ್ವೇಯವಾದಿಗೆ ಒಬ್ಬ  
ಕಲಾವತ್ತಿಯ ಬೆಟ್ಟಿ ಮಾಡಿಸಿ ದೃವವು ಮಾಡುವ ವಿಸೋದ ವಿಲಾಸ;  
ಮತ್ತಿನ್ನೊಂದರಲ್ಲಿ ಒಬ್ಬ ಜ್ಞಾಗಾಡಿನ ಕೊರ್ಮಲ ಅಂತಕರಣದ  
ಎಳೆಹುಡುಗಿಯ ಜೀವನರಂಗದಲ್ಲಿ ಇನ್ನೊಂದು ಪ್ರೇಮಲ ಜೀವ  
ವನ್ನು ತಂದು, ಅವರಿಭ್ರಂಸ್ನು ಅಗಲಿಸಿ, ಆ ಕೊರಗುಪಕ್ಷೆಯಲ್ಲಿ  
ಸಂತಸಪಡುವ ದೈವದ ದುರ್ವಿಲಾಸ. ಕಥಿಗಳಲ್ಲಿ ಬಟ್ಟಾಪ್ತರೆ ಕೆಲವು  
ಸೂಕ್ಷ್ಮ ಅಂತಕರಣಗಳ ಬಳಿಗೆ ಅಲೆದಾಟವು — ಹೊಯ್ದಾಟವು  
ಚಿತ್ತಿತವಾಗಿದೆ. ಈ ಸಂಪೂರ್ಣಾಯವೇನೂ ಹೊಸದಲ್ಲ. ಇಂಗ್ಲಿಂಡಿ  
ನಲ್ಲಿ ಇದು ಮೊದಲು ಜಾರ್ಜ್ ಎಲಿಯಂಬಾಳಿಂದ ಆರಂಭವಾಯಿತು.  
ಆಗ್ರಿಗ ಅದು ಸರ್ವದೇಶಗಳ ಸಾಹಿತ್ಯದಲ್ಲಿ ರೂಢವಾಗಿದೆ. ಮಾಧೂ  
ರಾಯನ ಮಂಕು ’ ‘ಸನ್ನ ಪ್ರೋನ್ಸೋ’ ಮತ್ತು ‘ಮುಕ್ತಿಯಾತ್ರೆ’  
ಎಂಬ ಕತೆಗಳಲ್ಲಿ ಇದು ಹೆಚ್ಚುವಾಸ್ತವವಾಗಿ, ತಟ್ಟನೆ ಮನಗಾಣ  
ವಂತೆ ಪ್ರಕಟವಾಗಿದೆ. ‘ತೀರದ ಆಸೆ’ ಹಾಗೂ ‘ಆ ಮಗು’  
ಎಂಬವುಗಳಲ್ಲಿ ಇದು ಅಂತರಾಳದಲ್ಲೇ ಅಡಕವಾಗಿದೆ. ವಾಚಕರು ಈ  
ಕತೆಗಳನ್ನು ಸಾವಧಾನವಾಗಿ ಓದಿಕೊಳ್ಳಬೇಕೆಂದು ಪಾಠ್ಯನೇ.

## ಅರಿಕೆ

‘ ಎಲ್ಲ ಬಗೆಯ ಬರೆವಣಿಗೆಯೂ ತನ್ನನ್ನೇ ತಾನು ಅರಿತ್ತು ಕೊಳ್ಳುವ ಎತ್ತುಗಡೆ’ ಎಂಬ ಸಂಭಿಗೆಯಿಂದಲೇ ನಾನು ಬರೆಯುವ ದಕ್ಕೆ ವೊದಲು ಮಾಡಿದ್ದು. ಬರೆಯುವವರೆಲ್ಲ ತಮಗಾಗಿಯೆ ಬರೆದುಕೊಳ್ಳುವರೆಂದು ತಿಳಿಯುತ್ತೇನೆ. ಸಾಹಿತಿಯು ಸರಸ್ವತಿಯ ಆಪ್ತ ಭಕ್ತ; ಗುಪ್ತ ಪೂಜಾರಿ. ಆತನ ಪೂಜೆಭಕ್ತಿಗಳ ಗುರಿಯು ಆ ತನ್ನ ಅರಿವು. ತನ್ನ ಭಕ್ತಿಯ ಬಲದಿಂದ ತನ್ನ ಪೂಜೆಯ ಫಲವಾಗಿ ದೊರೆತ ಆಕ್ಷಯವಾದ ಪ್ರಸಾದವಂತು ತಾನು ಸವಿಯುತ್ತಾನೆ. ಸರಸ್ವತಿಯ ಪ್ರಸಾದವೆಂದು ನೆಚ್ಚಿ ಮೆಚ್ಚಿ ಒಳ್ಳಿಯತಸದಿಂದ ಬೇಡು ವರರಿಗೂ ಅದರಲ್ಲಿ ಪಾಲುಗೊಡುತ್ತಾನೆ. ಇದು ನಾನು ಪಡೆದ ಪ್ರಸಾದ. ಸನಗೇನೋ ಇದರಲ್ಲಿ ತುಂಬಾ ಸವಿ. ಇದನ್ನು ಲಾಲಸೆ ಯಿಂದ ಸವಿದ ಉಳಿದವರು ಈ ಫಲದ ಯೋಗ್ಯತೆಯನ್ನು ಹೇಳಿದರೆ ಅದರಿಂದ ನನ್ನ ಭಕ್ತಿಯ ಬಲವನ್ನು ಅಳೆದುಕೊಳ್ಳಲು ಸೇರವಾದಿತ್ತ.

ಇಲ್ಲಿ ಕೊಟ್ಟ ಕಥೆಗಳಲ್ಲಿ ವೊದಲನೆಯದು ಈಗ ಒಂದೂವರೆ ವರ್ಷದ ಹಿಂದೆ ಬರೆದ ‘The Grand Perhaps’ ಎಂಬದೇಂದು ಇಂಗ್ಲೀಷು ಕಥೆಯ ಕನ್ನಡರೂಪ. ಈ ಕಥೆಯ ಕೊನೆಯಲ್ಲಿ ಬರುವ ರೀತವು ಶೆಲೆ(Shelley)ಯ ‘He came like a dream in the dawn of life, He fled like a shadow before its noon’ ವೊದ ಲಾದ ಕೆಲವು ಬಿಡಿ ಸಾಲುಗಳ ಭಾವಾನುವಾದ.

ಈ ಎಳೆಗತೆಗಳನ್ನು, ಜಯಕನಾರಾಟಕ ಗ್ರಂಥವಾಲೆಯವರ ಬತ್ತಾಸೆಗಾಗಿ ಈಗಲೇ ಬಯಲಿಗೆ ತರಬೇಕಾಯಿತು. ಆದರೂ, ಗ್ರಂಥವಾಲೆಯವರು ಈ ವಿಷಯದಲ್ಲಿ ತೋರಿಸಿದ ಆದರಕ್ಕಾಗಿ ತುಂಬಾ ಕೃತಜ್ಞನಾಗಿಯೆ ಇದ್ದೇನೆ.

—ಕೃಷ್ಣ ಕುಮಾರ

# ಬಿಸಿಲುಗುದುರೆ



*It is by utterance that we live*

*—Oscar Wilde*

## ಪರಿವಿಡಿ

೧.	ತೀರದ ಆಸೆ	೮
೨.	ಆ ಮಗು	೨೭
೩.	ಸನ್ನ ಫೋನೆಲ್	೪೦
೪.	ಮಾಧೂರಾಯನ ಮಂಕು	೫೩
೫.	ಮುಕ್ತಿಯಾತ್ರೆ	೬೮

**ಸೂಚನೆ:**— ಇಗ ಸೆಯ ಪ್ರಟಿಕಲ್ ಗಾ—ಗಳ ಸಾಲುಗಳ ವಾಕ್ಯೇ ವ್ಯಾಖ್ಯಾನಿಸಿದ್ದಿಲ್ಲ.— ಒಡನೆಯೇ ಬಾಗಿಲಗೆ ಬಂದು, ಆ ಮಗುವು ಕಾಣುವಂತಿದ್ದರೆ, ಅದನ್ನೇ ನೋಡುತ್ತೆ ಸಂತು ಒಮ್ಮೆಮ್ಮೆ ಕೆಸಿವಿಸಿಯನ್ನೂ ಬೇರೊಮ್ಮೆ ಹರುಹವನ್ನೂ ಪಡುತ್ತಿದ್ದೆ. ಆ ವಾಗಿವು, ಕಾಣದಂತಿದ್ದರೆ, ಅದರ ದಸಿಯನ್ನೇ ಕೇಳುತ್ತ ಕ್ಷೇಗೆಲಸಗಳನ್ನೆಲ್ಲ ಬಿಟ್ಟು ಆ ಮಗುವಿನ ರೂಪವನ್ನು ಕೆಣ್ಣಿದುರು ಕೆಲ್ಪಿಸಲು ಹನಣಿ ಸುತ್ತಿದೆ. \*

## ತೀರದ ಆಸಿ

೧

ಆ ಸಲ ನಾವು ಮತ್ತೊಮ್ಮೆ ಸೈನಿತಾಲಕ್ಷ್ಯ ಹೋದೆವು. ಸೈನಿತಾಲವೆಂದರೆ ಸನಗೊಂದು ಹುಣ್ಣು. ಅಲ್ಲಿರಾ, ರಾಣೀಪೇಟ, ಸಿಮಾಲ್ಲ, ಮಸೋರಿಗಳಲ್ಲಿ ನಾವು ಅದೇಜೊಬ್ಬೇ ಸಲ ಹೊಗ್ಗಿ ಇಡ್ಡೆವಾದರೂ, ಈ ಸ್ವಭಾವಕ್ಕಾವಶ್ವಾ ಸೈನಿತಾಲದಂತೆ ಸನಗೆ ಹುಣ್ಣು ಪಿದಿಸಿದ್ದಿಲ್ಲ. ಅಲ್ಲಿರ್ಲಿರಾ, ಮಸೋರಿಗಳಲ್ಲಿ ಸೃಷ್ಟಿಯ ಸೂಭಿಗು ಹೊಟ್ಟಿ ಹಿಡಿಸದ ಸಗುಷಸರಂತೆ ವಿಚ್ಯಂಭಸುವದು. ಸೈನಿತಾಂದಲ್ಲಿ ಆ ಸೂಭಿಗು ಒಂದು ಮತ್ತೆನ್ನು. ಮುಂಗುಳ್ಳಿಗೆಯಂತೆ ಮೆಲ್ಲಿಗೆ ಅರಳಿರುವದು. ಸನಗೇನೋ ಸೌಂದರ್ಯವು ಸೌಮ್ಯವಾಗಿದ್ದರೇ ಮೆಚ್ಚುಗೆ. ಅಂತೆಯೇ ಸೈನಿತಾಲದ ಮೇಲೆ ಸನಗಷ್ಟು ಬೇವ.

ಆಗ ಅದೇ ವಸಂತಕಾಲವು ಮೆಲ್ಲಿಗೆ ಜಿಗುರುತ್ತಿದ್ದಿತ್ತು. ಆ ಸಲ ನಾವು ಪ್ರತಿಸಲಕ್ಷ್ಯಂತಲೂ ಬೇಗನೆ ಪಿಮಾಲಯಕ್ಕೆ ಹೋದೆವು. ತಂದೆಯವರು ಪಣದಾದಿಯಲ್ಲಿಯೇ ಹೊಶನ್ನು ತೆಗೆದುಕೊಂಡಿದ್ದು ರಿಂದ ವಿಲಂಬಕ್ಕೆ ಕಾರಣವೂ ಇರಲಿಲ್ಲ. ಸಿಬವಸ್ಸೇ ತೇಳುವವರೆದರೆ, ಆ ಸಲ ತಂದೆಯವರು ಅಷ್ಟು ಬೇಗ ಹೊರಡುವದಕ್ಕೆನಾನೇ ಕಾರಣ. ಅದೇತಕೆಂದರೆ ಪಿಮಾಲಯದ ಸ್ಥಳಿಕೆಗಿನ ಕಡಲಲ್ಲಿ ಮನದಳಿಯೆ ಈಸಾಡಬೇಕಂದು ನನ್ನ ಬೇವವು ಮುಂಗಾಲಮೇಲೆ ಕುಣಿಯುತ್ತಿ

ವನ್ನು ಬಿಟ್ಟುಬಿಟ್ಟೇ. ಅದೇ ಆಗ ನಾನು ಇಂಟರ ಪರೀಕ್ಷೆಯನ್ನು ವಾಸಾಗಿದ್ದೆ, ಮುಂದೆ ಏದು ವರ್ಷಗಳ ಸಂತರ, ನಾನು ಬೇಸೆಲಿಂದ ಎದ್ದುಮೇಲೆ ನಾನು ಬೇರಕ್ಕೆ ಹೋಗಬೇಕೆಂದು ತಂದೆಯವರು ಇಷ್ಟಪಟ್ಟರು. ಆದರೆ ಇಂದಿನ ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ನನಗೆ ಅಷ್ಟೋಂದು ಮೇಚ್ಚಿಗೆ ಇರದ್ದರಿಂದ ನಾನು ಆ ಹಾದಿಯನ್ನೇ ಬಿಟ್ಟುಕೊಟ್ಟೇ. ನಿಜವಾಗಿ ಸೋಡಿದರೆ, ಸನ್ನ ತಂದೆ ಸನ್ನ ಅಣ್ಣಿ ಹಾಗು ಸನ್ನ ಅಕ್ಕನಿಂದ ನಾನು ಪಡೆದ ಶಿಕ್ಷಣವು ಸನ್ನ ಕಾಲೇಜ ಶಿಕ್ಷಣಕ್ಕೆಂತ ಎಷ್ಟೋ ಹೇಚ್ಚು ಸದೆಂದು ನಾನು ಹೇಳಬಲ್ಲೆ.

ಆ ಸಲ, ನಾವು ಸೈನಿತಾಲದಲ್ಲಿದ್ದಾಗ, ಸನ್ನ ತಮ್ಮ ಚಂಡ್ರ, ಸನ್ನ ತಂಗಿ ಗೌರಿಯೊಡನೆ ಹತ್ತುರದ ಮರಟಗಳ ಸಾಲುಗಳಲ್ಲಿ ಸೆರಳಿಸಲ್ಲಿ ಅಡ್ಡಾಡುವದಕ್ಕೆಂದು ಹೋಗುವ ಅಭ್ಯಾಸವನ್ನಿಟ್ಟು ಕೊಂಡಿದ್ದೆ.

ನಾವು ಸೈನಿತಾಲಕ್ಕೆ ಹೋರಡುವದಕ್ಕೆ ನಾಲ್ಕು ತಿಂಗಳು ಮುಂಚೆ, ಸನ್ನ ಅಣ್ಣಿನು ಕೃಷ್ಣಿಶಾಸ್ತ್ರದ ಅಭ್ಯಾಸಕಾವುಗಿ ಹಾಲಂಡಕ್ಕೆ ಹೋಗಿದ್ದೆ. ಆ ಸಲ ಆತನೂ ಸನ್ನೋಡನೆ ಸೈನಿತಾಲದಲ್ಲಿಯೇ ಇದ್ದಬಿಟ್ಟಿದ್ದರೆ, ಸನ್ನ ಬೇಸರದ ಬಾಳು ಎಷ್ಟೋಂದು ಸವಿಯಾಗ ಬಹುದಿತ್ತಲ್ಲಿ ಎಂದು ಕೊರಗುತ್ತಿದ್ದೆ. ಇಲ್ಲವೇ ಸನಗಾದರೂ ಮೈಯಲ್ಲಿ ಸಾಕಷ್ಟು ಬಲವಿದ್ದಿದ್ದರೆ, ತಂದೆಯವರ ಆಕಾಂಕ್ಷೆಯಂತೆ ನಾನೂ ಅಣ್ಣಿನೊಡನೆ ವಿಲಾಯತಿಗೆ ಹೋಗಬಹುದಾಗಿತ್ತು ಎಂದು ಮರುಗುತ್ತಿದ್ದೆ. ಆದರೆ ನನಗೆ ಎರಡೂ ಭಾಗ್ಯಗಳಿರಲಲ್ಲ.

ಇ

ಸನ್ನ ಮೇಲೆ ಬರೆದ ತನ್ನದೊಂದು ಭಾವಗೀತದಲ್ಲಿ ಅಣ್ಣಿನು

ನನ್ನನ್ನ ಹೀಗೆ ಬಣ್ಣಿಸಿದ್ದಾಗನೇ:—

“ ನಿನ್ನ ಬಳಿಯ ತುಟಿಯ ಮೇಲೆ,  
ಕಂಳಾ ಎಳಿಯ ಎಸಳ ಮೇಲೆ,  
ಚೆಂನ ಚೆಲುವದೊಂದು ತನ್ನ  
ಬಂಳಾಗನಸುಗಳಲ್ಲಿ ಮುಳುಗಿ  
ಪವಡಿಸಿರುವದು ! ”

ನನ್ನ ಚೆಲ್ಪಿಕೆಯ ಅರಿವು ನನಗೂ ಇದಿಲ್ಲವೆಂತಲ್ಲ. ಆದರೂ ನನ್ನ ಅಣ್ಣಿನು ಅದನ್ನು ಬಣ್ಣಿಸಿದಾಗ ನನ್ನ ಹೊಟ್ಟಿಯಲ್ಲ ಹಿಡಿಸಲಾರ ದಷ್ಟು ಹೆಮ್ಮೆಯೂ ಸಂತೋಷವೂ ಉಕ್ಕಿಬರುತ್ತಿದ್ದವು. ಹೀಗೆ ಹಲವು ಬಗೆಯಾಗಿ ನನ್ನ ಮನವನ್ನು ಮೋದಗೊಳಿಸುವ ನನ್ನ ಅಣ್ಣಿನು ಆಗ ನನ್ನ ಬಳಿಯಲ್ಲಿ ಇರದ್ದರಿಂದ ನನ್ನ ಬಂಟಿಜೀವವು ಹೆಚ್ಚಾಗಿ ಕೊರಗುತ್ತಿದ್ದಿತು. ನನ್ನ ತಂಡೆ ಸಾಕಷ್ಟು ಮುಪ್ಪಿನವ ರಾಗಿದ್ದರಿಂದ, ಅವರ ಆಗ್ರಹಿನ ಸಲಿಗೆ, ಸ್ನೇಹ, ಮಮತೆಗಳು ನನ್ನ ಸವತಾರುಣ್ಯದ ಕಲ್ಪನಾವೇಗದ ಹಾಗೂ ಭಾವನಿಭರತೆಯ ಪಸಿವನ್ನು ಹಿಂಗಿಸಲಾರದಾಗಿದ್ದವು. ನನ್ನ ಹೃದಯವು ನನ್ನ ಒಡನಾಡಿಯಾದ, ನನ್ನ ಬಾಲ್ಯಮಿಶ್ರನಾಡ, ಅಚ್ಚುಮೆಚ್ಚಿಸವನಾದ ಅಣ್ಣಿನ ಸಹವಾಸವನ್ನು ಬಯಸಿ ಬೇಗುದಿಗೆಳ್ಳುತ್ತಿತ್ತು. ಆತನೆಂದರೆ ಅಷ್ಟು ಪ್ರೇಮ. ಆತನಿಗೂ ನನ್ನಲ್ಲಿ ತುಂಬ ಪ್ರೀತಿ. ನಾನು ಒಮ್ಮೆ ಬೇನೆಯಿಂದ ಬಳಲುತ್ತಿದ್ದಾಗ ಆತನು ತನ್ನಲ್ಲ ಸುಖಸಂತೋಷಗಳನ್ನು ಹಿಂದಟ್ಟಿ, ಮಾರು ಹಗಲು ಮಾರು ರಾತ್ರಿ ನನ್ನ ಬಳಿಯಲ್ಲೇ ಕಣ್ಣಿಗೆ ಕಣ್ಣಿ ಹಜ್ಜಾದ ಕುಳಿತಿದ್ದು, ಹೇಗೆ ನನ್ನ ಶೀದವನ್ನು ಮೋದಗೊಳಿಸಲು ಯತ್ತಿಸುತ್ತಿದ್ದನೆಂಬು ಈಗಲೂ ಕಣ್ಣಿಗೆ

మనుత్తే వేదలిన కటేగి తిరుగబేచేందరే— ఆగ తానే పసంతయుటువు వేగిగై హూవాగువంతి ఆరథుత్తిద్దుతు. ఓమవు కరగువడక్కే వేదలు మాడిద్దుతు. నావేజ్యు సీపుజ్యోందు యేవగేంచు బెళ్లదు కటిదాగా సిదిదాగా సింత పిమగొరియ శ్రీరగళు దేవదురుము ( ఛిక ) గళ డఖువనాజేగి ఒందర షిం దొందు తెరేశేయాగా హష్టుకొంచిద్దువు.

సమ్మ మనేయు ఒందు కోళ్లద దండెయ మేలీయే ఇత్తు. అల్లి సింతరే, సృష్టియ సౌభగ్యిగి కంపిన ఒస్టుహాకుప వాటగాతిఫయంతి సీలవణిద సరసోస్మిందు హూపన యాసిగి యెంబంతి కంగొళిసువదు. ఒవోళ్లుమ్మె నాను బదయల్లిద్దు దేవపథ పవర్తద శిఖరపస్సేరి నన్న హళది ఒళ్లాద శాత్మీరి శాలనల్లి కుదురుఁకొండు కుళితాగ సృష్టియ అనంత సృత్యుక్క తాలహాకువంతిసువ శిరుగిజ్ఞించి గళ దసియు దూరద కురిదద్దు గణింద కేళబహుత్తిత్తు. ఆగ నన్న కణ్ణునోటవు, ఆ సౌబ గిన సారపస్సేల్ల పీరబేచేందు ఒందొందే పవర్తశ్రీణియున్న దాటి దాటి, ఇన్నొ హసివు ఆరదిరలు, ఆజేగి హణించి హాకలు హాబలీసుత్తిత్తు.

దిన బెళ్లగాదరే అరుణోదయుక్కే వేదలే హత్తురద శిఖచ ప్రోంచన్సేరి, ఏరిబరువ సూయిఫన కడిగి బెస్సు మాడి కుళితు కోళ్లునదు నన్న వాడికి. ఎళ్లిహరెయద మదుమగళంతి ' నసుకు ' తన్న సింగారదిండనే ముగాడి బరుత్తిరువాగ, ఇత్తు

ನನ್ನ ಕಣ್ಣ ಮುಂದೆ ತುದಿನೊದಲಿಲ್ಲದೆ ಹಬ್ಬಿದ ಹಿಮಗಿರಿಯ ತೀರೆಯ ಮೇಲೆ ಬಣ್ಣಿದ ಚಿತ್ರ-ಚಿತ್ರಾರಗಳು ಕಣ್ಣಿಂಬಾಗಿ ಬಂದು ಕುಣಿಯುತ್ತಿದ್ದವು. ಕೇಸರಿ-ಕಿರಮಂಜಿ ಬಣ್ಣಿದ ನೋಡಗಳ ಪಡಿನೆಳಲು ಹಿಮದ ಬಿಳಿತಿಗೆಯೋಡನೆ ಬೆರೆತುಕೊಂಡಾಗ ಮಲ್ಲಿಗೆಯ ಮಾಲೆಯಲ್ಲಿ ಗುಲಾಬಯ ಹೂವುಗಳನ್ನು ಬಿಡಿಸಿದಂತೆ ಜಂದವಾಗಿ ಕಾಣಬೇಕು. ಬೆಳ್ಳಿಗೆ ಹೊಳೆಯುವ ಹಿಮಾಲಯದ ಒರ್ಗಂಟ ಮುಗಿಲನ ಬಣ್ಣಿಗಳು ಚಿನ್ನಾರ್ಥಿವಾಡುತ್ತಿದ್ದಾಗ, ಉಷಾರಮಣಿಯು ಕೈಲಾಸದ ಹೊಸ್ತೆಲ ಮೇಲೆ ಹೊನ್ನುರನ್ನು ಹೂಹುಡಿಯಿಂದ ರಂಗೋಲಿಯನ್ನು ಹಾಕುತ್ತಿರುವಂತೆ ಭಾಸವಾಗುವದು. ಇದರಿಂದ ಬೆರಗುಗೊಂಡು ಮುಗ್ಗಾವಾದ ನನ್ನ ಹೃದಯವು ಸೌಂದರ್ಯದೇವಿಯ ಸ್ವರ್ಪಣ್ಣಿಯ ಸೊಬಗಿನಲ್ಲಿ ಬೆರೆತು ಬಂದಾಗಿ ಬಿಡುವದು. ಹಿಮದ ಬಿಳಿ ಬೇಕಿನಲ್ಲಿ ಮೂಡಿಕೊಂಡ ನಸುಕಿನ ಹೊಂಬಣ್ಣಿದಾಟವು ಕೊಳ್ಳಿದಲ್ಲಿಯ ವಿಶಾಲವಾದ ಸರೋವರದಲ್ಲಿ ಕೊನೆನೊದಲ್ಲಿದೆ ಕುಣಿಯುವ ಅಲೆಗಳಲ್ಲಿ ಪಡಿಮೂಡಿಕೊಂಡಾಗ, ಪರಿಪೂರ್ಣವಾಗಿ ಶೋಭಿಸುವ ಆ ಸೌಂದರ್ಯವೈಭವವು ಇಡಿಯಾಗಿ ನನ್ನದೆಯಲ್ಲಿ ಒಡಮೂಡಲು ಮನುಷ್ಯ-ಕಲ್ಪನೆಯ ಕೈಗೆ ನಿಲುಕದ ದಿವ್ಯ ಸೃಷ್ಟಿಯ ಆಸಂದವು ನನ್ನನ್ನು ಸುತ್ತಿ ಮುತ್ತ ಮುದ್ದಾಡುವಂತೆ ಅನುಭವವಾಗುವದು.

೫

ನಾನು ನನ್ನ ಹದಿನೇಳನೆಯ ವಯಸ್ಸನಲ್ಲಿದ್ದಾಗ ಹೊಟ್ಟಿ ವೊದಲು ನೆಮೋನಿಯಾಕ್ಕೆ ತುತ್ತಾದೆನು. ಅಂದಿನಿಂದ ನಾನು ಅಶಕ್ತಿಗೆ ತವರುಮನೆಯಾಗಿದ್ದೇನೆ. ಆಗಲೇ ನಾನು ಕಾಲೇಜ

ಬ್ರಿತು. ಹಿಮವಶ್ವರ್ವತದ ದರಿಕಂದರಗಳಲ್ಲಿ ಸೆಲೆಯಾಡುವ ಸೌಂದರ್ಯ ಉಚ್ಛೃತ್ಯ ಮೃದುಮೃದುಲವಾದ ಸ್ವರ್ಥಸುಖಕ್ಕಾಗಿ ಕಾಶರಿ ಸುವದೆಂದರೆ ಕಾವ್ಯವನ್ನು ಬರೆಯುವದಕ್ಕೆ ಹಾತೊರೆದಂತೆ. ಆದರೆ ಸನ್ನ ಹೃದಯವನ್ನೇ ಬಲಿಸಿ ನಲಿಸಿ, ಕುಣಿಸಿ ತಣಿಸಿ, ಮುದ್ದಾಡಿ ಮರುಳುಗೊಳಿಸುವ ತಂಗಾಳಿಯ ತೆರಿಗಳಗುಂಟೆ ತೇಲುತ್ತು ಹಿಮಾಲಯದ ಕೊಳ್ಳುಗಳಲ್ಲಿ ನಾನು ಸುಳಿದಾಡುವಾಗ ಕಾವ್ಯಸುಧೀಯೇ ಸನ್ನ ಜೀವನದ ನಾಡಿನಾಡಿಗಳಲ್ಲಿ ತುಂಬಿ ತುಳುಕುತ್ತಿರುವಂತೆ ಸಸಗಿಸಿಸುವದು. ನಾನು ಹೆಚ್ಚಾಗಿ ಕವಿತೆಗಳನ್ನು ಬರೆದದ್ದು ಹಿಮಾಲಯದ ರಾಮಣೀಯಕತೆಯಿಂದ ಅಗಲಿದ್ದಾಗಲೆ. ಏಕೆಂದರೆ ಈಗ ಸನ್ನೆದೆಯಲ್ಲಿ ಬಲವಾದ ಹಂಬಲವು ತುಂಬಿ ಏರಹಯಾತನೆಗಳು ಸನ್ನ ಭಾವನೆಗಳನ್ನು ತುಳುಕಿಸುತ್ತಿದ್ದವು. ಆದರೆ ನಾನು ಹಿಮಾಲಯದ ಹಳ್ಳಿ-ಕೊಳ್ಳುಗಳಲ್ಲಿ ಇದ್ದಾಗ ಬೆಳ್ಳಿಯ ಬೆಳಕೇ ಹಾಳಿಹಾಳಿ ಎಂಬಿ ಹಬ್ಬಿದಂತೆ ಕಂಗೊಳಿಸುವ ಹಿಮರಾಶಿಯನ್ನು ಕಂಡು ಸನ್ನ ಷ್ಯಾದಯವು ತಣಿವುಗೊಂಡು ಮುಗ್ಗಿವಾಗಿ ಬಿಡುತ್ತಿದ್ದಿತು. ಭೂಮಿ ಇಂದು ಒಂದಂತಿದ್ದ ಆ ಅವಾರವಾದ ಕ್ಷೀರಸಾಗರದ ವಿಶಾಲ ವೈಭವ ಪರಸ್ಪರ ಕಣ್ಣಲ್ಲಿ ಕಣ್ಣಿಂಟ್ಯಾ ಎವೆಯಿಕ್ಕುದೆ ನೋಡುತ್ತು ನಿಂತೆನೆಂದರೆ ಕಣ್ಣಾಳವಾಚಿಗೆ ಅಡಗಿರುವ ಆದಾವುದೋ ಒಂದು ಪರ್ವತಶಿಖಿರ ದಿಂದ ಹರಿದು ಬರುವ ಗಂಧರ್ವ ಗಾನಲಹರಿಗಳು ಸನ್ನ ಹೃದಯ ಪರಸ್ಪರ ಮುಟ್ಟಿ ತಟ್ಟಿ ಶಲ್ಲಿ, ಸಂಗೀತದ ತರಂಗಗಳನ್ನು ಮುಟ್ಟಿಸುವವು. ಆಗ ಮಾನವೇ ಸನ್ನ ಹೃದಯದ ಹಾಡಾಗಿ ಮುದುವುಗಟ್ಟಿ ಸಿಂತಂತೆ ಭಾವನೆಯಾಗುವದು.

ಆದರೆ ಸನ್ನ ಅಣ್ಣನು ಹೆಚ್ಚಾಗಿ ಕವಿತೆಗಳನ್ನು ಬರೆಯುತ್ತು

ದ್ವಾದು ನಾವು ಹಿಮಾಲಯದಲ್ಲಿ ದಾಂಗಲೆ. ನಮ್ಮದು ಕವಿಗಳ ಕುಲವೆಂದು ಹೇಳಬಹುದು. ನನ್ನ ತಂಡೆಯವರು ಕವಿಗಳಾಗಿದ್ದರು. ನನ್ನ ಅಣ್ಣಿ-ಅಕ್ಕೆಂದಿರಿಬ್ಬಿರೂ ಕವಿತೆಗಳನ್ನು ಬರೆಯುತ್ತಿದ್ದರು. ನಾನೂ ಕೂಡ ಆಗಾಗೆ ಬರೆಯುತ್ತಿದ್ದೇ. ನನ್ನ ಹೃದಯದ ತುಂಬ ಭಾವನೆಗಳು ತುಂಬರುತ್ತಿದ್ದರೂ ನಾನು ಅವುಗಳನ್ನು ಹೆಚ್ಚಾಗಿ ತುಳುಕಗೊಡುತ್ತಿದ್ದಿಲ್ಲ, ಎಂತಲೇ ಕವಿತೆಗಳು ಸನ್ನೌಳಿನಿಂದ ಮೇರೆ ಲಿಂದ ಮೇಲೆ ಹೊರಸೂಸಿ ಬರುತ್ತಿರಲಿಲ್ಲ. ಚಿಕ್ಕವಾಕ್ಕಳು, ಕಾಲುವೆ ತುಂಬ ಹರಿಯುವ ಮಳಿಗಾಲದ ನೀರಿನಗುಂಟ ಹಾಳಿಯ ಹಡಗ ಗಳನ್ನು ತೇಲಿಬಿಟ್ಟು ಕೈತಟಿ ಕುಣಿದು ನಲಿಯುವಂತೆ ನಾನು ಕೂಡ ನನ್ನ ಭಾವನೆಗಳನ್ನು ಶೂನ್ಯಸಾಗರದ ಗಾಳಿಯಲೆಗುಂಟ ನಿಷ್ಟ್ಟಿ ಯೆಡೆ ತೇಲಿಬಿಡುತ್ತಿದ್ದೇ. ಅದೇಕೋರೆ—ಅದರಲ್ಲಿಯೇ ನನಗೆಣಂದು ಆನಂದ. ಆದುದರಿಂದ ಹೆಚ್ಚಾಗಿ ನಾನು ನನ್ನ ಭಾವನೆಗಳನ್ನು ಒರೆ ದಿಡುವ ಗೋಜಿಗೇ ಹೋಗುತ್ತಿರಲಿಲ್ಲ. ನನ್ನ ಅಣ್ಣಿನಾದರೋ ಕು ಯೆಂದು ಹೆಸರು ಪಡೆದಿದ್ದಾನೆ. ನನಗೆ ಮಾತ್ರ ಯಾರೂ ಹಾಗೆಂದು ಹೆಸರಿಟ್ಟಿಲ್ಲ. ಅದರೂ ನನ್ನಣ್ಣಿನಿಗೆ ಮಾತ್ರ ತನ್ನ ಕವಿತೆಗಳಿಗೆ ನನ್ನ ಕವಿತೆಗಳ ಮೇಲಿಯೆ ಹೆಚ್ಚು ಮೆಚ್ಚಿಗೆ. ಕಾರಣ ನನ್ನ ಕವಿತೆಗಳನ್ನು ಪ್ರಸಿದ್ಧಿ ಸಬೇಕೆಂಬ ಹಂಬಲದಿಂದ ಆತ ಎಷ್ಟು ಸಲ ಮಂಬಾಲ ಬಿಡ್ಡರೂ ನಾನೆಂದೂ ಹಾಗೆ ಮಾಡಗೊಟ್ಟಿಲ್ಲ. ಅದಕ್ಕಾಗೆ ನನಗೂ ಆತನಿಗೂ ಮೇಲಿಂದ ಮೇಲೆ ಒಗಳ. ನಮ್ಮ ಹೃದಯದ ಹಸುಗೂಸು ಗಳಂತಿದ್ದ ಭಾವನೆಗಳನ್ನು ಸುಮ್ಮಸುಮನೆ ಬೈಲಿಗಿಟ್ಟು ಸಿಕ್ಕಿ ಸಿಕ್ಕುವರ ದೃಷ್ಟಿಗೇಕೆ ಅವನ್ನೀಡು ಮಾಡಬೇಕೋ—ನನಗಂತೂ ತಳಿಯದು.

ಕಟ್ಟಿದೆ. ಸನ್ನ ಬೇಸೆಗೊಳ್ಳಕತನಕ್ಕೆ ಬೇಸತ್ತು ತಾಯಿಯವರು ಕೂಡ ಒಮ್ಮೆಯೇ ಸಿಡಿಸಿಡಿಹಾಯುವರು. ಆದರೆ ಅಣ್ಣಾಸೆಂದಿಗೂ ಹಾಗೆ ಮಾಡುತ್ತಿರಲಿಲ್ಲ. ಅಷ್ಟು ಪ್ರೇಮ ಸನ್ನಲ್ಲಿ ಆತನಿಗೆ.

ಆದರೆ ಆ ಸನ್ನ ಏಕಾಂತಜೀವನದ ಹಾಡನ್ನು ನಾನು ಅಣ್ಣಾನಿಗೆ ಬರೆಯಲು ಬಯಸಲಿಲ್ಲ. ಏಕೆಂದರೆ ಸನ್ನಸನ್ನ ಇಲ್ಲ ಬಿಂಬಿಸುತ್ತಿರಲಿಲ್ಲ ತೊಳಳುತ್ತಿದ್ದ ಸನ್ನಣಣನ ಪಾಡೇನು ಸನಗಿಂತ ಸುಖಮಯವಾಗಿರದೆಂದು ನನಗೆ ಗೊತ್ತಿತ್ತು.

### ಃ

ಅಂದು ಎಪ್ಪುಲಾ ಹದಿನ್ಯೈದನೆಯ ತಾರಿಖು. ನಾನು ನಿತ್ಯದಂತೆ ವಸವಾರ್ಯಂತದಲ್ಲಿ ತಿರುಗಾಡಿ ಬರಲೆಂದು ಹೊರಹೊರಬಿ. ಅಂದು ನನಗೆ ರಿನಕ್ಕಿಂತ ತುಸು ತಡವಾಗಿದ್ದಿತು. ಸೂರ್ಯನು ಆಗಲೆ ಮೇಲಕ್ಕೆ ಏರಿದ್ದು. ಹಿಂದಣ ರಾತ್ರಿ ತಂದೆಯವರಿಗೆ ಅನ್ನಸ್ಥಳಕ್ಕೆಯಾದು ದರಿಂದ ಸಡುರಾತ್ರಿಯವರಿಗೂ ನಾನು ಎಚ್ಚರಿಯಬೇಕಾಗಿದ್ದಿತು. ಅಂತೆಯೇ ಅಂದಿನ ಬಿಳಗು, ಉಷಾದೇವಿಯ ಮಾಟದಾಟದ ಸೋಣಕ್ಕೆ ನಾನು ಎರವಾದೆ.

ಗೌರಿಯು ಸನ್ನ ಕಿರಿಬಿರಳನ್ನು ಹಿಡಿದುಕೊಂಡು ಬದಿಯಲ್ಲೇ ಸಡೆಯುತ್ತಿದ್ದಳು. ಜಂದ್ರನು ಪಾತರಗಿತ್ತಿಗಳ ಬೆಂಬತ್ತಿ ಮುಂದೆ ಓಡುತ್ತಿದ್ದು. ಬಾಬಯು ಹಾದಿಯಲ್ಲಿ ಉದುರಿದ ತರಗಿಲೆಗಳನ್ನು ಮೂಡುತ್ತೆ ಸನ್ನ ಡಿಯ ಬಳಿಯಲ್ಲೇ ಬೆಂಬತ್ತಿ ಒರುತ್ತಿತ್ತು. ನಾನು ಸನ್ನ ಗಾಳಿಯೆಣಿಕೆಗಳಲ್ಲಿ ಮುಳುಗಿ, ನಾಗಮುರಿಗೆಯಂತೆ ಗಿರಿಶಿಖರ ವಸ್ತು ಸುತ್ತುತ್ತುಲಿದ್ದ ದಾರಿಯನ್ನು ಮೆಲ್ಲಿಗೆ ಏರುತ್ತುಲಿದ್ದೆ. ಆಗ ಸನ್ನ ತಲೆಯಲ್ಲಿ ಚಿಕ್ಕ ಗೀತವ್ಯೋಂದು ಬಡಮಾಡುತ್ತಿದ್ದಿರಬೇಕು.

ಗಿರಿಶಿಖರವನ್ನೇ ಏರಿ ನಾನು ನನ್ನ ವಾಡಿಕೆಯ ಮೆಟ್ಟನ್ನು ಹಿಡಿದು ಕುಳಿತ್ತೇ. ಇತ್ತು ಜಂದುನು ತಾನು ಹಿಡಿದುತ್ತಂದ ತರತರದ ಪಾಠರ ಐತ್ತಿಗಳನ್ನು ಗೌರಿಗೆ ತೋರಿಸುತ್ತಲಿದ್ದು. ಉತ್ತರಕ್ಕೆ ದೂರದಲ್ಲಿ ಸಂದಾದೇವಿಯು ಉನ್ನತವಾದ ಶಿಖರಗಳು ಬೆಳೆಸಿ ಸೂರ್ಯನ ಬೆಳಕಿನ ಹೊಳೆಯಲ್ಲಿ ಏಂದು ರುಗುರುಗಿಸುತ್ತಿದ್ದವು. ಆ ಹಿಮಶಿಖರದಿಂದ ಇಕಾಚಕೆಸುವ ರಚತರಶ್ವಿಗಳು ಹೊರಚಿಮ್ಮು ಸೂರ್ಯಕೆರಣದೊಂದಿಗೆ ಬೆರಿತು ಬೆಳ್ಳಿಯೆಳ್ಳಿಗೆಂದ ಹೇಳಿದ ಜಾಲದಂತೆ ಕಂಗೊಳಿಸುತ್ತಲಿದ್ದವು.

ತಂದೆಯವರ ಅಸ್ಪೃಸ್ಫುತೀಯ ಮೂಲಕ ನಾನು ಒಹ್ಹ ಪೇಡಿ ತಡೆಯುವಂತಿರಲ್ಲ. ಕಾರಣ, ನಾನು ನನ್ನ ಕವಿತೆಗಳನ್ನು ಬರೆದಿಟ್ಟು ಕೊಂಡು ಮನೆಗೆ ಹೊರಡಲು ಅನುವಾದೆ. ಸನಿಯದಲ್ಲಿಯೇ ಹಂಚು ಹಲಿಪೆಗಳ ಆಟದಲ್ಲಿ ತೋಡಗಿದ ಗೌರಿ-ಜಂದುರು ನನ್ನ ಕೂಗನ್ನು ಆಲಿಸಿ ಒಡನೆಯೇ ಓಡಿಬಂದರು. ಆದರೆ ಅವರೂಂಬಿಗೆ ಬಾಬಿಯು ಇರಲೇ ಇಲ್ಲ. ಗೌರಿ-ಜಂದುರಿಬ್ಬಿರೂ ತಾವು ಬಾಬಿಯನ್ನು ಕಾಣಿ ವೆಂದು ಕೈಹೊರಳಿಸಿ ಬಿಟ್ಟರು. ಹತ್ತಿರವೇ ಎಲ್ಲಾದರೂ ಅಡಗಿರ ಬಹುದೆಂದು ನಾವೆಲ್ಲ ಸೇರಿ ‘ಬಾಬಿ, ಬಾಬಿ, ಬಾಬಿ’ ಎಂದು ಕೂಡಿದೆವೆ. ಬದಿಯ ಗಿರಿಕಂದರಗಳೆಂದ ಮೆತ್ತನ್ನು ಪ್ರನಿಧ್ಯಾಸಿಯು ಅಲೆಯಲ್ಲಿ ಯಾಗಿ ಕೇಳಬಂದಿತೇ ಹೊರತು ಬಾಬಿ ನಾತ್ರ ಬರಲೇ ಇಲ್ಲ. ಬಾಬಿಯು ತಮ್ಮನ್ನು ತಪ್ಪಿಸಿಕೊಂಡಿದೆಯೆಂದು ಆ ಮಗುಗಳಿಗೆ ಕೊಳೆದೊಡನೆ ಅವರಿಬ್ಬಿರೂ ಒಕ್ಕೋಂಬಿ ಅಳುವದಕ್ಕೆ ವೊಡಲು ನಾಡಿದರು. ಬಾಬಿಯೆಂದರೆ ಅವರಿಗೆ ಅಷ್ಟು ಬೇವು.

ಬಾಬಿ ಎತ್ತು ತಪ್ಪಿಸಿಕೊಂಡಿರಬಹುದೆಂಬದು ನಮಗೆ ತೋಚದೆ

ಹೋಯಿತು. ಆ ಎಣ್ಣಿಕೆಯಲ್ಲಿಯೇ, ಗುಡ್ಡದೋರೆಯನ್ನು ಇಳಿದು ಬಂದು ದಾರಿಯ ಕೂಟನ್ನು ಸೇರಿ ಅತ್ಯಿತ್ತು ಹುಡುಕಾಡಿದೆವು. ಹೋಗುವ ಕಾಲಕ್ಕೆ ಆ ಸ್ಥಳದಲ್ಲಿ ಬಾಬಿಯು ನನ್ನ ಹಿಂದೆಯೇ ಬರುತ್ತಿದ್ದಿತೆಂಬುದು ನನ್ನ ಲಕ್ಷ್ಯದಲ್ಲಿತ್ತು. ಇದ್ದಿಂದ ಅಲ್ಲಿ ಸಿಂಶ್ರುತಿ ಬಾಬಿಯನ್ನು ಮತ್ತೊಂದು ಕೂಗಿದೆವು. ಬಾಬಿಯ ಅಚ್ಚೆಯ ಧ್ವನಿಯು ನಮ್ಮೆ ಕೂಗನ್ನು ಎದುರುಗೊಳ್ಳಲಿಲ್ಲ. ಗೌರಿ-ಜಂದ್ರರೂಪನೆನ್ನಾನು ಅತ್ಯಿತ್ತು ಬಾಬಿಯನ್ನು ಹುಡುಕುವದನ್ನು ಆರಂಭಿಸಿದೆ. ಆದರೆ ಆದು ಎಲ್ಲಿ ಹೋರಿ, ತೋತ್ತೀ ಒಲ್ಲವರಾರು? ಎಷ್ಟೋ ದಾರಿಗರನ್ನೂ ಎಷ್ಟೋ ಒಕ್ಕೂಟಿಗರನ್ನೂ ಕೇಳಿ ನೋಡಿದೆವು. ಹಲವು ಒಂಗಲೆಗಳಲ್ಲಿ ವಿಚಾರಿಸಿ ನೋಡಿದೆವು; ಹಲವು ದಾರಿಗಳಲ್ಲಿ ಸುತ್ತಾಡಿನೋಡಿದೆವು. ಎಲ್ಲಿ ಉದ್ದಿಭಾಬಿಯ ಸುಳಿವೇ ಇಲ್ಲ. ಸನಗಂತೂ ಕಳವಳಿಕೆಯು ಇಮ್ಮಾಟಿಸಿತು. ಸಾಲದ್ದುಕ್ಕೆ, ಗೌರಿಯು ಕಾಲು ನೋಯುವದಾಗೆ ಪೀಡಿಸಬಹುದಿದ್ದು. ನಾನು ಅವಳನ್ನು ಎತ್ತಿಕೊಂಡು ಮನೆಯ ಕಡೆಗೆ ತಿರುಗಿದೆ. ಅಷ್ಟೋ ತೀಗೆ ಜಂದ್ರಸು ತನ್ನ ಕಾಲೂ ನೋಯುವದಾಗಿ ಹಬ್ಬಿತೆಗಿದೆ. ಆಗಂತೂ ನನ್ನ ಸೈರನೆಯು ಕೈಮೀರುವಂತೆ ತೋರಿತು.

ಇದೇ ಹೊತ್ತಿಗೆ, ಸ್ವಲ್ಪ ದೂರದಲ್ಲಿ ದಾರಿಯ ಬದಿಯ ಬಂದು ನಿಡದ ಬೊಡ್ಡಿಯಲ್ಲಿ ಯಾರೋ ಒಬ್ಬರು ಓದುತ್ತು ಕುಳಿತೆದ್ದ ಕಣ್ಣಿಗೆ ಬಿತ್ತು. ನಾವು ಬಳಿಸಾರುತ್ತಿರಲು ಜಂದ್ರನ ಅಳುವಿನ ದಸಿಯು ಆತನ ಲಕ್ಷ್ಯವನ್ನೇ ಖೆಯಿತು. ಕೆಳಮೊಗವಾಗಿ, ತನ್ನ ತೋಡೆಯ ಮೇಲಣ ಪುಸ್ತಕವನ್ನು ಓದುತ್ತಿದ್ದಾತನು, ಮೊಗವೆತ್ತಿ ನಮ್ಮನ್ನು ಮಾತ್ರ ಸುತ್ತಿದ್ದಾಗ ಆತನ ಕಣ್ಣಿಸಿಂದ ಪ್ರಶಾಂತಗಂಭೀರವಾದ ಕರುಣಾ ಪೂರಿತವಾದ ಕಣ್ಣಿಯು ಹೊಳೆದು ಬರುತ್ತಿದ್ದಿತು.

ಸಮುಖ್ಯರ ಕ್ಷಣ್ಣಿನೋಟ ಕ್ಷಲೆಯುತ್ತಿರುವಂತೆಯೇ ನಾನು ಕೇಳಿದೆ: ‘ಒಂದು ನೊರೆಬಣ್ಣಿದ್ದ, ಉತ್ತೀಗೂಡಲದ, ಹಣೆಯಲ್ಲ ಕಷ್ಟ ಕಲೆಯಿದ್ದು, ಚಿಕ್ಕ ನಾಯನ್ನೇನಾದರೂ ಕಂಡಿರಾ?’ ನನ್ನ ವಾತಿಗೆ ಆತ ಪುಸ್ತಕವನ್ನು ಮುಚ್ಚುತ್ತೆ ದಾರಿಗಳಿದು ಒಂದು, ಅಂಥದೊಂದು ನಾಯಿ ಅಥ ಗಂಟೆಯ ಹಿಂದೆ ತನಗೆ ಬೆಟ್ಟಿಯಾದು ದಾಗಿ ಜೇಳಿದನು. ಹೇಳುಹೇಳುತ್ತಿರುವಂತೆಯೇ ಆತನ ಕಣ್ಣಿಗಳು ಸುತ್ತೆಲೂ ಅರಸುತ್ತೆಲಿದ್ದವು. ನಾಯಿಯು ದಕ್ಕಿಣ ಪೇದಿಯುತ್ತ ಹೇಳುದುದಾಗಿ ಸುಡಿಯುತ್ತ ಆತ ಇ ಸಿಟ್ಟಿನ್ನು ಹಿಡಿದು ಸಾಗಿದ. ನಾನೂ ಆತನನ್ನು ಬೆಂಬತ್ತಿದೆ.

ಆತನು ಜಂದುನನ್ನೆತ್ತಿಕೊಂಡ; ಗೌರಿಯು ನನ್ನ ತೊಳೆನಲ್ಲಿ ದ್ವಾಳು. ಹೀಗೆ ಇಬ್ಬರೂ ಸೇರಿ, ಮತ್ತೆ, ಒಂದು ಹಾದಿ, ಒಂದು ಪೇದಿ, ಒಂದು ಬಂಗಲೆ, ಒಂದು ತೊಳೆಟವೆನ್ನದೆ ಎಲ್ಲಿಲೂ ಸುತ್ತು ಅರಸಿದೆವು. ನಾನಂತರ ಒಳಲಿ ಬೆಂಡಿಸಂತಾದೆ. ಅಷ್ಟೋತ್ತಿಗೆ ಹೊತ್ತು ಹತ್ತಕ್ಕೆ ಒಂತೂ. ಪನೇನಾದರೂ ಬಾಬಿಯ ಸುಖವೇ ಸಿಕ್ಕಿದಿರಲು, ನಾನು ಹುಡುಕುವ ಎತ್ತುಗಡೆಯನ್ನೇ ಬಟ್ಟರಾಯಿತು ಎಂದೆ. ಮುಂದೆ ತುಸು ಹೊತ್ತಿನಲ್ಲಿ ಆತನೂ ನನ್ನ ವಾತಿಗೆ ಓಮ್ಮೆ ದ್ವಾರಿಂದ ನಾವೆಲ್ಲ ಮನೆಯ ಕಡೆಗೆ ವೋರೆ ವಾಟಿದೆವು. ಆತ ಸಮುದ್ರ ಬಂಗಳ್ಯ ಗೇಟಿನ ವರೆಗೂ ಒಂದು, ಆಳು ಜಂದುನನ್ನೆತ್ತಿಕೊಂಡೂ ಡನೆ ಒಂದು ನಿಮುಳವಾದ ಮಂಡಸಿತ್ತಿದ್ದಂದ ನನ್ನನ್ನು ವಂದಿಸಿ ಹೊರಬೇಸು. ನಾನು ಅಂದು ಸಮುದ್ರ ಲ್ಲಿಯೇ ಉಂಟವಾಗಲಿ ಎಂದೆ. ದಯವಿಟ್ಟು ಕ್ಷಮಿಸಬೇಕಾಗಿ ಬೇಡಿ ನನ್ನನ್ನು ಬೇಳೆತ್ತಿಂಡನು.

ಅದು ಸಮುದ್ರ ಮೊದಲ ಬೆಟ್ಟಿ.

೬

ಬಾಬಯು ಕ್ರಿಪ್ತಿಸುಕೊಂಡು ಕೂಗಿ ತಂದೆಯವರೂ ಬಹಳ ವ್ಯಾಸ್ತರಾದರು. ನನಗಂತೂ ಕೈಕಾಲು ಆಡದಂತೆನಿಸಿತು. ಜಂದ್ರ-ಗೌರಿಯರು ಈತ, ಬಾಬಯಿಲ್ಲದೆ ಸಿಕ್ಕದಂತೆ ಉಟ್ಟವನ್ನು ಸಹ ವಾಡಬೇಕಿಂಥಾಗಿ ಬಾಬಯನ್ನು ಕಳಕೊಂಡು ನಾವೆಲ್ಲ ಹಾಹಾರಿ ಹೋಗಿದ್ದೇವು. ಹೀಗಾದುದು ಅಡೇ ವೇದಲು. ಸಮಗೆಲ್ಲಾ ಬಾಬಯ ಮೇಲೆ ಅತಿ ಪಾರ್ಜಣ. ಅಂತೆಯೇ ಅಂದಿನ ದಿನವೆಲ್ಲ ಸಮ್ಮುಲರ ನೋರೆಗಳ ಮೇಲೆ ವೋಡಗಳೇ ಬಾಸಣಿಸಿದ್ದೇವು.

ಸಂಚಯ ಹೋತ್ತಿಗೆ, ಉರ್ಲೆಲ್ಲ ಸುತ್ತಾಡಿ, ಎಲ್ಲೆಲ್ಲೂ ಬಾಬಯ ಭಾಡೇ ಸಿಕ್ಕದೆಂದು ಇಳಿವೋರೆ ಹಾಕಿಕೊಂಡು ಆಳು ಹಿಂದಿರುಗಿ ಬಂದ. ಆದರೂ ರಾತ್ರಿಯ ಹೋತ್ತಿಗೆ ಬಾಬಯು ಎಲ್ಲಿದ್ದರೂ ಬಂದೇ ಬರುವದೆಂಬ ಆಸೆ ಸಮ್ಮ ಮನದಲ್ಲಿ ಸುಣಾಕುತ್ತಿತ್ತು. ಹೀಗೆ ದಾರೀ ಕಾಯುತ್ತಿರುವಾಗಲೇ ಹತ್ತು ಗಂಟೆಯಾಗಿ ಹೋಡಿಯಿತು. ಇನ್ನೂ ಬಾಬಯಿಲ್ಲ. ಸಮಗೆ ಪನ್ನೆಂದು ತೋಳಿದೆ ಎಲ್ಲರು ದಂಗುಬಡೆದಂ ತಾಗಿ ಬಟ್ಟೆವು. ಆ ಎಳೆ-ಮಕ್ಕಳಿಗೆ ಅಂದಿನ ರಾತ್ರಿ ಚೆನ್ನಾಗಿ ಸಿದ್ದಿಯಿಲ್ಲ. ಹಗಲು, ಪಾಪ, ಅವರು ಸಿಕ್ಕದಂತೆ ಆಡಿರಲಿಲ್ಲ ಸಹ. ಸಮ್ಮುಲರ ಮುದ್ದಿನ ಬಾಬಿ-ನೋರೆಬಣ್ಣಿದ್ದು ಮೇಚ್ಚುವೊಟ್ಟದ ಬಾಬಿ-ಅತ್ತು ಹೋಗಿದ್ದೀತೆಂಬ ದುಗುದುಗಿಯಿಂದ ಅಂದಿನ ಇರುಳೆಲ್ಲ ನನ್ನ ಕಣ್ಣಿಗೆ ಕಂಣಾ ಹತ್ತುಲೊಲ್ಲವು.

೭

ಮರುದಿನ ಬೆಳಗ್ಗೆ, ನನಕು ಹರಿಯುವದಕ್ಕೆ ಮೋಡಲೇ, ಸಮ್ಮ ಬಾಗಿಲಬಳಿ ಬಲವಾದ ಸಪ್ಪಳ ಕೇಳಿತು. ನಿದ್ದೆಗಣ್ಣಿಸಲ್ಲಿ, ಬಾಬಯೇ

ಬೋಗಳತೇಸೋ ಎಂದು ಭಾಸವಾಗಲು, ಧಾವಿಸಿ ಒಂದು ಆಳಿಗಿಂತ ವೊಡಲು ನಾನೇ ಬಾಗಿಲು ತೆರೆದೆ. ‘ಆತ’ ಸಮ್ಮಜ್ಞ ಮೆಚ್ಚಿನ ಬಾಬಯನ್ನೆತ್ತಿಕೊಂಡು ಅಲ್ಲಿ ನಿಂತುಕೊಂಡಿದ್ದು. ನಂಸಂಸು ನೋಡಿ ದೊಡನೆ ಬಾಬಯು ಮೆತ್ತೆಗೆ ಗುರುಗುರು ಎನ್ನುತ್ತೆ ಆತನ ತೋಳಿ ನಿಂದೀಚೆಗೆ ಚಿಗಿದು ಬರಬೇಕೆಂದು ಹವಣಿಸಿತು. ಆದರೆ ಅಷ್ಟಕ್ಕೆ ಶಕ್ತಿ ಸಾಲಲಿಲ್ಲ. ಅದಕ್ಕೆ ಬಲವಾಗಿ ಗಾಯವಾಗಿತ್ತು.

ಆತ, ಒಳಗೆ ಒಂದು, ಬಾಬಯನ್ನು ಆದರ ಬೆತ್ತೆದ ಕುಚ್ಚಿಯ ಮೇಲೆ ದಿಂಬುಹಾಕಿ ಬರಿಸಿದ. ನಾನು ಆದರ ಮೈ ಸವರುತ್ತಿರಲು ಬಾಬಯು ಕರುತಾಮಯ ಧೃಷ್ಟಿಯಿಂದ ನೋಡಿ ಬಾಲವನಲಾಲ್ಲಿಡಿಸಿ ತನ್ನ ಕೃತಿಷ್ಠಿತೆಯನ್ನು ವ್ಯಕ್ತಗೊಳಿಸಿತು. ಇಷ್ಟೇತ್ತಿಗಾಗಲೆ ಗೌರಿ-ಚಂದ್ರರಿಭ್ರಂಶ ಹಾಸಿಗೆ ಬಿಟ್ಟು ಒಡಿಯೇ ಒಂದು ಬಾಬಯ ಕ್ಷೇಮ ಸಮಾಚಾರಕ್ಕಾಗಿ ಹಾತೊರೆಯುತ್ತಲಿದ್ದರು. ಚಂದ್ರನು ಮೇಲ್ಲನೆ ಬಾಬಯನ್ನು ತನ್ನ ತೋಳಂಗಳಲ್ಲಿ ಎತ್ತಿಕೊಂಡಿರಲು ಗೌರಿಯು ಅದನ್ನು ಮುಂಟ್ಪಿ ತೆಂಬೆ ಮುಂದಾಡತೊಡಗಿದ್ದಳು.

ಕುಳಿತುಕೊಳ್ಳಬೇಕೆಂದು ಆತನನ್ನು ನಾನು ಬಿಸ್ತುವಿಸಿದೆ. ಬದಿ ಯಲ್ಲಿದ್ದ ಅರಾಮ ಕುಚ್ಚಿಯಲ್ಲಿ ಕುಸಿಬದ್ದುಕೊಂಡು, ಆತ ಒಂದು ದೀಪ ನಿಶ್ಚಾಯಸವನ್ನೆಳೆದ. ನೋಡಿದರೆ ಒಹಳ ಸೋತಂತೆ ತೋರಿತು. ಸ್ವಲ್ಪ ದಣಿವಾರಿಸಿಕೊಂಡು, “ ಮುನಾಂಯಿರುಳು ಬಾಬಯು ಯಾರಿಂದಲೋ ಮೈ ಮುನಿರಿಯೆ ಹೊಡಿಸಿಬಡಿಸಿಕೊಂಡು, ಒಂದು ಹಾಳು ಮನೆಯಲ್ಲಿ ಪದ್ದುಕೊಂಡಾಗ ಅದು ತನಗೆ ದೊರೆಯಿತಾಗಿ ” ಆತ ಹೇಳಿದ. ಅಂದಿನ ಇಡೀ ದಿನಮೇಲ್ಲ, ಅದು ನೋವಿನಿಂದ ನೇರಳಿ,

ಹಸಿವೆ ನೀರಡಿಕೆಯಿಂದ ಬಳಲಿ, ಅಲ್ಲಿ ಬಿದ್ದು ಕೊಂಡಿತ್ತಂತೆ. ಆತ ಅದನ್ನೆತ್ತಿಕೊಂಡು ತನ್ನ ಮನಿಗೆ ಬಯ್ದ ಅದಕ್ಕೆ ಆಹಾರವನ್ನಿತ್ತ, ಗಾಯವನ್ನು ತೋಳಿದು, ಪೂರ್ವೀಸು ಹಾಕಿ ಕಟ್ಟಿ, ಮಂಗಾ ಸಿದ್ದನಂತೆ.

ನನ್ನ ಬಾಬಿಗೂ, ನನಗೂ, ಒಟ್ಟಾರೆ ಸಮ್ಮ ಮನೆತನಕ್ಕೂ ಆತ ಮಾಡಿದ ಉಪಕಾರ ಹೇಗೆ ತೀರಿಸುವದೆಂಬದೇ ತೋಣಲ್ಲ. ನಾಲ್ಕು ಉಪಚಾರದ ಮಾತು ಹೇಳಲಿಕ್ಕೂ ನಾಚಿಕೆ ಎನಿಸಿತು. ನಾನು ಆತನಿಗೆ ವ್ಯಕ್ತವಾಗಿ, ಕೃತಜ್ಞತೆಯನ್ನು ತೋರಿಸಲರಿಯದೆ, ಬಾಬಿಯನ್ನೆತ್ತಿ ತೋಡೆಯ ಮೇಲೆ ಹಾಕಿಕೊಂಡು ಮೈದಧವಿ ಮುದ್ದಾಡಿದೆ. ಕೃತಜ್ಞತೆಯನ್ನು ಪ್ರದರ್ಶಿಸುವ ಆ ಸನ್ನ ವಿಚಿತ್ರ ವಾದ ಹೊಸ ನಾಡರಿಯಿಂದ ಆತನಿಗೆ ಸಂತೋಷವಾಯಿತು. ಅಂದು ತಂಡೆಯವರ ಹೇಳಿಕೆಯ ಮೇರಿಗೆ, ಆತನನ್ನು ಬಲವಂತದಿಂದ ಸಮ್ಮಲ್ಲಿ ಉಳಿಸಿಕೊಂಡೆ. ಇಂತಹಿತಿಗೆ ಆತ ಹೊರಟು ಹೋದ.

ಅದು ಸಮ್ಮಬ್ಬರ ಗುರುತು.

### ೫

ಅಂದಿನಿಂದೀಚಿಗೆ ನಾವು ಹಲವು ಸಲ ಬೆಟ್ಟಿಯಾದೆವೆ. ನಾನು ನನ್ನ ನಿತ್ಯಪಯಣಕಾ೜ುಗಿ ಹೊರಹೊರಟಾಗ, ಆತ ಎಂದಾದರೂ ಮೌಕುಮೈ ನನ್ನಸ್ವ ಕೂಡಿಕೊಳ್ಳುವ. ಆಗೇಗಿನ ನಮಸ್ಕಾರಗಳಿಂದ ಬೆಳೆದುಬಂದ ಸಮ್ಮ ಗುರುತು ಬರುಬರುತ್ತು ಗೆಳಿತನವಾಗತೋಡಿತು.

ಅಂಣನು ಏಲಾಯತಿಗೆ ಹೋದಂದಿನಿಂದ ಏಕಾಕಿಯಾದ ನನ್ನ ಜೀವ ಇಂಥ ಸಹವಾಸಕಾ೜ುಗಿ ಹಂಬರಿಸುತ್ತಿತ್ತು. ಅದರಲ್ಲಿ ಯೂ,

ನಮ್ಮ ಬಾಬಿಯ ಪಾರ್ಜಾವನ್ನು ಇಸಿದ ಆತನ ಸಹವಾಸವೆಂದರೆ ಇನ್ನೊಂದು ಮೆಚ್ಚಿಗೆಯಾಗಬೇಡವೇ! ಅಲ್ಲದೆ, ನಮಿತ್ತಬ್ಬಿರ ಗುರುತು-ಗೆಳಿತನ ಗಳನ್ನು ಗಟ್ಟಿಯಾಗಿ ಸೆಲೆಗೊಳಿಸಲು ಬಾಬಿಯರೂ, ಜಂಡ್ರ-ಗೌರಿಯರೂ ಬಹುಮಟ್ಟಿಗೆ ಕಾರಣರಾಗಿದ್ದರು. ಏಕೆಂದರೆ ತನಗೆ ಉಪಕಾರಿಯಾದ ಆತನನ್ನು ಕಂಡೊಡನೆ ಬಾಬಿಯು ಮುಂದರಿದು ಹೋಗಿ ಸತ್ಯರಿಸುವದು. ಅದರಂತೆಯೇ ಜಂಡ್ರ ಗೌರಿಯರೂ ಆತನೊಡನೆ ಎಳಿಮುಗುಗಳಿಗೆ ತಕ್ಕಂತೆ ಅಂತಿಮಿಯಂದ ಸಲಿಗೆಯನ್ನು ಬೆಳಿಸಿ ಕೊಂಡಿದ್ದರು.

ಇಂತು ನಾಮಿಬ್ಬಿರೂ ಗೆಳೆಯರಾದೆವು.

೬

ಆತನು ಒಬ್ಬ ಒಳ್ಳೆ ಸಂಪುರ್ದಾಯದ ಸಭ್ಯ ಗೃಹಸ್ಥ. ಆತನ ಮನವೊಲಿಸುವ ಸನಿಸುಡಿ, ಪ್ರಶಾಂತವಾದ ಕಳಿ, ಮೃದುಲವಾದ ವರ್ತನೆ, ವಿನೇಕದಿಂದೊಡಗೂಡಿದ ಉದಾತ್ತವಾದ ಆದರ್ಶದೃಷ್ಟಿ, ಕೊಮುಲತೆ-ಉತ್ಸಾಹ-ಪ್ರಸಾದಗಳಿಂದೊಪ್ಪಾದ ಸ್ವಭಾವ ವೇದದ ಲಾದವುಗಳು ನನ್ನ ಮನವನ್ನೆಂಬೇದವು. ಆದ್ದರಿಂದ ಆತನಲ್ಲಿ ನನಗೆ ತುಂಬ ಮೆಚ್ಚಿಕೆ.

ನಮಿತ್ತಬ್ಬಿರ ಬೆಟ್ಟಿಗೆ ನೊದಲು, ಏಕಾಕಿಯಾಗಿ ಆತನ ಜೀವನ್ ಬೇಸತ್ತಿರಬೇಕು. ಅಂತೆಯೇ, ನಾಮಿಬ್ಬಿರೂ ಪರಸ್ಪರರ ಸಹವಾಸ ಕ್ರಾಗಿ ಅಷ್ಟು ಹಾತೊರೆಯುತ್ತಿದ್ದೇವು. ನನ್ನಲ್ಲಿ ಆತನಿಗೂ ಬೇಕಾದಷ್ಟು ಮೆಚ್ಚಿಕೆಯಿತ್ತು. ಜಂಡ್ರ-ಗೌರಿ ಬಾಬಿಯರೂ ಆತನೆಂದರೆ ಜೀವ ಕಳಕೊಳ್ಳುವರು. ಸಹಜಪ್ರೇಮಲವಾದ ಆತನ ಸ್ವಭಾವವು

ಅವರನ್ನು ಒಲಿಸಿಕೊಂಡುಬಿಟ್ಟಿತ್ತು. ಅದು ಯಾರನ್ನೂ ಒಲಿಸಿ ಕೊಳ್ಳಬಹುದಾಗಿತ್ತು.

ನಾವಿಬ್ಬರೂ ಸೇರಿ ತಿರುಗಾಡಲು ಹೊರಟಾಗ, ಸಮ್ಮ ಗೆಳೆ ತನದ ಸವಿಗೆ ರುಚಿ ಇಮ್ಮಡಿಸುವದು. ಸೈನಿತಾಲದ ಸುತ್ತು ಮುತ್ತಲಿನ ಸುಂದರವನಪಾರ್ಯಂತಗಳಲ್ಲಿ ಸುತ್ತುವದು ನಮ್ಮ ಪ್ರೀತಿಯ ಕೆಲಸವಾಗಿತ್ತು. ಒಮ್ಮೊಮ್ಮೆ ಹತ್ತರದ ಮರಡಿಗಳನ್ನೇರಿ ವಿಹರಿಸುವೆವು; ಇನ್ನೊಮ್ಮೆ ಕಂದರದ ಓರಿಗಳಗುಂಟ ಬೆಳೆದ ಒಕವ್ಯಾಪ್ತ ದಬಸ ಗಳಲ್ಲಿ ಸುಸುಳಿ, ಕೊಳ್ಳದಲ್ಲಿ ಹರವಿ ಹಬ್ಬಿದ ಸರೋವರದ ದಂಡ ಯನ್ನು ನಾರಿ, ಅಲ್ಲಿ ನನ್ನ ಕವಿತೆಗಳನ್ನು ಓದುವದರಲ್ಲಿ ಕಾಲಕಳಿಯುತ್ತಿದ್ದೇವು. ಆತನಿಗೆ ನನ್ನ ಕವಿತೆಗಳು ಬಹಳವಾಗಿ ಸೇರುತ್ತಿದ್ದ ವಾದ್ದಿರಂದ ಆತನ ಬೆಳ್ಳಿಯಾದಂದಿನಿಂದೀಚಿಗೆ, ನನ್ನಲ್ಲಿ ರೂಪಗೊಂಡ ಕಲ್ಪನೆಗಳನ್ನೊಲ್ಲ ಕವಿತೆಯಾಗಿ ಬರೆದಿದುವದಕ್ಕೆ ಆರಂಭಿಸಿದ್ದೆ. ನಾನು ಬರೆದ ಕವಿತೆಗಳನ್ನು ನೊಟ್ಟುನೊದಲು ಓದಿತೋರಿಸುವದು ಆತನಿಗೆ; ಆಮೇಲೆ ತಂದೆಯವರಿಗೆ. ಆದರೆ ಒಮ್ಮೊಮ್ಮೆ ಆ ಕವಿತೆಗಳಲ್ಲಿ ಕೆಲವನ್ನು ನಾನು ತಂದೆಯವರಿಗೆ ತೋರಿಸುತ್ತಲೇ ಇರಲಿಲ್ಲ; ಆದರೆ ಆತನೆದುರು ಯಾವುದನ್ನೂ ಬಜ್ಜೆಡುತ್ತಿರಲಿಲ್ಲ.

೧೦

ಆತನೆಬ್ಬ ಸಸ್ಯಶಾಸ್ತ್ರಜ್ಞ; ಅದೇ ಹೊಸದಾಗಿ ಎಮ್. ಎಸ್. ಸಿ. ಇಳಿದಿತ್ತು. ಅಂತೂ ಆತ ಕೊನೆಗೊಮ್ಮೆ ತನ್ನ ವಿದ್ಯಾಸಾಗರೆದ ತೀರವನ್ನು ಕಂಡಿದ್ದ. ಮನೆಯಲ್ಲಿ ಎಲ್ಲ ಬಗೆಯ ಅಸುಕೂಲತೆಗಳಿದ್ದರೂ, ಆತನಿಗೆ ವಿಶಾಯತಿಗೆ ಹೋಗುವ ಇಚ್ಛೆಯಿರಲಿಲ್ಲವಂತೆ.

ನಾವಬ್ಬಿರೂ ತಿರುಗಾಡಲು ಹೊರಟಾಗ, ಸಮುಭ್ರೂಪ ಮಾತ್ರ— ಕಢಿಗಳಲ್ಲಿಲ್ಲ ಆತನೇ ಮುಂದಾಗು. ನಾನು ಹೆಚ್ಚಾಗಿ ಬಾಲಿನ ಬಜ್ಜುತ್ತಲೇ ಇರಲಿಲ್ಲ. ಆದರೆ ನಾನು ಪಕಾಕಿಯಾ ದಾಗ್ಗಾಗ ಮಾತ್ರ ಆತನನ್ನು ಸನ್ನೇದುರಿಗೆ ಕಲ್ಪಿಸಿಕೊಂಡು ಎಡಿತೆಡೆಯಲ್ಲದೆ ಮಾತನಾ ಡುತ್ತಿದ್ದೆ. ಆತನು ಸಾರ್ವತ್ರಾಗ್ಗಾಗಿ ಎದುರಿಂದಾಗ್ಗಾಗ ಮಾತ್ರ ಸನ್ನಿ ಬಾಲಿನಿಗೆ ಒಗ್ಗಾ ಪುನ್ನಿ ಬಿಡುವಾದು. ಹೀಗೇಕೆ ಆಗುತ್ತಿತ್ತೋಗ್ಗೇ! ನಾನರಿಯೆ... ನಾನು ಮಾತನಾಡುವ ಗೊಡವೆಗೆ ಹೂಎಗಿಂದಿರ್ದೂ ಆತನು ಸುದಿಯುವದನ್ನೆಲ್ಲ ಚಾಚೂ ಬಡದೆ ಮನಃಪೂರ್ವಕಾಗ್ಗಾಗಿ ಕೇಳಿಕೊಳ್ಳುತ್ತಿದ್ದೆ.

ನಾವಬ್ಬಿರು ಒನ್ನರಿಯ ಬೆಡಗನ್ನು ಸೋಂಡುತ್ತ ಅಲೀಯ್ಯಾತ್ತಿ ದಾಗ್ಗಾಗ ಆತನು ನನಗೆ ತರತರದ ರಿಂಡಬಳಿಗಳನ್ನೂ ಎಲೀತಳಿರುಗಳನ್ನೂ ತೋರಿಸಿ, ಅವುಗಳ ಉಪಯೋಗವನ್ನೂ ಮಹತ್ವವನ್ನೂ ತೋಸಿ ಹೇಳುತ್ತಿದ್ದು. ನನಗೂ ಈ ಮಾತುಗಳನ್ನು ತಿಳಿದುಕೊಳ್ಳುತ್ತ ಕೂರಿದಂತೆ ಸಸ್ಯಶಾಸ್ತ್ರದಲ್ಲಿ ಹೈಸದೊಂದು ಅಭಿರುಚಿಯು ವೇಳಿತು ಬೋಯತ್ತೊಡಗಿತ್ತು. ನಾನು ಆತನೊಡನೆ ಸಸ್ಯಶಾಸ್ತ್ರದ ಅಭಾವನ ಪನ್ನು ಮುಂದರಿಸಿದಂತೆ ಸಮ್ಮಿ ಮಾನವಜೀವನಕ್ಕಿಂತಲೂ ಸಸ್ಯ ಬೀಎನ್‌ವ್ಯ ಹೆಚ್ಚು ಇವುತ್ತಾರಿಕವಾಗಿದ್ದಂತೆ ತೋರತ್ತೊಡಗಿತ್ತು. ಆತನ ನೇರವಿನಿಂದ ಆ ಸಸ್ಯಪ್ರಪಂಚದ ಜೀವನಚರಿತ್ರೆಯು ಅಂಗ್ರೇಸೆಲ್ಲಿಯಂತೆ ಸಸ್ಯಬೀಬಾಗ್ಗಾ ಕಾಣತ್ತೊಡಗಿತ್ತು. ಪ್ರತಿಯೊಂದು ರೀತಿ ಒಳಿ - ಸಸ್ಯ - ಹೂವು - ಹೊಗೆ - ಮುಂಗಳು - ಮೊಳಕೆಗಳೂ ಆ ಸಸ್ಯ ಲೋಕದ ಜೀವಂತ ಪ್ರತಿನಿಧಿಗಳಂತೆ ನನ್ನ ಕಣ್ಣಿಗೆ ತೋರಜತ್ತಿದವು. ಸಸ್ಯಕ್ಕರೆಯ ಜಂಡ್ರ - ಗೌರಿ ಬಾಬಗಳಂತೆ ಅವು ಇರಬಹುದಲ್ಲವೇ ಏಂದು ನನ್ನ ಭಾವನೆಯಾಗತ್ತೊಡಗಿತ್ತು.

ಹೀಗೇ ಕೆಲವೊಂದು ಕಾಲ ಕಳೆಯಿತ್ತು. ಆತನೊಡನೆ ಪರಿಚಯ ವಾಗಿ ನಮ್ಮ ಗೆಳೆತನವು ಬೆಳೆಯುತ್ತು ಒಂದಂತೆ ನಾನು ಅಣ್ಣಾನೆನ್ನು ಮರೆಯತೋಡಿದೆ. ನನ್ನಣ್ಣಾನೆ ವಿರಹದ ಕೊರತೆಯು ಆತನಿಂದ ತುಂಬಕೊಂಡಿತ್ತು. ಆತನೊಡನೆ ಇರುವದರಲ್ಲಿಯೇ ನನ್ನ ಬೀವಕ್ಕೆ ಸಂತೋಷವನೆನಿಸುತ್ತಿತ್ತು.

ಒಂದು ದಿನ ನಾನು ಹೊರಗೆ ಹೊರಡುವದಕ್ಕೆ ಎಂದಿಗಿಂತ ಸ್ಪೃಹಿತಜವಾಬಿಡುತ್ತು. ಗೌರಿ-ಜಂದ್ರಿಬ್ಬರೂ ಭಾಬಿಯೋಂದಿಗೆ ಮೂರಂದೆ ಬುದ್ಧಿದ್ವಿದ್ವರು. ಅವತ್ತು ಆತನನ್ನು ಕಾಣಾವ ದಿನ. ವಾಟು ಕೆಯ ಸ್ಥಳದಲ್ಲಿ ಆತ ನನ್ನನ್ನು ಎಮರು ನೋಡುತ್ತ ಸಿಂತಿರಲಿಲ್ಲ. ಆತನಿಗೂ ನನ್ನಂತೇ ತಜವಾಗಿದ್ದೀರೆಂದು ಒಗೆದು, ದಾರಿಯ ಒದಿಯಲ್ಲೀ ಆತನಿಗಾಗ್ರಾ ಕಾದು ಕುಳಿತ್ತೆ. ಅಧ್ಯಾಗಂಭೀಯಾದರೂ ಆತನ ಸುಖವೇ ಇಲ್ಲಾದಾಗಲು, ಆತನು ನೆಡಲೇ ಒಂದು ಮೂರಂದೆ ಹೋಗಿರ ಬಹುದೆಂದು ಹೊಳೆಯಲು, ಗರಿಂತಿರವನನ್ನೇರಿ ನೋಡಿದರೆ, ಆತ ಅಲ್ಲಿಯೂ ಇರಲಿಲ್ಲ. ನನ್ನ ಚಿಂತೆಯು ಒಳಬಳಿಗೇ ಜುಜ್ಜುಹತ್ತಿತ್ತು. ಎದೆಯು ಬಲವಾಗ್ರಾ ಒಡಿದುಕೊಳ್ಳುತ್ತಿರಲು, ಮೃಯೆಲ್ಲ ಒಂದು ಒಗೆಯು ಉಂಬಿಕೆಯಿಂದ ಜುಮ್ಮುಗಳುತ್ತಿರುತ್ತಿದೆಂತೆನಿಸಿತ್ತು. ಅದೇಕೆ ಹಾಗಾಗ್ರಾರಬಹುದು? ಅಂಥ ಅನಪೇಕ್ಷಿತ ಸಂಗತಿ ಯಾವುದೂ ನಡೆದಿರಲಾರದೆಂದು ನನಗೆ ಖಂಡಿತ ಗೊತ್ತು. ಆದರೂ ಆ ಸಿಂಹಾರಣಾ ಭಯದ ಆವೇಗವು ಮಾತ್ರ ಸ್ಪೃಹಿತಾನ್ಯಾಸಿ ಇತ್ತು.

ಆ ಮಣ್ಣದಿನ್ನೆಯ ಮೇಲೆ ಚಡವಡಿಸುತ್ತು ಕುಳಿತುಕೊಂಡೆ. ಒಮ್ಮೆ ಮನೆಗೆ ಹೋಗಿಸಬ್ಬರಾಯಿತ್ತು ಎನ್ನುಸಿತು; ಆದರೆ ನನ್ನ

ಕೈಕಾಲು ಸನ್ನ ವಾತು ಕೇಳುವಂತೆ ತೋರಲಿಲ್ಲ. ಕಾರಣ ಅಶ್ವಯೇ ಮುಂಗೆಂಟ್ಯು ಕುಳಿತುಬಟ್ಟಿ. ಏಳು ಗಂಭಿಯ ಮೂತ್ತಿಗೆ ಒಮ್ಮೆಲೆ ಸನ್ನ ಗುರುತಿನ ಧ್ವನಿಯೊಂದು ಕೇಳಬಂತು. ಧ್ವನಿ ಬಾಬಯದು. ಬಾಬಯ ಹಿಂದಿನಿಂದಲೇ ಆತನು ಮಗುಗಳಿಬ್ಬರವನ್ನು ಎಡಬಿಂದ ಕೈಗೆ ಇಂದ ನಡೆಸಿಕೊಂಡು ಬರುತ್ತಿದ್ದು. ಜಂದ್ರ-ಗೌರ್ಯಾಬ್ದಿಯಿಬ್ಬರು ತಾವು ಹೊರಹಾರದಷ್ಟು ಕಾಡಹೂ ತಳಿರುಗಳ ಗೊಂಡಂಜುಗಳನ್ನು ಹೊತ್ತಿದ್ದರು. ಅವರ ಕಿವಿ-ಕೂದಲು-ತೋಳು-ಮುಂಗೈಗಳೆಲ್ಲ ಕಾದಮೂ ತಳಿರಿನ ಬಳಗೆಂದಲೂ ವಾಲೀಗಳಂದಲೂ ಸಿಂಗಾರವಾಗಿದ್ದವು. ಆತನ ಕೈಯಲ್ಲಿಯೂ ಕೆಲವು ಸುಂದರವಾದ ಹೂಗಳಿದ್ದವು. ಸನ್ನ ಬಳಿ ಪಾರಿದೊಡನೆ ಆತನು ಅವುಗಳನ್ನು ನನಗೆ ಕೊಡಲು, ನಾನು ಮನ ದಲ್ಲಿಯೆ ನಲಿಯುತ್ತು ಅವನ್ನು ಮುಂದಿದುಕೊಂಡೆ. ಅದರಿಂದ ಆತನಿಗೂ ಸಂತೋಷವಾಯಿತು. ‘ಸನ್ನ ಚಲ್ಪಿಕೆಯು ರಚನ್ಯಾ ಜಂದವಾಯಿತೆ’ ಅದು ಹೇಳಿದ. ಕೃತಳ್ಳತೆಗಾಗಿ ನಾನೊಂದು ಮಂಗಳ್ಳಗೆಯನ್ನು ಸಲ್ಲಿಸಲಾಗಿ, ತಾನು ಪಟ್ಟ ಶ್ರಮಕ್ಕೆ ತಕ್ಕ ಶ್ರತಿಫಲ ದೊರೆತಂತೆ ಆತ ಸಂತೃಪ್ತನಾದ.

## ೧೨

ಹೀಗೆ ನಾವು ಕೆಲವು ವಾರಗಳ ಮಟ್ಟಿಗೆ ಕೂಡಿಯಿದ್ದೇವು. ಆಗ ವಾರಗಳು ಬಂದೊಂದು ದಿನಗಳಂತೆಯೂ. ದಿನಗಳು ಪ್ರಥಮಗಳಂತೆಯೂ ಪ್ರಥಮಗಳು ನಿರ್ವಿಷಗಳಂತೆಯೂ ಕಾಲಭ್ರಾಹದ ಸಳಪನಲ್ಲಿ ಗಿರುತ್ತು ಸುಸುಳಿ ಹೋದವು.

ಕೊನೆಗೊಂದು ದಿನ, ನಾಡಿದು ತಾನು ತನ್ನಾರ್ಥಿಗೆ ಮೂರಂತುವ

ದಾಂ। ಈತ ಸುದ್ದೀ ಹೇಳಿದ. ಹೇಳಿದಂತೆ ಗೊತ್ತಾಡ ದಿನವೇ ಈತ ತನ್ನ ರಿಗೆ ಹೊರಟುಬಂಧು.

೧೫

ಮಣಿಗಾಲವು ವೊದಹಾಗುವದಕ್ಕೆ ಮುಂಚೆಯೇ ನಾವು ಸಮುದ್ರಾರಿಗಾಗಿ ತೆರುತ್ತಿದ್ದೇವೆ. ಆ ಸಲ ಸೈನಿತಾಲದಿಂದ ಹೊರಡುವಾಗ, ಸನ್ನ ಹೃದಯಕ್ಕೆ ಹುಂಟ್‌ ಪಿಡಿಸಿದ ಆ ಮೆಚ್ಚಿಸೂರನ್ನು ನಾನು ಕೊನೆಯವರೆಗೂ ಬಂಪ್ಯಾ ಹೋಗುತ್ತಿದ್ದೇಸಂಬಂದು ಹೊಣೆಯಲೆ ಇಲ್ಲ. ಉರಿಗೆ ಮರಳಿದ ಮೇಲೆ ನಾವೆಲ್ಲರು ಮತ್ತೆ ಸಂಧಂತೆ ಇರಹತ್ತಿದ್ದೇವೆ. ಸಮ್ಮ ಜೀವನಕ್ಕುವದಲ್ಲಿ ಏನಾದರೂಂದು ಕೊರತೆ ಯಾಗತ ವ್ಯತ್ಯಾಸವಾಗಲ್ ಉಂಟಾದುದು ತೋರಿಬರಲಿಲ್ಲ.

ನಾವು ಉರಿಗೆ ಒಂದ ಸುದ್ದೀಕೇಳಿ, ಸನ್ನ ಕ್ಷುನು ಗಂಡನ ಮನೆ ಯಿಂದ ಒಂದು ಕೆಲ ದಿನ ಇದ್ದು ಹೋದಳು. ತಂದೆಯವರು ಎರಡು ಸಲ ಶಾಸ್ವತೇಗಕ್ಕೆ ಗುರಿಯಾದರೂ ಗುಣ ಹೊಂದಿದರು. ಅಕ್ಷುನ್ಯಂ ದಿಗೆ 'ಪಂಚಮಾರ್ತಿ'ಗೆ ಹೋದ ಜಂದ್ರ ಮತ್ತೆ ಮರಳಿ ಒಂದು ನನ್ನೆನ್ನು ಡನೆ ಇರಹತ್ತಿದನ್ನು. ಆ ಸಲ ಮಣಿಗಾಲವ ಹೊಡೆತ ಬಲವಾಗಿದ್ದರೂ ಇಳಿಗಾಲವು ಅಷ್ಟೀನು ತೀವ್ರವಾಗಿರಿಲ್ಲ. ಹೀಗೆ ಎಲ್ಲ ಸ್ಥಿತಿಗಳಿಯು ಇರುವಂತೆಯೇ ಇರ್ದಿತು.

ಆದರೆ, ಬಲುದಿನಗಳವರಿಗೆ ನನ್ನೊಳಗೇ ಆದ ಅಷ್ಟೀಂತರವನ್ನು ನಾವೇ ಅರಿಯಲಾರದೆ ಹೋದೆ. ನಾವು ಸೈನಿತಾಲದಿಂದ ಹಿಂದಿರುಗೆ ದಂದಿಸಿದ, ಸನ್ನ ಹೃದಯದಲ್ಲಿ ಯಾವದೋ ಒಂದು ವ್ಯಧಿಯು ಹುಡುಗಿಕೊಂಡು ಕಸಿವಿಸಿಬಡುತ್ತಿತ್ತು. ಆದುದರಿಂದಲೇ ಇದ್ದೀತು— ಇತ್ತೀಚೆ ನನಗೆ ಕವತೆಗಳನ್ನು ಬರೆಯುವದೇ ಆಗಿರಲಲ್ಲ. ಬಾಬಯು

ಕೂಡ ಬೇಸರವಾಗಹತ್ತಿತು. ಜಂದ್ರ-ಗೌರಿಯರೂ ನನ್ನ ಮನ  
ವನ್ನು ಎಳೆಯಲಾರದಾದರು. ಮುಪ್ಪನ ತಂದೆಯ ಬೇವಿತವು ಸಹ  
ಒಂದು ಹೊರಲಾಗದ ಭಾರವನ್ನಿಸತ್ತೊಡಗಿತು. ‘ನನಗೆ ಆದದ್ದಾ  
ದರೂ ಪನ್ನು?’ ಎಂಬುದೇ ಒಂದು ಒಡೆಯುದ ಒಗಟೆದಂತೆ ತೋರಲು  
ನಾನು ನನ್ನ ಮನೋರ್ಥಾಭಿಲ್ಯವನ್ನು ಭೇದಿಸಿ ಪರಿಕ್ಷೀಪ  
ತೊಡಗಿದೆ.

## ೧೪

ಆತನ ಬಟ್ಟೆಯಾಗಿ ಇಂದಿಗೆ ಮಾತ್ರ ವರ್ಷಗಳು ಮೂರಿ  
ಹೋದವು. ಅದೇ ಮೊದಲು, ಅದೇ ಕೊನೆ. ನನ್ನ ಹೃದಯದಲ್ಲಿಯ  
ಗುಳಾಬಯನ್ನು ಕಿತ್ತತಕೊಂಡು, ಮುಳ್ಳನ್ನು ಮಾತ್ರ ಬಟ್ಟು  
ಹೋದವನ್ನು ಆತನೇ! ಆ ಮುಳ್ಳೇ ಇಂದಿಗೂ ಅಳುಕುತ್ತಿದೆ.

ನನ್ನ ಹೃದಯವು ಆತನನ್ನು ಮೆಚ್ಚಿಕೊಂಡತ್ತು. ಆತನು  
ನನ್ನ ಬಳಿಯಲ್ಲಿದ್ದಾಗ ಈ ಮಾತ್ರ ಒಡೆದು ಕಾಣಲೇ ಇಲ್ಲ! ಆತನು  
ಬಳಿಯಲ್ಲಿ ಕುಳಿತಿದ್ದಾಗ, ನಾನು ಹೇಗೆ ನನ್ನ ಹುಣ್ಣು ಎಣಿಕೆಗಳಲ್ಲಿ  
ಮುಳುಗಿರುತ್ತಿದ್ದೇನೆಂಬು ಇಂದಿಗೂ ನೆನಪು ಬರುತ್ತಿದೆ. ನನ್ನ ವಿವೇ  
ಕವು ಆ ಎಣಿಕೆಗಳ ಮಬ್ಬನ್ನು ಹೊಡಿದೊಡಿಸಲಾರದಾಗಿತ್ತು. ಸಾರಿ  
ಸಾರಿಯಾದ ಹಗಲುಗನಸುಗಳಲ್ಲಿ ಮುಳುಗಿದ ನನ್ನ ಹೃದಯವು  
ಒಗತ್ತಿನ ವಾಗ್ಪಾರಗಳನ್ನೇ ಮರಿತು ಬಟ್ಟಿತ್ತು. ಅಂತೆಯೇ, ಆಗ  
ಬಾಹ್ಯಜಗತ್ತು ನನ್ನ ಪಾಲಿಗೆ ಅಂಥಕಾರವಯವಾಗಿತ್ತು.

ಆತನನ್ನು ನಾನು ಚೆನಾಗ್ಗಿ ಅವತಿದ್ದೇ; ಆದರೆ ಆತನ ಬಗ್ಗೆ  
ಹೆಚ್ಚಿನ ಸಂಗತಿಗಳಾವನ್ನೂ ನನಗೆ ಗೊತ್ತಿರಲಿಲ್ಲ. ಆಗ, ಆತನ ಸಹವಾಸ

ಸುಖದಲ್ಲಿಯೇ ನಾನು ಮೈಮರೆತಿದ್ದಾಗ, ಆತನ ಸ್ಥಿತಿಗಳ ಬಗ್ಗೆ, ಆಗು-ಹೋಗುಗಳ ಬಗ್ಗೆ ಕೇಳಿಟ್ಟುಕೊಂಡಿರಬೇಕೆಂದು ಸಸಗೆ ತೋಚಲೇ ಇಲ್ಲ.

### ೧೫

ಈ ವರೆಗೆ ಒಮ್ಮೆಯೂ ನಾನು ಆತನಿಗೆ ಒರೆದಿಲ್ಲ. ಆತನ ವಿಳಾಸವನ್ನೇ ನಾನರಿಯೆ. ಆತನು ಕೂಡ ಸಸಗಿ ಬರೆಯಲ್ಲ. ಬಹಳ ವಾಡಿ ಆತ ನನ್ನ ಒಗ್ಗೆ ಎಲ್ಲವನ್ನೂ ಮರೆತು ಬಟ್ಟಿರಬಹುದು! ಆತನಿಗೆ ಬೇರೆ ಹೊಸ ಗಳೆಯರೂ ದೊರೆತಿರಬಹುದು! ಮೊಸ ಒಗೆಯ ಸುಖ-ಸಂತೋಷಗಳು ಆತನನ್ನು ಸುತ್ತಿಮುತ್ತಿಕೊಂಡಿರಬಹುದು! ಅಧವಾ ಯಾರು ಬಲ್ಲರು! . . . ಆತನು ಇಷ್ಟಾತ್ಮಿಗೆ ಸತ್ತಿದ್ದರೂ ಇರಬಹುದು! . . .

ನಾನೂ ಸಹ ಒಳುದಿಸಗಳ ವರೆಗೆ ಆತನನ್ನು ಮರೆತೇ ಬಟ್ಟಿದ್ದೆ. ಏನಾದರೇನು! ಒಂದು ಒಗೆಯ ಆಂತರಿಕ ವೇದನಯೆಯು ನನ್ನ ಹೃದಯ ದಾಳಿದಲ್ಲಿ ಕುದಿಕುದಿದು ಸಳಮಳಿಸುತ್ತಿತ್ತು. ಈಗೀಗೂ ಆ ಎಸರಿನ ಪಸಿಯು ಮೇಲಕ್ಕೂರಿನನ್ನು ಜೀವಿತವನ್ನೇ ವಾಸ್ತವಿಸುತ್ತಿದೆ. ಅಂತಯೇ ಇಂದು, ನನ್ನ ಪ್ರೀತಿಯು ಆತನೇ ಬೇಕು ಬೇಕೆಂದು ಹಂಬಲಿಸಿ ಹಲುಬುತ್ತಿದೆ. ಉಂದಿನ ಆ ಸವಿ ನೆನಪುಗಳು ಇಂದು ನನ್ನ ಹೃದಯ ದಲ್ಲಿ ಹೊಕ್ಕು ಹಲವು ತರದ ಆಶಿಗಳನ್ನು ಉಕ್ಕಿಸುತ್ತಿವೆ. ನನ್ನ ಅಂತಿಕರಣವು, ಕೊನೆಗೂ ಮರೆಯಾದ ಆತನಿಡಿಗೆ ತನ್ನ ಚಿಕ್ಕ ಕೆಲ್ಲಿಗಳನ್ನು ನೀಡಿನೀಡಿ ಕರೆಯುತ್ತಲಿದೆ. ಅದೇತಕ್ಕೂರ್ತಿ? ಏನೋರ್ತಿ? ನನ್ನ ಹೃದಯಗಭ್ಯದಿಂದ ಹಲವು ತೆರದ ಆರ್ಥಿಕೀತಾತ್ಮಾರಗಳು ಮಂದಮಂದ ವಾಗಿ ಕೇಳಬರುತ್ತವೆ. ಆದರೆ ಅವು ಏನನ್ನು ಬೇಡುತ್ತಿವೆಯೋ

ಬಲ್ಲವರಾರು ! ‘ಆತನು ಮಾತ್ರ ಈಗಂ ನನೆಗೂಡನೆ ಇದ್ದರೆ ಸಾಕು’ ಎಂದಿಷ್ಟೇ ಬಯಸುತ್ತಿದ್ದೇನೆ. ಆದರೆ, ಹಾಳು ಜೀವಾ ! ಆತನನ್ನು ದೊರಕಿಸುವ ಬಗೆಯೆಂತು ?

## ೧೬

ಅಣ್ಣಿನು ಹೋದ ಪರ್ವತನ್ನು ಫ್ರೆಂಚ ಲೇಂಡಯೆಂದಿಗೆ ಹಿಂದಿರುಗಿದ್ದಾನೆ. ಅವನಿರುವದು ಕರಾಚಿಯಲ್ಲ. ಒಮ್ಮೆ ತಾನಿದ್ದಲ್ಲಿಗೆ ಒಂದು ಹೋಗೆಂದು ಅವನು ಒಟ್ಟುಪಿಡಿದೆ ಒತ್ತಾಯಪಡಿಸುತ್ತಿದ್ದಾನೆ. ತನ್ನ ಹೆಂಡತಿಗೆ ಸನ್ನ ಗುರುತು ಮಾಡಿಕೊಡಬೇಕೆಂದು ಅವನ ಆಶುರ . . . . ‘ಅಣ್ಣಿನು ಈಗ ಅದಿಷ್ಟ ಸಂತೋಷದಲ್ಲಿ ಮುಖುಗೇಳುತ್ತಿರಬಹುದಲ್ಲ’ ಎಂದು ನನಗೆ ನಾನೇ ಏಣಿಕೆ ಹಾಕುತ್ತೇನೆ. ಹಿಂದೆನೊಮ್ಮೆ ಸನ್ನ ಜೀವವು ಸಂಸಂಜನ ಸಹವಾಸರಾಗ್ನಿ ಕಾತರಿಸುತ್ತಿದ್ದುದೇನೋ ನಿಜ. ಆದರಿಗ ಅವನ ಸುಖದಲ್ಲಿ ನಾನು ಹೊಡಲಿಸಂತಹ ಸಂತಸವನ್ನು ವಡೆಯಬಲ್ಲಿನೆ! ಅಣ್ಣಿನಿಂದ ನನಗೆ ಈಗ ಉನಾಗಬೇಕಾಗಿದೆ! ಅವನು ನನ್ನ ಪಾಲಿಗೆ ಬರೀಬಯಲು,-ಗಾಳಿ!! ಹೊನ್ನೆಹೊನ್ನೆ ಪ್ರಸಿದ್ಧಿಸಿದ ‘ಪಿಪಾಸಾ’ ಎಂಬ ತನ್ನ ಕವಿತೆಗಳ ಪುಸ್ತಕವನ್ನು ಅಂಣನು ನನಗೇ ಕಾಣಿಕೆ ಮಾಡಿದ್ದಾನೆ. ಆ ಹಾಳು ಹಾಡು ಯಾರಿಗೆ ಬೇಕಾಗಿತ್ತು! ಅದರಿಂದ ನನ್ನ ಪಿಪಾಸ ಮಾತ್ರ ಜೆಚ್ಚುತ್ತೇಲೇ ಇದೆ.

ಸಂಸಂಜನ ಇಲ್ಲಿದಾಗ ‘ಆತನು’ ನನ್ನ ಜೀವನದ ಕೊರತೆಯನ್ನು ನೀಗಿಸಿದ್ದು. ಆದರಿಗ, ಆತನು ಇಲ್ಲಿದ್ದಿಕ್ಕೆ ಕಳಪಳಿಸುವ ನನ್ನದೆಯ ಕೂರಗನ್ನು ಸಂಸಂಜನ ನಿಲ್ಲಿಸಬಲ್ಲನೆ! ಸಂಸಂಜನ ಹಲವು ದಿನ ನನ್ನ ಬಳಿಯಲ್ಲಿದ್ದಾಗ ಬಾರದ ಒಂದು ಆಸಂದವನ್ನು

ಆತನು ಕೆಲವು ದಿನಗಳಲ್ಲಿ ನನಗೆ ತಂದಿತ್ತನು. ಅಂಥ ಆಸಂದಬ ಅಸು ಭೂತಿಯನ್ನು ಒಮ್ಮೆ ಪಡೆದ ಮೇಲೆ ನನ್ನ ಬೀಬವು ಏಕ್ಕು ಸಂತಸ ಗಳಿಂದ ಹೇಗೆ ತಣಿನುಗೊಳ್ಳಬಹುದು !

## ೧೩

ಈ ಸಲ ನಮ್ಮ ಕುಟುಂಬವು ಮತ್ತೊಂದು ಸೈನಿತಾಲಕ್ಷ್ಯ ಹೋಗಿದ್ದಿತು. ನನಗೂ ಹೋಗಿ ಬಡಬೇಕೆಂಬ ಹಂಬಲ ಎಳೆಯಿತು. ಆದರೆ ಧೈರ್ಯ ಸಾಲಲ್ಲ. ಅಲ್ಲಿಯ ಸೌಂದರ್ಯಸಿವಾಸಗಳನ್ನು ಸೋಡಿ, ನಾನು ಅನುಭವಿಸಿದ ಆಸಂದದ ಪ್ರಸಂಗಗಳನ್ನು ಸೇನೆಸಿ, ನನ್ನದೆಯು ತಾಳಿ ಬಾಳುಬಲ್ಲಿದೇ? .. ಆದಕಾಂಗಿಯೇ ಒಲ್ಲಿಸಿಸಿ ದರೂ ಅಕ್ಕನೂರಿಗೆ ಹೋಗಿ ಬಟ್ಟಿ.

## ೧೪

ತಂದೆಯವರು ವೇನ್ನಿನ ಶರತಾಂಗದಲ್ಲಿ ತೀರಿಪೂರ್ವದರು. ಈಗ ಈ ನಮ್ಮ ರಣಗುಟ್ಟುವ ಮನೆಯಲ್ಲಿ ನಾನೇ ನಾನು! ಇದನ್ನು ಬಟ್ಟರೆ ಎಡಯೆಲ್ಲಿ? ಇನ್ನೊಂದಿಗೂ ನನ್ನ ಪರಾಗದ ಅಕ್ಕನೊಡನಾಗಲ ಅಂಣನೊಡನಾಗಲ ಇರುವುದು ಆಗದ ಮಾತು! ಎಲ್ಲರಂತಹ ಆಸಂ ದವು ನನ್ನ ಪಾಲಿಗೂ ಒಂದಿದ್ದರೆ, ಎಂದೆಂದಿಗೂ ‘ಆತನು’ ನನ್ನ ವನಾಗಬಹುದಿತ್ತು! ಆದರೇಗ ಆತನನ್ನೇ ಕಳಿದುಕೊಂಡು ಬಟ್ಟಿರು ವೆನಲ್ಲ! ಅಂತೆಯೇ, ಬೀಬವನ್ನು ಕಂಗೆಡಿಸುವ ಈ ಕತ್ತಲೆಯು ನನ್ನದು! ಆಸಂಬಧವಾಗಿ ಪ್ರಲಪಿಸುವ ಈ ನನ್ನ ಹೃದಯದ ಬಿಡ ಬಡಿಕೆಗಳೂ, ಕೊನೆಮೊದಲಿಲ್ಲದ ಈ ಮನಸ್ಸಿನ ಜಡಪಡಿಕೆಗಳೂ ನನ್ನವು. ನಾನು ಅನುಭವಿಸಿದ ಆಸಂದವೇ ಭೂತವಾಗಿ ಬಂದು ಕಲ್ಪನೆಯನ್ನು ಕೊಳಿ ಅಣಕಿಸುತ್ತು ಕುಣಿಯುವಂತೆ ನಂನ ಕಂಣಿದು

ಈಗ ಸುಳಿಯುವ ಈ ಹಲವು ಶರದ ವಿಕೃತಾಕೃತಿಗಳೂ ನನ್ನವು;— ಇವುಗಳೆಲ್ಲಾ ನನ್ನವು. ಅಗರೂ ನನ್ನ ಹೃದಯವು ಕಡೆದು ಹೂಡಿದ ಮಾಥುರ್ಯಕಾಂಗಿ ಹಂಬಲಿಸದಿರಲೊಲ್ಲಾದು. ಆಗ ಈ ಜೀವನವೂ ಜಗತ್ತಾಲ್ಲಿ ಎನ್ನು ಸುಂದರವಾಗಿದ್ದವಲ್ಲ! ಆಗ ಆ ಅಮೃತವಾನ ಮಾಡಿದ ನನಗೆ ಈಗ ಈ ವಿಷವೇ! ನನ್ನ ಪಾಠಗೆ ಆ ಅಮೃತದ ಒದಲಾಗಿ ಈ ವಿಷವೇ ಅಮರವಾಗಿದೆ.

## ೧೯

ಕವಿತೆಯಂದರೇ ನನಗೀಗೆ ಆಗದು. ಕವಿತೆಗಳನ್ನೇ ಇಕೆ ಒರೆದೆಸೋ ಎಂದು ನನ್ನನ್ನೇ ನಾನು ಹಳಿಡುಕೊಳ್ಳುತ್ತೇನೆ. ಆದರೆ, ನನ್ನಲ್ಲಿಯ ಕಾವ್ಯದಾವೇಗವು ಇನ್ನೂ ಇಳಿದಿಲ್ಲ. ಅದರ ಸೆಳವಿಗೆ ಸಿಕ್ಕು ನಾನು ಒಮ್ಮೆಹ್ಯಾಮ್ಮೆ ಪಡಲಾಗದ ಕವ್ಯ ಪಡುತ್ತೇನೆ. ನನ್ನ ಕಲ್ಪನೆಯು ಭರವನೆಗಳ ಆವೇಶಕ್ಕೆ ಬಲಿಯಾಗಿ ಭೂಮಿಸುವಾಗ, ನನಗೆ ಹುಟ್ಟಾಗ್ಗೆ ದರೂ ಹಿಡಿಯಬಾರದೇ ಎಂದು ತಳಮಳಿಸುತ್ತೇನೆ. ನನ್ನ ಹೃದಯವು ಆವಾಧದ ಬೀಸುಗಾಳಿಗಳಂತೆ ಆಸಗೆಟ್ಟು ದೆಸೆದೆಸೆಗೆ ಹರಿಯುತ್ತದೆ. ಇದೇನೋ ನನ್ನ ಹುಚ್ಚು! ಇಷ್ಟಾದರೂ ನನ್ನ ಹಂಬಲು ದೊರಕದ್ದನ್ನು ದೊರಕಿಸಲು ಹಾತೊರೆಯದಿರಲೊಲ್ಲಾದು. ಆ ಹಂಬಲದ ಹೊಟ್ಟೆಯಲ್ಲಿ ಈಗಲೂ ಒಂದು ಆಸೆಯು ಹಣಕುತ್ತದೆ:

“ನನ್ನಂತೆಯೇ ಆತನೂ ಕೂಡ, ನನ್ನ ಪ್ರೀತಿಗಾಗಿ ಕಾತರಿಸುತ್ತಿದ್ದಾನು! ಮುಂದೆ ಎಂದಾದರೂಮ್ಮೆ ನಾಮಭೂರೂ ಕೂಡಿಕೊಂಡೇವು! ಆಗ ಇಂದಿನ ಈ ಕಣ್ಣೀರ ಮೋಡಗಳ ಕಗ್ಗತ್ತಲೆಯನ್ನು ಏರಿ, ನಾನು ಜೀವನದ ಆಸಂದದ ಬೆಳಕನ್ನು ಕಂಡೇನು!” ಎಂಬ ಹುಚ್ಚು ಎಣಿಕೆಗಳಿಗೆ ಮೊರೆಹೋಗಿ, ಬಾರದ ಭಾಗ್ಗೆಕಾಂಗಿ ಹಾತೊ

ರೆದು ದಾರಿಕಾಯುತ್ತಿದ್ದೇನೆ. ಆದರೇನು? ಎಂದಿಗೂ ಈ ಆಸೆ ತೀರು  
ವಂತಿಲ್ಲ; ನಾನು ತೀರವನ್ನು ಕಾಣುವಂತಿಲ್ಲ!

೨೦

೧೦ತ್ತು, ನನ್ನ ಆಸೆಗಳನ್ನು ಎತ್ತಿತ್ತುಲ್ಲೋ ಕರ್ಪುಡುತ್ತಿರು  
ವದೇ ನನ್ನ ಜಗಿಸ ಪಿರಿಗೆಲನ. “ನನ್ನ ಬಾಳು ಈಗೊಂದು ಹಾಳು  
ಗನಸು! ಆತನದೊಂಬಂದು ಒರೀ ನೇನವು ಮಾತ್ರ! ಈ ದಿನಗಳೊಂ  
ತುಂಬ ಹುಡುಗರಂತೆ ನಿಂಟ್ಯುಗೆಟ್ಯು ಓಷುತ್ತಿವೆ. ನನ್ನ ವಾಲಿಗೆ ಚೀವನ  
ಪೋಂದು ಮಂಜಿನ ಸೇರಳು; ಮಾನವರು ಮಾಟದ ಗೊಂಜಿಗಳು;  
೧೦ಥ ಗುಳ್ಳಿ ಎಣಿಕೆಗಳನ್ನು ತೇಲಿಸುತ್ತು, ದೂರದ ಮಾಸಕಿನಲ್ಲಿ ಮನ  
ಣಿಸಿದ ಮುಗಿಲಿನಂಚಿನಲ್ಲಿ ಕಣ್ಣಿ ಟ್ಯು ರಿಟ್ಯು ಸುತ್ತಿರುವಾಗಲೀಲ್ಲ, ನನ್ನ  
ಹೃದಯವು ಶೆಲ್ಲಿ ( Shelley ) ಯ ಈ ಗೀತಗಳನ್ನೇ ಒಪಿಸು  
ತ್ತಿರುವರು:

‘ಚೀವನದ ಸಸುಕಿನಲ್ಲ ಸವಿಗನಸಿನೆಲು ಒಂದು  
ಸಡುಹಗಲ ಮುನ್ನವೇ ಭಾರಿದನು ನೆಳಲಿನಂತೆ;  
ಹೃದಯ-ಶಾಂತಿಯ ಒಡಲು ಉರಿದುರಿದು ಕಮರುತ್ತಿರೆ  
ಬೆಂಡಾಗಿ ಬಾಡುವೆನು ಕಳೆಗಟ್ಟಿ ಜಂದ್ರನಂತೆ!

ಆತನೀ ದುಖರದ ಚಿರವಿರಹ-ಯಾತನೆಯ  
ಕಿಜ್ಞಾರಿವ ಕೆಂಡಗಳ ತುಂಬಹನು ನನ್ನು ದಿಯುಲಿ;  
ಇನ್ನು, ಎದ್ದೀಳಿನ್ನು ಸವಿನೆನಪ! ಅಂದಿನಾ  
ಇನಿಗನಸುಗಳ ಸೆನೆದು ನನ್ನೆದೆಯು ಬರಿದೊಡೆಯುಲಿ !’



## ಆ ಮುಗ್ಗು !

ನಾನು, ಮಂದುವೆ ಮಂದುನೆ ಏಂಸುಪಡರೊಳಗೆ ಏಫಹೆಯೆ ಆಗ್ಗೆ ಬಟ್ಟಿದ್ದೇ. ಅದೆಲ್ಲ ಪನೋರ್ಲೋ ಒಂದು ಕನಸಿನ ಕಂಚೆಸುಂಚಿನ ವಾಯೆ ಯೆಂಬಂತೆ ಸಸಗೆಸಿಸಿ ಬಟ್ಟಿತು. ಮುಂದೆ ಬರುವ ಆನಂದದ ದಾರಿ ನೋರುತ್ತಿರುವಾಗಲೇ ಆ ಆನಂದವ ಸೆರಳು ಸನ್ನಿಸ್ನ್ನು ಏರಿ ಹೊಗಿ ಬಟ್ಟಿದ್ದಿತು. ಸೀಲುದೂರಿನ ಮುಂದೆ ಮೇಲುಗಾಡಿ ಭರುಸೋಡಿ ದೂರದಲ್ಲಿ ಅಡಗಿ ಕಾಣಿದಾಗುವಂತೆ ಸನ್ನಿಸುವು ಏಂಚಿಹಿಂಜಿ ಹೊಗಿತ್ತು.

ನಾನು ಕುಲವರಂತರ ಮಗಳು, ಕಲಿತಾಕೆ, ಮಂದುವೆಯೆ ಮುಂದೆ ನಾನು ವ್ಯಾಟ್ರಿಕ್ ಪರೀಕ್ಷೆಗೆ ಕೂತಿದ್ದೆ; ಇಳಿದಿರಲ್ಲ. ಆದರೂ ನನಗೆ ಸಮೂರ್ಚ ಹೆಂಣುಮಕ್ಕಳ ಸಾಲೆಯಲ್ಲಿ ಜಾಗ ಸಿಕ್ಕಿತ್ತು. ಅಲ್ಲದೆ ಗಂಡನಿಂದಲೂ ತಂದೆಯಿಂದೂ ಕೆಲವೊಂದು ಹಣ ಬಂದಿದ್ದಿತು. ನಾನೇನೋ ತನು ಸನ್ನಿಸ್ನೇ ಸಂಬಕ್ಷಣಿ ರುವವಳು. ಆದುದರಿಂದ ನಾನು ಗಳಿಸಹತ್ತಿದ ಮೇಲೆ ಬೇರೊಂದು ಮನೆ ಗೊತ್ತು ಮಾಡಿಕೊಂಡು ಸ್ವತಂತ್ರಜಾಗಿ ನಾನೋಬ್ಬಳೇ ಇದ್ದೆ. ಸನ್ನಿಕ್ಕುನ ಬಳಿಲುರವುದು ನನಗೆ ಇಷ್ಟವಿರಲ್ಲ. ಮನೆಯ ಹಾಗೂ ಸಾಲೆಯ ಕೆಲಸಗಳಿರದೂ ಸನ್ನಿ ಮೈಮನಗಳನ್ನು ತುಂಬಿದ್ದವಾದರೂ, ಸನ್ನಿ ಬಾಳಿನಲ್ಲಿ ಖಂಟಾದ, ಆ ದೊಡ್ಡ ಕೊರತೆಯು ಸನ್ನಿದೆಯನ್ನು ಕೊರೆಯುತ್ತಿಲೇ ಇದ್ದಿತು.

ನಾನು ಕಲಿತವಳು ಏಂದೆನಲ್ಲ ! ಆ ಕಲಿತ ಹೆಂಣುಮಕ್ಕಳಿಗೆ ಒಪ್ಪುವಂಥ, (ಅಥವಾ ಸಮ್ಮಿ ಸವಾಜಗಳ ಮಂದುಕರು ಹೆಸರಿ

ಡಲು ತಕ್ಷವಾದ, )ಹೊಸಬಗೆಯ ವಿಚಾರಗಳು ಸನ್ನುಲ್ಲಿ ತುಂಬಾ ಇದ್ದವು. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸುಧಾರಣೆಯ ವಿಚಾರಗಳು ನನಗೆ ತೋರುತ್ತಿದ್ದವು. ಆ ಬಗೆಗೆ, ಹಲವು ಗ್ರಂಥಗಳನ್ನು ಓದಿಯೂ ಇದ್ದೆ. ನಾನು ಆ ದಾರಿಯಲ್ಲಿ ವಿಚಾರ ಮಾಡುತ್ತುಲೂ ಇದ್ದೆ. ಬಹಳ ಮಂಟ್ಪಿಗೆ ಹೊಸ ದಾರಿಯ ಹೊಸ ಬಗೆಯ ವಿಚಾರಗಳಿಗೂ ಆಚಾರಗಳಿಗೂ ನಾನು ಒಪ್ಪುತ್ತಿದ್ದೆ.

ಪುನರ್ವಿವಾಹದ ಬಗೆಗೆ, ಅಂತೆಯೇ, ಸನಗಾವುದ್ದೊಂದೂ ಆಕ್ಷೇಪಣೆಯಿರಲಿಲ್ಲ. ಅವೈಯಲ್ಲ. ಅದು, ಅವಶ್ಯಕವೂ ಯೋಗ್ಯವೂ ಎಂದು ಸನ್ನ ಮತ್ತ. ಆ ಬಗೆಗೆ ಒಗತ್ತಿನ ಸುಧಾರಕರ ಸುವಿಚಾರಗಳಿಗೆ ಸನ್ನ ಬುದ್ಧಿಯ ಬೆಂಬಲವೂ ಇದ್ದಿತು; ಸನ್ನ ಹೃದಯವು—ತಾನು ಅನುಭವಿಸುತ್ತಿದ್ದ ಯಾತನೆ, ಇ ಮೂಲಕ ಒಪ್ಪಿಗೆಯನ್ನು ಕೊಡುತ್ತಿದ್ದಿತು.

ಆದರೆ ನಾನೆಂದೂ ಮರಳಿ ಮದುವೆ ಮಾಡಿಕೊಳ್ಳಲ್ಲಿ. ಬಾರ್ಹ್ಯಾಣಾಗಿದ್ದುದರಿಂದ ಹೆದರಿದೆನೆಂದಲ್ಲ. ಆದರೆ ನಾನು ಆ ಕಾರ್ಯವನ್ನು ಮಾಡಿಯೇ ತೀರಬೇಕೆಂಬ ಒತ್ತಾಯವಾವುದೂ ಬದ್ದಿ ಬರಲೇ ಇಲ್ಲ. ಅಲ್ಲದೆ, ಸನ್ನ ಹೃದಯವೆಲ್ಲ, ಕಳೆದುಹೊಂದ ಆಸಂದವನ್ನೇ ನೆನೆಯುತ್ತು, ಮರಗುತ್ತ ಕೊರಗುತ್ತಲೂ, ಬೆರಗುಬಡುತ್ತಲೂ ಮಜ್ಜಹುಚಾಳಿ ಬಿಟ್ಟಿದ್ದಿತು. ಸನ್ನ ಹೃದಯದ ಪ್ರೀತಿಯು ಅರಳಿ ಮಗಮಗಿಸುತ್ತಿದ್ದ ದೇನೋ ನಿಜ. ಆದರೆ, ಅದಕ್ಕೆ, ಶ್ರದೇಕೋ ಬೇರೊಬ್ಬರಾರಾದರೂ ಬೇಕೇಬೇಕು ಎನಿಸುತ್ತಿರಲಿಲ್ಲ. ಬಂದರೆ ಬೇಡವೆನ್ನು ವಂತೆಯೇಸಿರಲಿಲ್ಲ. ಆದರೆ ಬಂದರೇ ಸರಿ ಎಂಬ ಹಟ್ಟಿರಲಿಲ್ಲ. ಅದೇತಕೆಂದರೆ, ಸನ್ನ ಹೃದಯವು ಚೆನ್ನಾದುದಾವುದನೆ ಆದರು

ತಾನೇ ತಾನಾಗಿ ತನ್ನೊಲವಿನಿಂದ ಮನಮಂಟ್ಟಿ ಪ್ರೀತಿಸಬಲ್ಲ  
ದಾಗಿತ್ತು.

ಇದಕ್ಕಾಗಿಯೇ ಇರಬಹುದು, ನಾನು ಮತ್ತೊಮ್ಮೆ ಮದುವೆ  
ಮಾಡಿಕೊಳ್ಳಲಿಲ್ಲ. ಇಂಥ ಮಾತ್ರಗಳಲ್ಲಿ ಇದು ಇದರ ಕಾರಣವು  
ಹೀಗೆ ಹೀಗೆ ಎಂದು ಯಾರಿಗೆ ಹೇಳಲು ಬರಬಹುದು! ಅಂತೆಯೇ ‘ಇರ  
ಬಹುದು’ ಎಂದೆ. ಹೀಗೆಂದ ಮಾತ್ರಕ್ಕೆ ಇನ್ನೊಂದು ಮದುವೆಯ  
ವಿಚಾರ ಸನಗೆ ಬರಲೇ ಇಲ್ಲವಂತಲ್ಲ. ಬಂದಿದ್ದರೂ ಅದಕ್ಕೆ ಸ್ಥಿತಿ  
ರಾಷ್ಟ್ರಗಳಿರಲಿಲ್ಲ.

ಹೀಗೆ ನಾನು ಈ ವರೆಗಂತೂ ಇನ್ನೊಂದು ಮದುವೆ ಮಾಡಿ  
ಕೊಂಡಿಲ್ಲ. ಮತ್ತೀಗ ಆ ವಿಚಾರ ಸಷ್ಟುಸ್ವಾ ಕಾಡುತ್ತಲೂ ಇಲ್ಲ.  
ಕೆಲವು ದಿನಗಳಮಂಟ್ಟಿಗೆ ಈ ಕಾಟವಿದ್ದುದೇನೋ ಸಿಬನೇ! ಆದರೆ,  
ಮುಂದೆ ಸನಗೆ ಮದುವೆ, ಗಂಡ, ಗಂಡಸು ಎಂಬ ಮಾತ್ರಗಳ  
ಮೋಹನೇ ತಪ್ಪಿತೆನ್ನಬೇಕು. ಏತಕೆಂದರೆ ಸನಗೆ ವಯಸ್ಸು ಹೆಚ್ಚಿತ್ತು  
ಬಂದಂತೆ ಸನಗೆ ಮಕ್ಕಳ ಮೇಲೆ ಆಸೆ ಬಲಿಯುತ್ತ ಬಂದಿತು. ಎಲ್ಲಿ  
ಯಾವಾಗ ಸೋಡಿದರೂ ಸನಗೆ ಮಕ್ಕಳ ಮೇಲೆಯೇ ಕಣ್ಣಿ. ಎಂಥ  
ಮಕ್ಕಳನ್ನೂ ಕಂಡರೆ ಸನಗೆ ಅಷ್ಟು ಅಕ್ಕರೆ. ಗಂಡನಿಲ್ಲ ದಿದ್ದರೂ,  
ನಾನು ಅಷ್ಟು ದಿನ ಹೆಂಡತಿಯಾಗಿಯೇ ಇದ್ದಂತೆ, ನಾನಿಗ ಮಕ್ಕು  
ಇಲ್ಲದಿದ್ದರೂ ತಾಯಿಯಾಗಿದ್ದು.

ಈಗ ಮಾತ್ರ ಬಂಡಿದ್ದು ಹೀಗೆ—ನಾನೊಬ್ಬಳಿ ಬಂದು ಮನೆ  
ಯಲ್ಲಿ ಸ್ವಂತರ್ಜಾಗಿ ಇರುತ್ತಿದ್ದೆನಿಂದು ಹೇಳಿರುವೆನಲ್ಲ. ಸನ್ನ  
ಮನೆಯೆದರಿಗೆ ನಮ್ಮೂರ ಮುಸಸೀಫರ ಮನೆ. ಆವರ ಮನೆಯಲ್ಲಿ  
ತುಂಬಾ ಮಕ್ಕಳು. ಆ ಮಗುಗಳ ತಾಯಿ ಬಹಳ ಒಕ್ಕಿಯವಳು.

ವಾತ್ಸಲ್ಯಾದಾಕೆ. ಯಾವಾಗಲೂ ಮಕ್ಕಳನ್ನು ಸುಶ್ರುಗಟ್ಟಿಕೊಂಡೇ ಇರುತ್ತಿದ್ದಳು. ತನ್ನನ್ನು ಸುತ್ತಿಮುತ್ತಿರುವ ಜಿಕ್ಕೆಗಳಿಂದೊಡಗೂ ಇದ ಚಂದ್ರಾಮನಂತೆ ಆ ಹೆಂಗಸು ನನ್ನ ಕಣ್ಣಿಗೆ ತೋರುವಳು. (ಆ ಮನೆಗೆ ಅವರು ಹೊಸದಾಗಿ ಬಂದುದರಿಂದ ಅವಳಿಂದನೇ ನನ್ನ ಪರಿಚಯವಿರಲಿಲ್ಲ. ಅಲ್ಲದೆ ನಾನು ಹೆರವರ ಮನೆಗೆ ಮೇಲಿಂದ ಮೇಲೆ ಹೊಗುತ್ತಲೇ ಇರಲಿಲ್ಲ.) ಹಾಗೆ ತನ್ನ ಕ್ಷರೆಯ ಮಗು ಗಳಿಂದ ಒಳಿಸಿ ಸಿಂತಿರುವ ಆಕೆಯನ್ನು ದೂರದಿಂದ ನನ್ನ ಮನೆಯ ಬಾಗಿಲಲ್ಲ ಕುಳಿತೇ ನೋಡುತ್ತಿರಬೇಕೆಂದು ನನ್ನ ಹಿರಿದಾದ ಆಸೆ. ಹಾಗೆ, ನಾನೆದೇಷ್ಟೋ ಹೊತ್ತು ನೋಡುತ್ತ ಸಿಂತುಕೊಂಡಿನೆಂದರೆ, ನಾನು ಆ ಹೆಣ್ಣುಮಗಳಿಂದನೇ ಬಿರೆತು ಬಂದೇಯಾಗಿ ಬಿಟ್ಟಂತೆನಿಸಿ, ಅವಳ ಮಗಾಗಳು ಹೇಗೋ ನನ್ನ ಒಳಿಸಾರಿ ಸುಶ್ರುಗಟ್ಟಿ ಸಿಂತಿರುವಂತೆ ಭಾಸವಾಗುವದು.

ಆವಳಿಗೊಂದು ವೊಲೆಗೂಸು. ಅಥವಾ ಅದೇ ವೊಲೆಯನ್ನು ಬಟ್ಟಿರಲೂ ಬಹುದು. ನಯಸ್ಸು ವರ್ಷವಂದೂವರೆಯಾಗಿರಬಹುದು, ಅವು; ಅದೇನು ಹೆಂಡೊ ಗಂಡೋ ಎಂಬದನ್ನೂ ಮೊದಲು ನಾನ ರಿತಿರಲಿಲ್ಲ. ಹೆಸರಂತೂ ಕೇಳಿರಲೇ ಇಲ್ಲ. ಆದರೆ ಆ ಮಗುವನ್ನು ಮಾತ್ರ ತಪ್ಪದೆ ದಿನವೆಲ್ಲ ನೋಡುತ್ತಲೇ ಇದ್ದೆ. ಕೈಯಲ್ಲ ತನ್ನ ಅಂಗಿಯನ್ನಾಗಲಿ ಟೊಪ್ಪಿಗೆಯನ್ನಾಗಲಿ ಹಿಡಿದುಕೊಂಡು, ಇಲ್ಲವೇ ಬಂದು ದಂಟನ್ನೂ ಕಟ್ಟಿಗೆಯನ್ನೂ ಎತ್ತಿಕೊಂಡು, ಇಲ್ಲವೇ ತನ್ನ ಅಣ್ಣಿಂದಿರನ್ನೂ ತಂದೆಯನ್ನೂ ಹಿಂಬಾಲಿಸಿ, ಇಲ್ಲವೇ ತನ್ನ ತಾಯಿ ಸೆರಗನ್ನು ಅವಚಿಕೊಂಡು ಆ ಮಗುವು ಮುದ್ದು ಮುದ್ದಾಗಿ ಮೇಲಿಂದಮೇಲೆ ಬಾಗಿಲಲ್ಲಿ ಬಂದು ನಿಲ್ಲುತ್ತಿತ್ತು. ಅದು ತಪ್ಪಿದರೆ,

ತಾಯಾಗಲೀ ತಂದೆಯಾಗಲೀ ಅಳುಗಳಾರೇ ಆಗಲ ಅದನ್ನು ಬಾಗ್ಯಾ  
ಲ್ಲಲ್ಲ ಎತ್ತಕೊಂಡು ಸಿಂತು ಆಡಿಸುತ್ತಿದ್ದರು. ಹೀಗಿರುವಾಗ  
ಆ ಮಗುವನ್ನೇ ನೋಡುತ್ತೇ ಕುಳಿರುವದು ಸನಗೊಂದು ಕಣ್ಣಿಹಬ್ಬ.  
ಸಾಲಿಗಾಗಲಿ, ಇನ್ನಾವ ಕೆಲಸಕ್ಕಾಗಲೀ ಮನೆಬಟ್ಟು ಹೊರಗೆ  
ಹೊಗುವದೆಂದರೆ ಸನಗಿ ಜೀವದಲ್ಲಿ ಹೇಗೆ ಹೇಗೋ ಆಗುತ್ತಿತ್ತು.

ಆ ಮಗುವು ತುಸು ಅಳುಭಾರುಕಾರಾದ್ದಿತ್ತೇನೋ! ಹೇಲಿಂದ  
ಮೇಲೆ ಅದರ ಅಳುದನಿಯು ಸನ್ನ ಕಿವಿಗಳನ್ನು ಹೊಕ್ಕು ಅದೇನೋ ಒಂದು  
ಬಗೆಯ ಕೋಲಾಹಲವನ್ನೆಷ್ಟಿಸಿದ್ದುತ್ತಿದ್ದುತ್ತು. ಅದರ  
ಸಗೆಯಾಟ ಕೂಗಾಟ ಜೀರಾಟ ಹಾರಾಟಗಳು ಸನಗೊಂದು  
ಬಗೆಯ ಸಂತಸವನ್ನೂ ಇನ್ನೊಂದುಬಗೆಯ ಮರುಕವನ್ನೂ ಉಂಟು  
ಮಾಡುತ್ತಿದ್ದವು. ಹಾಗೆಯೇ ಅದರ ಅಳುವು ಒಂದು ಬಗೆಯ ಕಸಿ  
ವಿಸಿಯನ್ನೂ ಇನ್ನೊಂದು ಬಗೆಯ ಹರುಷವನ್ನೂ ಉಂಟು ಮಾಡು  
ತ್ತಿದ್ದವು. ನಾನೋಮೈ ಒಳಗೆ ಮನಿಗೆಲಸದಲ್ಲಿದ್ದಾಗ ಆ ಮಗುವನ  
ಅಳುವನ್ನು ಕೇಳಿದೊಡನೆ ನನ್ನ ಕರುಳು ಒಮ್ಮೆತೆ ಜೀತನಿಗೊಳ್ಳು  
ತ್ತಿತ್ತು. ಒಡನೆಯೆ ಬಾಗಿಲಿಗೆ ಒಂದು ಆ ಮಗುವು ಕಾಣುವಂತೆ  
ದ್ದರೆ, ಇದರ ದನಿಯನ್ನೇ ಕೇಳುತ್ತೇ, ಕೈಗೆಲಸಗಳನ್ನೆಲ್ಲ ಬಿಟ್ಟು  
ಆ ಮಗುವನ ರೂಪನ್ನು ಕಣ್ಣಿದುರು ಕಲ್ಪಿಸಲು ಹವಣಿಸುತ್ತಿದ್ದೇ.  
ಆದರೆ ಒಂದೊಂದು ದಿನ ಕೂಸು ಅಳುತ್ತಿರಲೇ ಇಲ್ಲ. ಆಗ ಮಾತ್ರ  
ನನ್ನೆದೆಯು ಒಳಗಿಂದೊಳಗೆ ಅಳುತ್ತಿದ್ದಿತ್ತೇನೋ.— ಒಂದು ಇರಿವೆ  
ಯಾದರೂ ಕಡಿದು, ಆ ಮಗುವು ಅಳಬಾರದೇ ಏಸ್ಯಾ ಸುತ್ತಿತ್ತು. ಅದೆಂ  
ತಹದೋ ನನ್ನ ಸ್ವಾಧ್ಯಾ!

ಆ ತಾಯಿಗೆ ನಾಲ್ಕೆ ದು ಮಕ್ಕಳಾದವೆಂದು ಬೇಸರವೇನು

ಅಗಿರಲಿಕ್ಕೆಲ್ಲ. ಆದರೂ ಅವರು ಆ ಮಗುವನ್ನು ಅಳಿಸುತ್ತಿದ್ದಳಿಂದು ನಾನು ಬಲ್ಲೆ. ಅವರು ಬದಲು ನಾನೇ ಆ ಕೂಸಿನ ತಾಯಾಗಿದ್ದರೆ, ಅದರ ಕಣ್ಣಿಂದ ಒಂದು ಹನಿ ಒಮ್ಮೆ ಕೂಡ ತಟಕ್ಕೆನ್ನದಂತೆ ನೋಡಿ ಕೊಳ್ಳಬಹುದಲ್ಲ ಎಂದೆಂದು ಹೆಮ್ಮೆಪಡುತ್ತಿದ್ದೆ. ಆ ತಾಯಿ, ಹೀಗೆ ತಪ್ಪಿದರೂ ಹೆಚಲು ಹಾಕುವ ನೆವಡಿಂದ ಅದನ್ನು ತಪ್ಪದೆ ಅಳಿಸುತ್ತಿದ್ದಳು. ಅದಕ್ಕೆ ಹೆಚಲು ಹಾಕಿಸಿಕೊಳ್ಳುವದೆಂದರೆ ವೊದಲೇ ಬೇಡ. ಆ ಮಾತಿನಲ್ಲಿ ತಾಯಿಗಂತ ಆ ಮಗುವೇ ಹೆಚ್ಚು ಜಾಣವಾಗಿರಬೇಕು. ಅದರ ಕುರುಳುಗೂದಲುಗಳು ಕೊನರುಗಳಿಂತೆ ಗಾಳಿಗೆ ತಲೆಯನ್ನು ಬಳಸಿ ಹಾರಾಡುವಾಗ ಅದೇವೈಕ್ಯೇ ಮುಂದ್ದು ಬರುವದು. ಮುಂಗೂದಲುಗಳು ಕಣ್ಣು ಬಾಯಿಗಳ ಮೇಲೆ ಬರಲು ಅದು ತನ್ನ ಪುಟ್ಟ ಪುಟ್ಟ ಕೈಗಳಿಂದ ಅವನ್ನು ಹಿಂದೆ ಸರಿಸಿ ಓರಣಿಸುವ ಒನವು ಬಲು ಅಂದವಾಗಿರುವದು. ಆದರೆ ಆ ತಾಯಿ ಯಾವ ಸೌಂದರ್ಯ ಶಾಸ್ತ್ರವನ್ನು ಒದಿದ್ದಳೋ—ಮತ್ತೆಮತ್ತೆ ಅದರ ಕೂಡಲನ್ನು ಬಾಚಿ, ಒಲ್ಲಿಂದರೂ ಹೆಚಲು ಹಾಕಿ ಅದನ್ನು ಅಳಿಸೇ ಅಳಿಸುತ್ತಿದ್ದಳು. ಹೀಗೆ ಬಿಚ್ಚಬೀಸಾಗಿ ಇರಲು ಹಾರ್ಷಿಸುವ ಕೂಡಲನ್ನು ಕಟ್ಟುವದರೊಡನೆ ಅವರು ಆ ಮಗುವನ ಸ್ವಾತಂತ್ರ್ಯಕ್ಕೂ ಕಟ್ಟುಹಾಕಿ ಬಡುತ್ತಿದ್ದಳು. ಹೀಗೆ ಆ ಮಗುವನ್ನು ಅಳಿಸುವದರಿಂದ, ಅದರ ಮೇಲಿದ್ದ ತನ್ನ ಅಧಿಕಾರವನ್ನು ತನಗೂ ನೋಡುವವರಿಗೂ ಆ ತಾಯಿ ಗಟ್ಟಿಮಾಡಿ ತೋರಿಸುತ್ತಿದ್ದಳೇನೋ! ತಾಯಂದಿರಿಗೆ ಇದೊಂದು ಹೆಮ್ಮೆಯಿರಬಹುದು.

ಆದರೂ, ಒಂದು ಪರಿಯಾಗಿ ಆ ಮಗುವನ ಅಳುವು ನನಗೆ ಪ್ರಯವಾಗಿದ್ದ ತಾದ್ದರಿಂದ ನಾನು ಆ ತಾಯಿಗೆ ಮಗುವನ್ನು ಇಸು

ತ್ತಿದ್ದುದಕ್ಕಾಗಿ ಅನೇಕ ಧನ್ಯವಾದಗಳನ್ನು ಅರ್ಪಿಸಲೇಬೇಕು.

ಒಮೆಟ್‌ಮೆಟ್ ಆ ಮಗುವು, ನನ್ನನ್ನು ದೂರದಿಂದಲೇ ನೋಡಿ  
ತನ್ನ ಚಿಕ್ಕಚಿಕ್ಕ ಕೈಗಳನ್ನು ಮುಂಜಾಚಿ, ಪೀಜಿಸಂತಹ ಎಳಿಬೆರಳು  
ಗಳನ್ನು ತೆರೆದು ಮುಚ್ಚಿ ತೆರೆದು ಮುಚ್ಚಿ ಸನ್ನ ಮಾಡಿ ಬಾರೆಂದು  
ಕರೆಯುವದು.. ನಾನೇನೂ ಉತ್ತರ ಕೊಡದೆ ಮಾಗಿಂತೆ ಸಿಂತು  
ಬಟ್ಟರೆ, ಆ ಮಗುವು ಹೇಗೆ ತನ್ನ ಹೊಟ್ಟಿಯಾಗಿನ ಸಗೆಯುನ್ನು  
ಕೆದಕಿ ತೆಗೆದು ಕೇಕೆ ಹಾಕಿ ಕುಣಿಯುವದು.. ನಾನು ಏನಾದರೂ  
ನನ್ನ ಮಾಡಿದರೂ ಸರಿ, ಅದು ಹೊಟ್ಟಿ ಹುಣಾಗುವಂತೆ ಇನ್ನು  
ಬದ್ದು ನಕ್ಕು ತೇರುಹತ್ತುವದು. ಹಾಗಾದಾಗೆಲ್ಲ ಆದರ ಕಣ್ಣಿಲ್ಲಿ  
ಹುಟ್ಟಿ ಒಂದ ನೀರ ಹಸಿಗಳು ಕ್ಷಣಿದಲ್ಲಿ ನನ್ನ ಕಣ್ಣಿಲ್ಲಿಯೂ ಒಡ  
ಮಾಡಿಕೊಳ್ಳುವವು.

ಪೀಗೆ ನಾನು ಆ ಮಗುವನ್ನು ನೋಡುತ್ತೆ ಸಿಂತೆನೆಂದರೆ  
ನಿಂತೇ ಬಡುತ್ತಿದ್ದೆ. ಎಷ್ಟು ಹೊತ್ತು ಹಾಗೇ ನೋಡಿದ ಮೇಲೆ  
ಎನೋ ಬಂದು ಭಯವು ನ್ಯಾದೋರಿದಂತಾಗಿ, ನನಗೆ ನನ್ನ ಮೇಲೆ  
ಯೆ ಸಿಟ್ಟು ಬರುತ್ತಿತ್ತು. ‘ನನ್ನವು ಕೆಟ್ಟ ಕಣ್ಣಗಳು—ಮಕ್ಕಳನ್ನು  
ಕಾಣಿದವು. ಪಾಪ! ಆ ಮಗುವಿಗೆ ನನ್ನ ಕಣ್ಣ ಹತ್ತಿದರೆ ಹೇಗೆ’  
ಎಂದು ಹೆದರಿ ಗುಡ್ಡಿಗಳನ್ನೇ ಕಿತ್ತಿಕೊಂಡು ಬುಡಬೇಕನ್ನು ವರಿತೆ  
ಸಿಟ್ಟಿನಿಂದ ಕಣ್ಣಗಳನು ಇವೆಟಿಕೊಳ್ಳುತ್ತಿದ್ದೆ. ಪಾಪ! ಆ ಕಣ್ಣಿನ  
ಗಳಾದರೂ ಏನು ಮಾಡುವವು! ನಾನಾಗಿಯೇ ಅವಕ್ಕೆ ನೋವು  
ಕೊಟ್ಟಿದರಿಂದ ಮತ್ತಿಷ್ಟು ನೀರು ತುಳುಕಿಸುತ್ತಿದ್ದವು. ಆ ಮೇಲೆ  
‘ಅಯ್ಯೋ—ನಾನು ನನ್ನ ಹೃದಯದ ಗೋಳನ್ನು ತಾಳಲಾರೆನಾದರೆ,  
ಪಾಪ ಈ ಕಣ್ಣಗಳನ್ನೇಕೆ ನೋಡಿಯಿಸಿದೆ’ ಎಂದು ನನ್ನ ಕಣ್ಣಗಳ

ನ್ಯಾಲೆಯೆ ಸಸಗೆ ಕಸಿಕರ ಬರುತ್ತಿತ್ತು.—ಹೀಗೆ ನಾನು ಎಷ್ಟೋ ದನ ನೋಡುತ್ತಿದ್ದ ಮೇಲೆ ಸಸಗೊಮೈ ಬಲವಾಗಿ ಭಯವುಂಟಾಗಿ ಬಟ್ಟಿತ್ತು. ನಾನಂಥ ಹಳೇ ತರಹದವಳಾಗಿದ್ದರೂ, ನನ್ನ ಕೆಟ್ಟ ಕಂಬಾ ಹತ್ತೆದಿರಲೆಂದು, ನಾನೇ ಸನ್ನ ಮನೆಯಲ್ಲಿ ಆ ಮಗುವಿನ ಹೆಸರಿಸಿಂದ ದೃಷ್ಟಿ ಇಳಿದು ಬಟ್ಟಿನು.

ಒಂದು ದಿನ ಆ ಮಗುವು, ತನ್ನ ಬಾಗಿಲ ಬಳಿಯಲ್ಲಿ ಆಡುತ್ತ ಸಿಂತೆದ್ದಿತ್ತು.. ಬಳಿಯಲ್ಲಿ ಯಾರೂ ಇರಲಿಲ್ಲ. ಚಿಕ್ಕ ಮಗು. ಉಚ್ಚೆ ಮೊಂದುಕೊಂಡು ನೇಲಕ್ಕೆ ತಿಕ್ಕಿತಿಕ್ಕೆ ನೋರೆಗೆ ಒಡಿದುಕೊಳ್ಳುತ್ತ ನೋಡುವವರಿಗೆ ಅನಹ್ಯವಾಗುವಂತೆ ಇದ್ದುಬಟ್ಟಿತ್ತು. ನಾನದನ್ನು ನೋಡಿದೆ. ಅದರ ಸ್ವಾತಂತ್ರ್ಯಪೂರಾಸವನ್ನು ನಾನು ಎಂದಿನಂತೆ ನೋಡುತ್ತು ಎಷ್ಟೋ ಹೊತ್ತು ಸಿಂತುಕೊಂಡೆ. ಆಗ ಆ ಖೋಡಿ ತಾಯಿ ವಾತ್ರ ಬರದಿರಲಿ ಎನ್ನಿ ಸಿತು. ನನ್ನ ಸೌಂದರ್ಯ ಕಲ್ಪನೆಯೂ ಬಹಳ ಪೇಸಿಯಾಗಿರಬೇಕು;— ಸಸಗೆ ಆ ಮಗುವು ಅಂದು ಎಂದಿಗಿಂತಲೂ ಅಂದವಾಗಿ ತೋರಿತ್ತು. ‘ಯಾರೂ ಇಲ್ಲ. ಒಮ್ಮೆ ಓಟಿ ಹೋರ್ಲೀ’ ಅದನ್ನು ಹೆಡಿದು ಮುಂದಾಡಿ ಬರಲೇ ಎನ್ನಿ ಸಿತು. ಎನಿಸುವುದೊಂದೇ ತಡ. ನನ್ನ ಭಾವನೆ ಆ ಕೆಲಸವನ್ನು ಮುಗಿಸಿಯೂ ಬಟ್ಟಿತ್ತು. ನಾನು ವಾತ್ರ ಸಿಂತಲ್ಲಿಯೇ ನಿಂತಿದೆ. ಆ ಭಾವನೆಯ ಆವೇಗದಲ್ಲಿ ನನ್ನ ಕೈಲ್ಲದ್ದ ಕಸಪೋರಿಕೆಯನ್ನು ಬಲವಾಗಿ ಅವಚಿ ಮುಂದಿಟ್ಟು. ಅದರ ಕಡ್ಡಿಗಳು ತುಟಿಗಳಿಗೆ ಜಂಜಿ ನೋವಾಗಲು, ನಾನು ಎಚ್ಚಿತ್ತೆ. ಏನೋ ಒಂದು ಬಗೆಯ ಕಕ್ಷಾವಕ್ಷಿಯಾಗಲು ಕಣ್ಣಾಚ್ ಮಗು ವನ್ನು ನೋಡಿದೆ. ಯಾವಾಗಲೋ ಆ ತಾಯಿ ಆ ಮಗುವನ್ನು ಎತ್ತಿಕೊಂಡು ಹೋಗಿಬಟ್ಟಿದ್ದಳು. ಏಕೆಂದರೆ, ಅವಳು ಅದರ ತಾಯಿ.

ಕೆಟ್ಟ ಜೀವ— ಆ ಮಗುವನ್ನು ಕದ್ದುಕೊಂಡು ಎಲ್ಲಿಯಾದರೂ ಒಡಿ ಹೋರ್ಗಿ ಬಿಡಲೇ ಎಂದು ಒಮ್ಮೊತ್ತಮೆನ್ನು ಎನ್ನಿಸುವುದು. ಹಾಗೆ ವಾಡಿದರೆ, ಆ ತಾಯಿಗೆ ಸ್ವಲ್ಪ ದುಃಖವಾಗುತ್ತಿದ್ದ ತೇನೋ ಸಿಚ. ಆದರೆನು, ಅವಕು ಮತ್ತೊಂದನ್ನು ಹಡೆದುಕೊಳ್ಳಬಹುದಿತ್ತು. ಆದರೆ, ಒಗತ್ತಿನ ಮೂಲೆನೂಲೆಗಳಲ್ಲಿ ತುಂಬಕೊಂಡ ತಾಯ್ತನ ದಿಂದ ಆ ಮಗುವನ್ನು ಮರಹಾಡಿ ಇರಿಸುವದು ಹೇಗೆ?

ಒಮ್ಮೆ ನಮ್ಮ ಸಾಲೆಯಲ್ಲಿ ಬಂದು ಶತ್ಸವವಾಯಿತು. ಸಾಲೆಯ ಮಕ್ಕಳಿಗೆಲ್ಲ ಏತಾಯಿ ಹಂಚುವ ಕೆಲಸ ನನ್ನ ಕಡೆಗೆ ಬಂದಿತ್ತು. ಅಂದು ನಾನು ಏತಾಯಿ ಹಂಚುತ್ತ ಸಾಲೆಯ ಬಾಗಿ ಉಲ್ಲಿ ನಿಂತಾಗ ತಮ್ಮ ಚಿಕ್ಕ ಚಿಕ್ಕ ಕೈಗಳನ್ನು ಇಂಜಿ ಏತಾಯಿ ಇಸುಕೊಳ್ಳುತ್ತಿರುವ ಆ ಸಂಣ ಮಗುಗಳ ಕಣ್ಣಗಳಲ್ಲಿಲ್ಲ ನನ್ನ ಪೀರೀತಿಯು ಆ ಮಗುವನ್ನೇ ಕಾಣಲು ಹಂಬಲಿಸಿ ಹುಡುಕಿ, ಇಲ್ಲದಾಗಲು, ನಾನು ಅದೇತಕೋರ್— ಆ ಮಗುವಿಗಾಗಿ ಇರಲೆಂದು ಬಂದರೆಡು ಏತಾಯಿಗಳನ್ನು ಕದ್ದುಕೊಂಡು ಬಂದೆ. ಅವುಗಳನ್ನೇ ಅವರ ಒಕ್ಕಲಗಿತ್ತಿಯನ್ನು ಕರೆದು, ಎನೇಸೋ ಹೇಳಿಕೊಂಡು, ಆ ಮಗುವಿಗೆ ಮೂಟಿಸುವದಕ್ಕಾಗಿ ಕಳಿಸಿಕೊಟ್ಟಿ. ನಾನವನ್ನು ಕೊಟ್ಟಿರುವದಾಗಿ ಹೇಳಬಾರದಿಂದೂ ಅವಕು ಕೇಳಿಕೊಂಡಿದ್ದೆ. ಆ ಒಕ್ಕಲಗಿತ್ತಿ ಹಾಗೆಯೇ ಮಾಡಿದಳು. ಆದರೆ, ಆ ಮಾತಾಯಿ ಒಕ್ಕಲ ಗತಿ ಕಣ್ಣರೆಯಾದೊಡನೆ, ಅದನ್ನು ಆ ಮಗುವಿನ ಕೈಯಿಂದ ಕಸಿದು ಬಿಟ್ಟಳು. ಮಗು ಅಳಹತ್ತಿತು. ನೋಡುತ್ತಿದ್ದ ಕಣ್ಣೀಕೆ ಒಡೆಯದೋ ಎನಿಸಿತು. ಅಂದು ರಾತ್ರಿ, ಯಾರಿಗೂ ಕಾಣದಂತೆ, ಕೆಳಗೆ ಬದ್ದ ತುಣುಕನ್ನು ಆರಿಸಿಕೊಂಡು ಬಂದೆ. ಎನ್ನೋ ನಾನು ಕಳಿಸಿದ ತಿನಸು

## ಆ ಮಗು

ಆ ಮಗುವಿನ ಹೊಟ್ಟಿಗೆ ಹತ್ತಿಬಾರದಾಗಿತ್ತು. ಏಕೆಂದರೆ ನಾನು ಅದರ ತಾಯಿಯಲ್ಲ. ನಾನು ಕಳುಹಿಸಿದ್ದು, ಆ ಮಗುವಿಗೆ ಏಷಾಯಿ ಕಳಿಸಿಕೊಟ್ಟಿಸೆಂದು ಆ ತಾಯಿತಂದೆಗಳಿಗೆ ಗೂಡಾಡರ ಅವರು ಸಣ್ಣ ಒಗೆಗೆ ಪನೆಂದು ತಿಳಿದುಕೊಂಡಾರು ಎಂಬದೂ ಸನಗೆ ಹೊದಲು ಹೊಳೆದಿರಲ್ಲ.

ಮುಂದೆರಡು ತಂಗಳಲ್ಲೇ ಆ ಮಗುವು ಎಷಮುಚ್ಚರಕ್ಕೊಡ್ಡಾಯಿತು. ಅದೇ ಹೊತ್ತಿಗೆ ಆ ತಾಯಿ ಮತ್ತೊಂದು ಮಗುವನ್ನು ಹೆತ್ತುಣ್ಣು. ಆಗ ಆ ಮಗುವನ್ನು ಯಾರು ಸೋಡಿಕೊಳ್ಳುತ್ತಿದ್ದ ರೇನೋ! ಸಣ್ಣ ಆತ್ಮಜೀವ ಮಾತ್ರ ಎಲ್ಲಿದ್ದರೂ ಅದನ್ನೇ ಸೋಡಿ ಕೊಳ್ಳುತ್ತಿದ್ದ ತಾದರೂ ನಾನದರ ತಾಯಲ್ಲವಲ್ಲ!! ಪನು ಮಾಡ ಅಲ್ಲ!!!

ಆ ಮಗುವು, ತಾಯಿ ಹೊಲೆಮನೆಯಲ್ಲಿರುವಾಗಲೇ ತೇರಿ ಹೋರಿಯಿತು. ಏನು ಮಾಡಬೇಕು. ಅದೊಂದು ಕತೆಕಾದಂಬರಿಯ ಮಗುವಾಗಿರಲ್ಲ. ಸಿಜವಾದ ಮಗು. ಹಾಗಿಲ್ಲದೆ, ಅದೊಂದು ಕತೆಯ ಮಗುವಾಗಿದ್ದರೆ, ನಾನು ಕತೆಗಾರಳಾಗಿದ್ದರೆ, ಓದುಗರ ಪ್ರೀತಿಗಾರಿಯಾದರೂ ಅದನ್ನು ಒಮ್ಮಕಿಸಬಹುದಾಗಿತ್ತು. ಅದರೇನು! ಬಾಳುವೆಯೂ ಬಂದು ಕತೆಯಲ್ಲ. ಕಾದಂಬರಿಯಲ್ಲ. ಅದೊಂದು ಬಾಳಿನ ಕೂಸು. ಅದಕ್ಕೆ ನನ್ನ ಕೆಟ್ಟಿ ಕಣ್ಣ ಕತ್ತಿಯೇ ಬಟ್ಟು ವೇನೋ—ಹೋದದ್ದು ಹೋಗಿಯೇ ಬಟ್ಟಿತು.

ಆ ಮೇರೆಲೆ ಹೆಚ್ಚು ಹೊತ್ತು ಆ ಮಗುವನ್ನು ಇಡಲ್ಲಿ ಕೂಡ. ಕೂಡಿದವರು ಎತ್ತಿಕೊಂಡು ಹೋಗಿ ಎಲ್ಲಿಯೋ ಬಂದು ಭೂಗಭ್ರದಲ್ಲಿ ಚುಗಿದಿಟ್ಟು ಬಂದರು. ನನ್ನೊಂದಾದರೂ ಆ ಭೂಗಭ್ರವಾಗಿದ್ದರೆ

తాటియింద తప్పిసికొండ మేలాదరూ ఆ మగువై సన్న  
ఒళిగే ఒరబహుదారోత్తల్ !

అందిన రాత్రి సన్న మనెయెల్ల భణభణవాగా రణగుట్టు  
త్రుద్దితు. ముగుసనుకొఫర మనెయెల్ల హోసముగుపోందు మట్టి  
దుదరింద జమాఖచిన లేక్క సరియాగియే ఇత్తు. సన్నల్లి  
జనెయింతూ ఇల్లవే ఇల్ల; ఖచుఁ వాత్ర ఎరడరష్టు. ఆ  
కల్పసేయ భేరకరకేయిందలే నాను హౌహారి హోగిద్దేను.  
శూపవిల్ల; ఉడిగీయిల్ల. దీపవిల్ల; ధూపవిల్ల.

ఎందినంతే ఇంధవిచారదల్లియే ముఖుగుగా కుళితిరువాగా,  
ఒందు దిన ఆ కూచు సన్న బాగిల ఒళి ఒందు సింతు హణికి  
హాకితు. ఒమ్మ కిలక్కనే సక్కితు. బెరఖుగళల్ల జీవ జల  
సలు క్షేమాట కరేయితు. నాను సన్న క్షేచాచె ‘బారమ్మ  
గౌరి’ ఎందే; మగు లుటుటసే ఓచుత్త ఒందు సన్న మృగ  
మేలి బద్ద ఖరుళాడవత్తితు. నాసదన్న ఎత్తి ముగద్ద  
ఓదే. ఎంగవజి అప్పికొండ. ఆశీబురక జగత్తిసింద మరే  
మాడలు అదన్న సన్న సేరిగిసల్ల అడగిసిదే. హిగె ఆదేష్టుషైట్టే  
హోత్తు ఆ మగువన్న ముట్టి తట్టి ముండాడుత్త న్యుమరేదు  
కుళితాగ సన్న హీవనవై అనంతకూలాతీర్తవాగా అసేమవాగా  
రువంతే ఎనిసితు.

కేంసిగొమ్మ, నానాత మగువిన ముద్దుమొగవన్న  
కళుపనింద మెల్లనే ఇణికిస్తోండిదే. అదర కళిబెంగువ కఱ్ఱు  
గళు నన్నస్తే ఎవెయిక్కుదే సోచుత్తద్దివై. నాను ఝాగి

ನೋಡುತ್ತಿದ್ದಾಗ, ಆ ಮಗುವಿನ ಕಣ್ಣ ಕನ್ನಡಿಯಲ್ಲಿ ನನ್ನ ರೂಪು ಮಾಡಿದುದು ಕಾಣುತ್ತಲೇ, ಆ ಮಗುವು ಒಬ್ಬ ಅರ್ಥಾರ್ಥ ಶಕ್ತಿ ತೇಜೋಯುತ್ತಾದ ವಶವಾತೆಯಂತೆಯೂ, ನಾನು ಆ ಶಕ್ತಿಯ ಮುಂಗೈಮೇಲೆ ಮಡಗಿದ ಒಂದು ಮರಿಗೂಸಿಸಂತೆಯೂ ತೋರಿತು,

ನಾನು ಮಗುವನ್ನು ಕೇಳಿದೆ: “ಅವ್ಯೋತ್ತು ಸೀನು ಅದೆ ಲ್ಲಿಯೋ ಹೋದೆಯಂದರಲ್ಲಿಮಾತ್ರ ! ಎಲ್ಲಿ ಹೋಗಿದ್ದೆ ಮಗೂ ? ಮತ್ತೆ ಹೇಗೆ ಒಂದೆ ? ನನ್ನಲ್ಲಿ ಏಕೆ ಒಂದೆ ? . . . . ”

ಉಕ್ಕೆ ಉಗುವ ನನ್ನ ಕಣ್ಣೀರಸೊಳ್ಳಿರಸುತ್ತು, ಪಕ್ಕದನಿಯ ಲ್ಲಿಯೆ ಮಗುವೆಂದಿತು: “ಸೀನು ಕರೆದೆಯಲ್ಲ, ತಾಯಿ ! ಅದಕ್ಕು ಒಂದೆ. ನನ್ನ ಆ ತಾಯಿಗಿಂತ ನೀನು ಒಷಳ ಚೆನ್ನಾಗಿರುವು; ನಾನಿನ್ನು ಎಂದೆಂದಿಗೂ ನಿನ್ನ ಬಳಿಯಲ್ಲೇ ಇರುವೆನಮಾತ್ರ ! ಇನ್ನೊಂದೂ ಹಿಂದಿರುಗಿ ಹೋಗುವದಿಲ್ಲ.”

ಪೀಗೆನ್ನುತ್ತಿರುವಾಗಲೇ ಮಗುವು ಒಂದು ಬಗೆಯ ಸಗೆಯನ್ನು ಸಕ್ಕು ತನ್ನ ತಲೆಯನ್ನು ನನ್ನೆಡೆಗೆ ಆನಿಸಿ ಮಲಗಿತು.

“ಆಯಿತು, ಮಗೂ; ನನಗಾಗಿ ಸೀನು ನಿನ್ನ ತಾಯಿನ್ನು ಸಹ ಬಟ್ಟಿ ಒಂದೆಯಲ್ಲ ! ಹಾಗಾದರೆ ಇನ್ನು ಮೇಲೆ ನೀನು ಇಲ್ಲಿಯೆ ಇದ್ದು ಬಿಡು ನನ್ನ ಒಂಗಾರಾ !”

ಮಾತನಾಡುತ್ತಿರುವಂತೆಯೇ, ಸಂಸ ತಾಯ್ಗಿರುಳ ಒಳಿಗೆ ಹೂವೋಡಿದವು. ಆ ಉತ್ಸವದ ಉತ್ಸಾಹದಲ್ಲಿ ಮೈಮಲೀತ ನಾನು ಆ ಮಗುವನ್ನು ಬುವಾಗಿ ನನ್ನೆಡೆಗೆ ಒತ್ತಿಕೊಂಡೆ. ಆ ಒತ್ತಿನ ನೋರಿ ನಿಂದ ನಾನು ಎಚ್ಚರಗೊಂಡು ನೋಡಿದಾಗ ಆ ಮಗುವಿರಲ್ಲ.

## ಆ ಮಗು

ಅದರ ಕೊನೆಯ ಸಗೆಯು ಮಾತ್ರ ನನ್ನ ಕಣ್ಣಿದುರಿಗೆ ರೂಪಗೊಂಡು ಗಾಳಿಯ ತೆರೆಗಳ ಮೇಲೆ ತೇಲಾಡುತ್ತಿದ್ದಿತು.

ಉಂದು ಹಿಂದಿರುಗಿ ಒಂದದ್ದು ಆ ಮಗುವಲ್ಲ;— ಅದರ ನೀರಳು—ನೆನ್ನು! ಆ ಮಗುವು ತನ್ನ ತಾಯಿಸ್ನು ಅಗಲ, ಸನ್ನೌಡಲನ್ನೂ ಸೇರದೆ ಭಾಗಭಾಗತವಾದುದೇ ನಿಜ. ಆದರೆ ಅದರ ‘ನೆನ್ನು’ ನನ್ನಸ್ನು ಅಗಲರಾರದೆ ಮರಳಿ ನನ್ನ ಹೃದಯಮಂದಿರದ ಬಾಗಿಲಲ್ಲಿ ಹಣಿಕಿಹಾಕಿ, ನಕ್ಕು ಕೆಲೆದು ಯುಕ್ತಿಯಿಂದ ಒಳಸಾರಿತು. ನಾನು ಆ ನೆನ್ನಪಸ್ನು ಮಾತ್ರ ಅಂದಿನಿಂದಲೂ ನನ್ನ ಹೃದಯಗಭ್ರದಲ್ಲಿಯೇ ಹುಗಿದಿಟ್ಟುಕೊಂಡಿದ್ದೇನೆ. ಅಂತೆಯೇ ನನ್ನೀ ಹೃದಯವು ಆ ಮಗು ಏನ ನೆನ್ನಪಿಗಾಗಿ ನೆಲೆಸಿದ ಒಂದು ಗೋರಿ!



## ನನ್ನ ಪೋನೋ

ಶ್ರೀನಿವಾಸನಿಗೂ ನನಗೂ ಇತ್ತೀಚಿನ ಗೆಳಿತನ. ಆದರೂ ನಮ್ಮಿಬ್ಬರ ಆದರ ವಿಶ್ವಾಸಗಳಲ್ಲಿ ಎಳ್ಳಷ್ಟೂ ಕೊರತೆಯೇಲ್ಲ. ನಾನು ಸಿರಿವಂತನೆಂದಾಗಲ ಆತನು ಬಡವನೆಂದಾಗಲಿ ಯಾವ ತರದ ಭೇದ ಭಾವವು ಇಲ್ಲದೆ ನಮ್ಮ ಗೆಳಿತನವು ಸಹಜವಾಗಿ ಬೆಳೆದು ಬಂದಿತ್ತು.

ಒಂದು ಪರಿಯಿಂದ ನೋಡಿದರೆ ನಮ್ಮಿಬ್ಬರ ಗೆಳಿತನವು ಕೂಡಿದ್ದೀ ಸೋಚಿಗದ ಮಾತೆನ್ನಬೇಕು. ಯಾಕೆಂದರೆ, ನನ್ನ ಮನಸ್ಸಿನ ರೀತಿಯೂ, ಆತನ ಮನಸ್ಸಿನ ರೀತಿಯೂ ತೀರಾ ಭಿನ್ನವಾದುವು. ನನ್ನದು ಚಚ್ಚು-ಬೇಸಾದ ಸ್ಪಬ್ಧಾವ. ಆತನದು ಮುಂಟ್ಪಲಮುರಕ ನಂತಹ ಮನಸು. ನಾನು ಹರಬೆಖೋರ; ಆತನು ಗುಮ್ಮನ ಗುಸಕ. ಹೀಗೆ ನಮ್ಮ ನಮ್ಮ ಮನಸ್ಸಿನ ರೀತಿಗಳು ಭಿನ್ನವಾದು ವಾದರೂ ಅವು ಪರಸ್ಪರ ವಿರೋಧಿಗಳಾಗಿರಲಿಲ್ಲ. ನಮ್ಮ ನಮ್ಮ ಮನಸ್ಸಿನ ಬಗೆ ಹೀಗೆ ಹೀಗೆ ಎಂದು ಇಬ್ಬರೂ ಜೆನ್ನಾಗಿ ಅರಿತುಕೊಂಡಿದ್ದೇವು. ನನ್ನ ಹರಬೆಖೋರತನದ ಬಗ್ಗೆ ಶ್ರೀನಿವಾಸನಲ್ಲೂ, ಆತನ ಗುಮ್ಮನಗುಸುಕರನದ ಬಗ್ಗೆ ನನ್ನಲ್ಲಿಯೂ ಯಾವ ಬಗೆಯ ತಿರಸ್ಕಾರವೂ ಇರಲಿಲ್ಲ.

ಈಚೆಗೆ, ನನಗೆ ಮನೆತನದ ಅಸುಕೂಲತೆ ಇದ್ದು ದರಿಂದ ನಾನು ಪದವೀಧರನೆಸಿಕೊಂಡೆ. ಆದರೆ ಶ್ರೀನಿವಾಸನಿಗೆ ಇಂಟರ ಪರೀಕ್ಷೆಯಾದಮೇಲೆ ವಿದ್ಯಾಬಲವೇ ತಪ್ಪೆಹೋಯಿತು. ಆತ ಅಷ್ಟರಲ್ಲಿಯೇ ಸಂತೋಷ ಹಚ್ಚಿಕೊಂಡು ನಮ್ಮಾರ ಸಾಳೆಯೊಂದರಲ್ಲಿ ಶೀಕ್ಕುಕ

ನಾಗಿದ್ದು. ಸುಮಾರು ಮೂವತ್ತೆ ಪ್ರದರ್ಶನ್ಯ ಸಂಬಳ ಬರುತ್ತಿತ್ತು. ಬಂದದ್ದರಲ್ಲಿಯೇ ತನ್ನ ಚಿಕ್ಕ ಸಂಸಾರ ಸಾಗಿಸಿ ಕೊಂಡು ಆತ ನೆಮ್ಮೆದಿಯಾಗಿರುತ್ತಿದ್ದು. ಶ್ರೀನಿವಾಸನ ಸಂಸಾರ ವೆಂದರೆ ಆತ, ಆತನ ಎಳೆಹರೆಯದ ಹಂಡತಿ ಇಬ್ಬರೆ.

ಶ್ರೀನಿವಾಸನಿಗೆ ಸಂಗೀತದ ಮೇಲೆ ಹಿರಿದಾದ ಆಸೆ. ಒಲಸಾ - ಸಂಗೀತ ಕಚೇರಿಗಳು ಎಲ್ಲಿಯೇ ಆದರೂ ಆತ ತಪ್ಪದೇ ಅಲ್ಲಿರುತ್ತಿದ್ದು. ಅದಕಾ೰ಗೆ ಆತ ಎಷ್ಟೋ ಸಲ ತನ್ನವೆಷ್ಟೋ ಕೆಂಸಗಳನ್ನು ಕೆಡಿಸಿ ಕೊಂಡಿರುವದಲ್ಲದೆ, ನನಗೂ ಹಲವು ಪರಿಯಾಗಿ ತೊಂದರೆ ಕೊಟ್ಟಿದ್ದಾನೆ. ಸಂಗೀತ ಎಂದರೆ ಸಾಕು— ಆತನಿಗೆ ರೋಮದ್ವಾಮುಗಳಲ್ಲಿ ಲಾಲ್ ಜೀವಕಳಿ ಉಕ್ಕೆ ಬರುವದು. ಇಷ್ಟ ಆತನ ಹುಚ್ಚು. ಆತನ ಈ ಮಿತಿನೀರಿದ ಹುಚ್ಚಿಗಾಗಿ ನನಗೆ ಎಷ್ಟೋ ಸಲ ತಲೆ ತುಂಬಾ ಕೋಪಬಂದು ಬಿಂಬಿಸುವದು— ‘ಏನು ಈತನೊಬ್ಬನೇ ರೋಕನೇ ಒಗತ್ತಿನಲ್ಲಿಲಾಲ್’ ಎಂದು.

ಆದರೆ ಪಾಪ ಶ್ರೀನಿವಾಸನಿಗೆ, ಸಂಗೀತದಲ್ಲಿ ಅಷ್ಟ ಹುಚ್ಚಿದ್ದರೂ ಹಾಡಲಿಕ್ಕೆ ಬರಮು. ಕಂತವೇ ಇಲ್ಲ. ಆದುದರಿಂದ ಸಂಗೀತ ಲೋಕದಲ್ಲಿ ಆತ ಬಂದು ಮೂಕ ಮಗುವಿನಂತೆ ಇದ್ದು ಬಿಟ್ಟಿದ್ದು. ಆದರೂ ಒವೆಣ್ಣಮ್ಮೆ ತಾನೆಣಬ್ಬನೇ ಇದ್ದು ತನ್ನಷ್ಟಕ್ಕೆ ತಾನೇ ಹಾಡಿಕೊಳ್ಳುವ. ಹಾಡಿನಲ್ಲಿ ಮ್ಯಾಮರೆತಿದ್ದರೆ ಆತನಿಗೆ ತನ್ನ ಕಂತದ ಕುಂದು ಕಂಡುಬರುತ್ತೇಲೇ ಇರಲಿಲ್ಲ. ಹಾಗಿಲ್ಲದಾಗ ಮಾತ್ರ, ತಾನು ಹಾಡಲು ಉಸಿರೆತ್ತುವದು ಸಂಗೀತದೇವತೆಗೆ ಅವ ಮಾನ ಮಾಡಿದಂತೆ ಎಂದೆನಿಸಿ ಆತ ಪರಿಬಂದ ದಸಿಯನ್ನು ಹಿಂದ ಕೊಳ್ಳತ್ತಿ ಬಿಡುವ.

ಕರುಡರಿಗೆ ಸ್ವರ್ಚಕ್ತಿ ಹೆಚ್ಚಂತೆ; ಮೂಕರಿಗೆ ದೃಷ್ಟಿ ಬಲವಾಗಿರುವದಂತೆ. ಹಾಗೆಯೇ, ಕಂರದಲ್ಲಿಲ್ಲದ ಭಾಗ್ಯ ಶ್ರೀನಿವಾಸನ ಕಿವಿಗಳಲ್ಲಿತ್ತು. ಯಾರು ಬಲ್ಲರು! ಆತನು ಹಾಡುಗಾರನಾಗಿರದ್ದಿರಿಂದಲೇ ಸಂಗೀತದಲ್ಲಿ ಆತನಿಗೆ ಅಷ್ಟೋಂದು ಹುಚ್ಚು—ಮೆಚ್ಚು ಉಂಟಾಗಿದ್ದಿತೋ ಎನ್ನೋ!

ಆ ತನ್ನ ಹುಚ್ಚುಗಾಗಿಯೇ ಶ್ರೀನಿವಾಸನು, ಪ್ರತಿದಿನವೂ ತಪ್ಪದೆ ನಮಲ್ಲಿಗೆ ಬಂದು ನನ್ನ ಪೋನೋ ಹಚ್ಚಿಕೊಂಡು ಕುಳಿರುತ್ತಿದ್ದು. ಆತನಿಗೆ ಬಿಡುವುದೋರೆಯುವದೇ ತಪ್ಪ—ವಲ್ಲಿದ್ದರೂ ಬಂದು ನನ್ನ ಪೋನೋಕ್ಕೆ ಗಂಟುಬೀಳುವ. ಪಕ್ಕನೇ ಹೇಗೋ ಬಂದೆರಡು ದಿನ ಪೋನೋ ತಪ್ಪೆದರೆ ತೀರಿತು; ಆತನಿಗೆ ಬೀವವೇ ಆಡದು. ಅವು ಪ್ರೇಮ ಆತನಿಗೆ ನನ್ನ ಪೋನೋದ ಮೇಲಿ. ನಾನು ಪೋನೋ ಕೊಂಡಂದಿನಿಂದಿಚೆಗೆ ನನ್ನಲ್ಲಿದ್ದ ಆತನ ಪ್ರೀತಿಯು ಕಡಿಮೆಯಾಗಿ ಬಡಬಹುದೇನೋ ಎಂದು ನನಗೇ ಬಂದೆರಡು ಸಲ ಸಂದೇಹ. ಏಕೆಂದರೆ ಪೋನೋಕ್ಕೆ ಮರುಳಾದ ಆತ, ಬರೇ ನನ್ನನ್ನೇಕೆ, ಇಡೀ ಪರವಂಚವನ್ನೇ ಮರೆತು ಬಿಡುತ್ತಿದ್ದು. ಆದರಿಂದ ಆ ಹಾಳು ಪೋನೋ ಕೊಂಡದ್ದೇ ನನ್ನ ತಪ್ಪಂದು ನಾನೆಷ್ಟೋ ಸಲ ಎಂದುಕೊಂಡಿದ್ದೇನೇ.

ನಾವು ಯಾರಾದರೂ ಪೋನೋ ನಡೆಸುತ್ತಿದ್ದಾಗಿ, ಯಾವ ರೆಕಾಡುಗಳನ್ನು ಹಚ್ಚಿದರೂ ಶ್ರೀನಿವಾಸನು ಏಕಮನಸ್ಸಿನಿಂದ ಕೇಳುತ್ತಿದ್ದುದೇನೋ ನಿಜ. ಆದರೆ ತಾನೊಬ್ಬನೇ ಇದ್ದಾಗಿ ತನ್ನ ಅಚ್ಚುಮೆಚ್ಚಿನವಾದ ಏದು ರೆಕಾಡುಗಳನ್ನು ಮಾತ್ರ ಆತ ಯಾವಾಗಲೂ ಹಚ್ಚುವನು. ಅವುಗಳಲ್ಲಿ ಬಂದು ಕನ್ನಡ, ಬಂದು ತೆಲಗು, ಬಂದು ಹಿಂದಿ, ಎರಡು ಬಂಗಾಲಿ. ಈ ಏದು ರೆಕಾಡುಗಳನ್ನೇ

ಆತ ಎಷ್ಟುಷ್ಟೋ ಹೊತ್ತಿನ ವರೆಗೆ ತಿರುಗಿ ಮುರುಗಿ ಹಚ್ಚಿ ಕೇಳುತ್ತು ಕುಳಿತುಕೊಂಡು ಬಡುವ. ಆತನಿಗೆ ಆ ಏದು ರೆಕಾಡುಂಗಳಲ್ಲಿ ಅಂಥ ಮಹತ್ವವೇಸಿತ್ತೋ ಬಲ್ಲವರಾರು?

\* \* \* \*

ಶ್ರೀನಿವಾಸನಿಗೆ ತನ್ನ ಹೆಂಡತಿಯ ಮೇಲೆ ಬಲು ಅಕ್ಕರೆ. ತಾನು ಅಸುಭಪಸುವ ಎಲ್ಲ ಸುಖ—ಸಂತೋಷಗಳಲ್ಲಿ ಅವಳು ಪಾಲು ಗಾತ್ರವೂಗಬೇಕೆಂದು ಆತನ ಹಂಬಲ. ಅದಕ್ಕಾಗಿ ತಾನು ದಿನಾಲು ಕೇಳಿ ಸಲೀಯುತ್ತಿದ್ದ ಆ ಏದು ರೆಕಾಡುಂಗಳನ್ನಾದರೂ ಅವಳಿಗೆ ಕೇಳಿಸ ಬೇಕೆಂದು ಆತನ ಆತುರ. ತನ್ನ ಹೆಂಡತಿಯ ಎದುರಿಗೆ ಆ ಮಾತನ್ನು ಹೇಳಿದ್ದನಾದರೂ ನನ್ನೆದುರಿಗೆ ಅದನ್ನು ಬಾಯಿಬಚ್ಚಿ ಆಡಲೊಲ್ಲ. ಆತನ ಮನಸ್ಸೇ ಅಂತಹದು. ನನ್ನ ಪೋನೋವನ್ನೂ ಆ ಏದು ರೆಕಾಡುಂಗಳನ್ನೂ ಆ ಸಂಗೀತವನ್ನೂ ಶ್ರೀನಿವಾಸನು ಅದೇಷ್ಟೋ ಸಲ ತನ್ನ ಹೆಂಡತಿಯೆದುರಿಗೆ ಬಣ್ಣಿಸಿದ್ದನಂತೆ. ಹಾಗೆ ಬಣ್ಣಿಸು ವಾಗ, ತಾನು ಕೇಳಿದ ಸಂಗೀತವನ್ನು ನೇನೆನೆನೆದು ಕಣ್ಣೀರು ಹಾಕಿ ದ್ದನಂತೆ. ಆದರೂ, ತನ್ನ ಹೆಂಡತಿಯನ್ನು ಸಮ್ಮ ಮನಗೆ ಕರೆದು ಕೊಂಡು ಬರುವದಕ್ಕಾಗಲಿ, ಇಲ್ಲವೆ ನನ್ನ ಪೋನೋವನ್ನೇ ತನ್ನ ಮನಗೆ ತೆಗೆದುಕೊಂಡು ಹೊಗುವದಕ್ಕಾಗಲಿ ಆತ ಎದೆ ಮಾಡಲೀಲ್ಲ. ಆಗಲೆ ಸನಗೆ ಹಾಗೆ ಎಂದು ಗೊತ್ತಿದ್ದರೆ ಎಷ್ಟು ಜೆನಾವ್‌ಗಿತ್ತಲಾಲ್ ಎಂದು ಆಗಲೂ ಮರಂಗುತ್ತಿದ್ದೇನೆ.

ಮುಂದೆ ಕ್ರಿಸ್ತಾಮಾದಲ್ಲಿ ನಾನು ನನ್ನ ಕೆಲವು ಪದವೀಧರ ರಾದ ವಿಶ್ವರೂಪಂದಿಗೆ ಬೆಂಗಳೂರು—ಮೈಸೂರುಗಳ ಕಡೆಗೆ ಹೋಗ ಬೇಕಾಗಿ ಬಂತು. ನಾನು ಹೊರಡುವ ದಿನ ಶ್ರೀನಿವಾಸನು ಕೇಳಲೋ

ಬೇಡವೋ ಎಂದು ಹೆದರಿ ಹೆದರಿಕೊಳ್ಳುತ್ತೆ ನಾಲಗೆಯ ಮಾತ್ರ ತುಟಿ  
ಯನ್ನು ಕೂಡ ಡಾಟಿಕೋ ಇಲ್ಲವೆಂಬಂತೆ ಒಮ್ಮೆ ಒಮ್ಮೆ ನಾನು  
ಹಿಂದಿರುಗಿ ಬರುವವರಿಗೆ ಫೋನ್‌ನೊಂದು ತನ್ನಲ್ಲಿರಲೆಂದು ಕೇಳಿಕೊಂಡು.  
ನಾನು ಬೇಡವೆಂದೇತಕ್ಕೆನ್ನಲಿ! ಆತ ಎಂದು ಯಾವಾಗ ಒಂದು  
ಬೇಡಿದ್ದರೂ ನಾನು ಕೊಟ್ಟು ಬಿಡುಹುದಾಗಿತ್ತು. ಆದರೆ ಶ್ರೀನಿ  
ವಾಸನಿಗೆ ಒಮ್ಮೆ ಬಾಯಿಬಿಚ್ಚಿ ಕೇಳಬೇಕೆಂದರೆ ಪಾರಣಾಸಂಕಟ್.  
ಅದರ ಹಿಂದಿನ ದಿನವೂ ಆತ ಎರಡು ಸಲ ಸನ್ನನ್ನು ಕೇಳಬೇಕೆಂದು  
ಒಂದಿದ್ದರೂ ಕೇಳಲಾರದೆ ಹಿಂದಿರುಗಿ ಹೊಗಿದ್ದನಂತೆ. ಅಂದು  
ಮಾತ್ರ ಯಾವ ಸರಸ್ವತಿ ವರವಿತ್ತಳೋ-ಬಾಯಿಬಿಚ್ಚಿ ಕೇಳಿ  
ಫೋನ್‌ನೊಂದು ತೆಗೆದುಕೊಂಡು ಹೊಂದ, ಮಹಾರಾಯ!

\* \* \* \*

ನಾವು ಸಮ್ಮ ಯಾತ್ರಾವಿಹಾರವನ್ನು ತೀರಿಸಿಕೊಂಡು ಮರ  
ಇದೆನ್ನ. ಸನ್ನ ಬೈತಣವನ್ನು ಮನ್ನಿಸಿ ಸನ್ನ ಏತರು ಸಮೂರ್ಖರಲ್ಲಿ  
ನಾಲ್ಕೆ ಮುದು ದಿನ ಇರುವದಾಗಿ ಒಪ್ಪುಕೊಂಡಿದ್ದರು. ಅವರು ಇರು  
ವಾಗ ಅವರ ಮನಸ್ಸಿಗೆ ಒಗ್ಗುವಂತೆ ತಮಾಷೆ ನಡೆಯಬೇಕಾಗಿದ್ದಾಗು.  
ಅದಕಾವ್ಯಾಗಿ ನಾನು ಒಂದ ದಿನವೇ ರಾತ್ರಿ ಶ್ರೀನಿವಾಸನಿಂದ ಫೋನ್‌ನೊಂದು  
ತರುವದಕಾವ್ಯಾಗಿ ಸಿಂಗನನ್ನು ಸಂಗಡ ಕರೆದುಕೊಂಡು ಹೋದೆ. ಆಗ  
ಹೊತ್ತು ಒಂಬತ್ತುವರೆ ಹತ್ತಾಗಿರಬಹುದು. ಉಂಟವನ್ನು ತೀರಿಸಿ  
ಕೊಂಡು ಗಂಡಹೆಂಡರಬ್ಬರೂ ಫೋನ್‌ನೊಂದು ಕೇಳುವದರಲ್ಲಿ ತೊಡಗಿ  
ದ್ದರು. ಮಂಜದ ಮೇಲೆ ಅಡ್ಡಲಾಗಿ ಮಲಗಿದ ಹೆಂಡಾಗಿ ಬರ್ಗಿ  
ಕೊಂಡು ಶ್ರೀನಿವಾಸ ತನ್ನ ಪ್ರೀತಿಯ ರೆಕಾಡೊಂದನ್ನು ಹಚ್ಚಿ  
ಅದರ ಸಂಗೀತದಲ್ಲಿ ಮುಳುಗಬಟ್ಟಿದ್ದು. ಆತನ ಮೈಯೆಂತಮೈಯೆಲ್ಲ

ಹರಿದಾಡುತ್ತಿದ್ದ ಅನಂದ ಲಹರಿಗಳನ್ನು ನಾನು ಕಡಿಕೆಯಲ್ಲಿ ಸಿಂತು ಕೊಂಡೇ ನೋಡುತ್ತು ವೋದಗೊಳ್ಳುತ್ತಿಲಿದ್ದೆ. ಮುಂದೆ ಒಂದೆರಡು ನಿಮಿಷಗಳಲ್ಲೀ ರೆಕಾಡ್‌ ಮುಗಿದು ಪೋನೋ ಹಾಡುವದನ್ನು ಸಿಲ್ಲಿಸಿತು. ಒಡನೆ ಶ್ರೀನಿವಾಸನು ಮೆಟ್ಟಿಬಿದ್ದು ಚೇತರಿಸಿಕೊಂಡು ನೋಡಿದ—ಹಾಡು ನಿಂತು ಹೋಗಿತ್ತು. ಸಂಚಟಗೊಂಡವರಂತೆ ವೋರೆ ಕಿವಿಚಿ ರೆಕಾಡ್‌ನ್ನು ಕೈಯಲ್ಲಿ ತೆಗೆದುಕೊಂಡ. ಆಗ, ಯೋಗಭಂಗವಾಗಿ ಎಜ್ಜ್ ತ್ವಾ ಕಾಮಸನ್ನು ಸುಡುವದಕ್ಕಾಗಿ ತನ್ನ ಮೂರನೇ ಕಣ್ಣನ್ನು ತೆರೆಯಲುಬ್ಬಗ್ಗಿಸಿದ ಪರಮೇಶ್ವರನ ಕೋಪ ದಂತಹ ಕೋಪವು ಶ್ರೀನಿವಾಸನಲ್ಲಿ ತುಂಬ ಒಂದಿರಬೇಕು. ಆ ರೆಕಾಡ್‌ ಅಷ್ಟು ಬೇಗನೇ ಏಕೆ ಮುಗಿದು ಹೋಯಿತೆಂದು ಆತಸಿಗೆ ಸಿಟ್ಟು. ಆ ಸಿಟ್ಟಿನಲ್ಲಿ ಆತಸು ಆ ರೆಕಾಡ್‌ನ್ನು ನೆಲಕ್ಕೆ ತಳ್ಳಿಬಿಡು ವದರಲ್ಲಿದ್ದು. ಆದರೆ ಆತಸ ಹೆಂಡತಿ ತಡೆದಳು. ಒಡನೆ ಶ್ರೀನಿವಾಸನು ಒಂದು ಮುಗಳ್ಳಿಗೆಯನ್ನು ಬ್ಂಧಿ, ಮತ್ತೊಂದು ರೆಕಾಡ್‌ ಹಚ್ಚಿದ. ನಾನೂ ಶ್ರೀನಿವಾಸನ ಆನಂದದಾಳವನ್ನು ನೋಡುವದರಲ್ಲಿ ಮೈ ಮರೆತಿದ್ದೆ. ಆದರೆ ಆಳು ಎಜ್ಜ್ ರಿಸಿದ್ದ ರಿಂದ ನಿವಾರಹವಿಲ್ಲದೆ ಶ್ರೀನಿವಾಸ ಸನ್ನು ಕೂಗಿದೆ. ಹೊಸ ವಾಡಿನ ಸಂಗೀತದಲ್ಲಿ ತಲ್ಲಿನನಾಗುತ್ತ ಲಿದ್ದ ಆತಸು ಮತ್ತೊಮ್ಮೆ ಮೆಟ್ಟಿಬಿದ್ದು, ಅತ್ತಿತ್ತ ನೋಡಿ, ಕೊನೆಗೆ ನನ್ನನ್ನು ಗುರುತಿಸಿ ಬಾಗಿಲು ತೆಗೆದು ಈಚೆಗೆ ಒಂದ. ನಾನು ಮನ ಸ್ವಲ್ಪಿದಿದ್ದರೂ—ಒಂದ ಕೆಲಸವನ್ನು—ಹೇಳಿದೆ. ಶ್ರೀನಿವಾಸನು ಸ್ವಲ್ಪ ಕಕ್ಷಾಪಕ್ಷ್ಯಯಾದರೂ ಮರುಮಾತನಾಡದೆ, ಪೋನೋ ತಂದು ಕೊಟ್ಟಿಬಿಟ್ಟು. ಉಪಚಾರಕ್ಕೇ ನಾನು ಕೇಳಿದೆ ‘ಸೇನೂ—ನಿನಗೇನು ತೊಂದರೆಯಿಲ್ಲವಷ್ಟೇ ನಾನು ಪೋನೋ ಒಯ್ದಾರೆ?’ ಆತಸು ಮನಸು

ಮುದುಡಿಕೊಂಡೇ ಹೇಳಿದ— ‘ಪನ್ನ ಇಲ್ಲ; ನೀನು ಬಂದದ್ದೇ ಒಳಿತಾಯಿತು.’ ಆತನ ಮಾತೂ ಜೈವಚಾರಿಕನೇ ಆಗಿತ್ತು.

\* \* \* \*

ನಾನು ನನ್ನ ಪದವೀಧರರಾದ ಏತ್ತರನ್ನು ಮೋಜುಗೊಳಿಸುವ ವದಕ್ಕಾಗಿ ಆ ಪ್ರೋನ್ಮೇ ತೆಗೆದುಕೊಂಡು ಹೋದಾಗ ನನ್ನ ಎಳೆಗೆಳೆಯ ನಾದ ಆ ಬಡಬೆವಿಯ ಮನಸ್ಸು ಅಷ್ಟು ತಳತಳ ಎಂದಿತೆಂಬುದು ಸನಗಾಗ ಹೊಳೆಯಲ್ಲಿ ಇಲ್ಲ.

ಅಂದಿನ ಇರುಳು ಶ್ರೀನಿವಾಸನಿಗೆ ನಿದ್ರೆಯೇ ಇಲ್ಲ. ಇರುಳೆಲ್ಲ ಮುಚ್ಚು ಹಿಡಿದವರಂತೆ ಗೋಡೆ ಗೋಡೆ ಹಾಯುವದಕ್ಕೂ ಆರಂಭಿಸಿರ ಬಹುದು. ಹಲವು ತರದ ಎಣಿಕೆಗಳು ಆತನನ್ನು ಸುತ್ತಿ ಮುತ್ತಿ ಹರಿದುಕೊಂಡು ತಿಂದಿರಬಹುದು. ಆ ಪ್ರೋನ್ಮೇ ತನ್ನ ದಾಗಿರದ್ದಕ್ಕೂ, ತಾನು ಅಷ್ಟು ಬಡವನಾಗಿದ್ದದಕ್ಕೂ, ಗೆಳೆಯನಾಗಿಯೂ ನಾನು ಆತನ ಬಗೆಯನ್ನು ತಿಳಿದುಕೊಳ್ಳಬೇಕೆಂದು ಹೋದುದಕ್ಕೂ ಶ್ರೀನಿವಾಸನಿಗೆ ಅತ್ಯಂತ ಸಂತಾಪವಾಗಿರಬೇಕು. ತನ್ನ ಸ್ವೀತಿಯದೊಂದು ವಸ್ತುವು ತನ್ನ ಬದಿಯಲ್ಲಿರಬೇಕೆಂದರೆ ಆಗದೇಕೆ ಎಂದು ಆತ ಹಲವು ಪರಿಯಾಗಿ ತಳಮಳಿಸಿರಬೇಕು. ಹಾಲು—ಸಕ್ಕರೆ ಗಂಟಲಲ್ಲಿಳಿಯುತ್ತಿರುವಾಗಲೆ ಕುತ್ತಿಗೆ ಹಿಂಜಕಿದಂತೆ ಆತನಿಗೆ ಎನ್ನಿಸಿರಬಹುದು.

ಮುಂದೆ ಎರಡು ಮಾರು ದಿನಗಳ ವರೆಗೂ ಶ್ರೀನಿವಾಸ ಮಂಕುಮಂಕಾಗಿಯೇ ಇದ್ದ. ಶಾಲೆಗೆ ಕೂಡಾ ಹೋಗಿರಲಿಲ್ಲವಂತೆ. ನಾನಾಗಿಯೇ ಮಾತನಾಡಿಸಿದರೂ ಆತನು ಮರುಮಾತಗೊಡನು. ನಾನು ಪ್ರೋನ್ಮೇ ಒಯ್ಯಿದ್ದರಿಂದಲೇ ಹಾಗಾಯಿತೆಂದು ನಾನೂ ಆಗ ಉಹಿಸಲಾರದೆ ಹೋದೆ.

ಶ್ರೀನಿವಾಸನಿಗೆ ಹಾಗೇಕೆ ಆಯಿತೆಂಬುದರ ಅಳವು ನನಗೂ ತಿಳಿಯದಾಯಿತು. ಒಂದು ಸೊಟ್ಟೆ ಕಟ್ಟಿಗೆಯ ಪಟ್ಟಿಗಾಗಿ ಇಷ್ಟು ಗೋಳಾಟವೆಂದರೇನು. ನಾನು ಇಂದು ಒಯ್ದಿದ್ದರೂ ನಾಳೆ ಬೇಡಿದ್ದರೆ ಮತ್ತೆ ಪೋನೋ ಶ್ರೀನಿವಾಸನದೇ. ಆದರೂ ಶ್ರೀನಿವಾಸನ ಮನಸ್ಸು ಅಂತಹದು. ಆ ಸಣ್ಣ ಮಾತನ್ನೇ ಆತ ಅಷ್ಟು ಹಚ್ಚಿಕೊಂಡ. ಆತನ ಮನಸ್ಸಿನ ಪರಿಯಸ್ಸು ತಿಳಿದಿದ್ದರೂ ನಾನು ಉಪಾಯಗಾಣದಾದೆ. ಹಿಂದಿನ ವರ್ಷ ನನ್ನ ಮಗುವು —ನನ್ನದೇ ನನ್ನದಾದ ಮಗುವೊಂದು ತೀರಿಕೊಡಾಗ ‘ಕೊಟ್ಟಿ ದೇವರು ಕೊಂಡು ಹೋದರೆ ಕುಟ್ಟಿಕೊಂಡು ಆಳುವದೇತಕೆ’ ಎಂದು ತತ್ತ್ವಜ್ಞಾನ ಕೇಳಿ ನನ್ನಸ್ಸು ಸಮಾಧಾನ ಮಾಡಿದ ಶ್ರೀನಿವಾಸನು, ಒಬ್ಬರು ತಮ್ಮ ಎರಪನ ಒಡವೆಯಸ್ಸು ತೆಗೆದುಕೊಂಡರೆ ಇಷ್ಟು ಕರೆವಳಿಸಬಹುದೆಂದೂ ನಾನು ಒಗೆದಿರಲ್ಲ. ಆದರೇನು. ಆದು ಶ್ರೀನಿವಾಸನ ಮನಸ್ಸು. ಮೋಜಿಗಾಗಿ ಇಟ್ಟುಕೊಂಡಿದ್ದ ಪೋನೋ ನನಗಿ ಒಂದು ಕಟ್ಟಿಗೆಯ ಪಟ್ಟಿಗೂಗಾತ್ತು. ಆದರೆ ಸಂಗೀತ ಚೀವಯಾದ ಶ್ರೀನಿವಾಸನಿಗೆ ಅದು ಒಂದು ಚೈತನ್ಯಮಾತ್ರ ಯಾಗಿದ್ದಿರಬಹುದು. “ನನ್ನ ಪ್ರೀತಿಯ ಒಡವೆಯು ನನ್ನದಾಗಿಲ್ಲ ವಲ್ಲ” ಎಂಬುದೇ ಆತನ ಎದೆಗುದಿ. ಅದೊಂದೇ ಮಾತು ಆತನ ಕರುಳಸ್ಸು ಕಚ್ಚುತ್ತಿದ್ದಿರಬೇಕು. ನಿಜವಾಗಿ ಒಗೆದರೆ ಆತನಿಗೆ ನನ್ನ ಮೇಲೆ ಸಿಟ್ಟಿರಲಾರದು.

ಆದರೂ ಅಂದಿನಿಂದ ಶ್ರೀನಿವಾಸ ನನ್ನಸ್ಸು ಮಂದಿ ಎಂದು ತಿಳಿಯಹತ್ತಿದ. ಕಂಡರೆ ಹಚ್ಚಿಗೆ ಮಾತಿಲ್ಲ. ಒಂದು ದಿನವೂ ತಪ್ಪಿದೆ ಪೋನೋಕ್ಕೆ ತನ್ನ ಪ್ರೀತಿಯಸ್ಸು ಸಲ್ಲಿಸಿ ಹೋಗುತ್ತಿದ್ದಾಗುತನು ಈಗ

ಒಮ್ಮೆಯೂ ನಮ್ಮ ಮನೆಯ ಕಡೆಗೆ ಹಾಯಿಸು. ಪಾಪ ಆತಸೆದೆ ಯಲ್ಲಿ ಅದೆಂತಹ ಏರಹ ಯಾತನೆಗಳು ಚಿನ್ನಾಟವಾಡುತ್ತಲಿದ್ದವೋ! ಅದು ಒಂದು ಕಟ್ಟಿಗೆಯ ಪಟ್ಟಿಗಾಗಿ!! ಒಂದು ನಿಬೀರವ ಯಂತ್ರ ಕಾಂಗಿ!!! ನನಗಂತೂ ಅರಿದಾದ ಮಾತು. ಗೆಳೆಯನಾದ ನಾನೂ ಜೀವಸವಿಯಾದ ಹೆಂಡತಿಯೂ ಬೇಸರವಾಗಿರಬೇಕೆಂದರೆ ಇದು ರಾಜ್ಯಕ್ಕೆ ಹೊತ್ತಾದ ಸಂಗತಿಯಲ್ಲವೇ ಮತ್ತೆ! ಆದರೂ ಶ್ರೀನಿವಾಸ ನಿಗೆ ಮಾತ್ರ ಹಾಗಾಗಿದ್ದಿತು.

ಹೀಗೆ ಒಂದು ಒಂದೂವರೆ ವರ್ಷ ಕಳೆಯಿತು. ಶ್ರೀನಿವಾಸ ನಿಗೂ ನನಗೂ ಬಳಕೆಯೇ ಇಲ್ಲ. ಆತ ಮೊದಲೇ ಗುಮ್ಮನಗುಸಕ. ಈಗಂತೂ ಮನಸ್ಸು ಸೊಂದವ. ನಾನು ಆತನನ್ನು ಸಂತ್ಯೇಸಲು ಮಾಡಿದ ಯತ್ನವೆಲ್ಲವೂ ವ್ಯಧವಾಯಿತು. ಆತನ ಮನದಲ್ಲಾ ಮನೆಯಲ್ಲಾ ತುಂಬಿದ ದುಗುಡವು ನನ್ನ ಮನದಲ್ಲಾ ಮನಸೆಮಾಡಿತು.

ಮುಂದೆ ಕೆಲವು ದಿನಗಳ ಸಂತರ, ನಾನು ನಿರೀಕ್ಷೆ ಸುತ್ತಿರು ವಂತಿಯೇ ಶ್ರೀನಿವಾಸನು ಒಳ್ಳೆಚಟುವಟಿಕೆಯಲ್ಲಿದ್ದಂತೆ ತೋರಿತು. ಸಾಲೆಯ ಕೆಲಸದಲ್ಲಿ ಒಳ್ಳೆದಕ್ಕೆ ತೋರಿಸುತ್ತಲಿದ್ದ. ದುಡ್ಡಿಗಾಗಿ ಎಂದೂ ಆಸೆಮಾಡದ ಶ್ರೀನಿವಾಸನು ಈಗಲೀಗ ನಾಶ್ಯಿಂಷಿ ಹುಡು ಗರಿಗೆ ಓದು ಹೇಳುವದಕ್ಕೆ ಆರಂಭಿಸಿದ್ದ. ವರ್ಷಗಟ್ಟಲೇ ಹೆಂಡತಿ ಯನ್ನು ತಾರುಮನಸೆಗೆ ಕಳಿಸಿಟ್ಟಿದ್ದ. ಅದನ್ನೆಲ್ಲ ಸೋಂಡಿ ನನಗೆ ಅಳ್ಳುರಿಯಾದರೂ, ದುಡ್ಡಿನ ಬೆಸ್ಸುಹತ್ತಿದ ಮೇಲೆ ಶ್ರೀನಿವಾಸ ತನ್ನ ಮೊದಲಿನ ಹುಳ್ಳನ್ನೆಲ್ಲ ಹಾರಹೊಡೆದಿರಬಹುದೆಂದು ಬಗೆದ್ದು ನಾನು ಸಮಾಧಾನ ಮಾಡಿಕೊಂಡೆ.

\*

\*

\*

\*

ಬಂದು ದಿನ ಸಂಚಯ ಎಂಟುಗಳಿಟ್ಟಿಯಾಗಿತ್ತು. ನಾನಿನ್ನು ಉಂಟಕ್ಕೂ ಏಳುವವ. ಅಷ್ಟರಲ್ಲಿ ನಮ್ಮ ಮನೆಯ ಬಾಗಿಲಲ್ಲಿ ಬಂದು ಟಾಂಗಾ ಬಂದು ನಿಂತಿತು. ‘ಅಂತೂ ಉಂಟದ ಹೊತ್ತಿಗೆ ಯಾರೋ ಆಯತ ಒದಗಿದರಿಂತಾಲ್ಲ !’ ಎಂದೆನ್ನತ್ತು ನಾನು ಕಡಿಕಿಟ್ಟಲ್ಲಿ ಹಣಕಿ ಹಾಕಿದೆ. ಬಂದವನು ಶ್ರೀನಿವಾಸ. ಕಿರುದನಿಯಲ್ಲಿ ಕೂಗಿ ನನ್ನನ್ನು ಹೂರಕ್ಕೂ ಕರೆದೆ. ಆತನ ಮೋರೆಯಲ್ಲಿ ದೀನ ಮುಂದೆಯಿತ್ತು. ಬಹು ದಿನಗಳ ಮೇಲೆ ಶ್ರೀನಿವಾಸನು ತಾನೇ ಬಂದುದರಿಂದ ನನಗೆ ಆನಂದ ವಾಗಿದ್ದರೂ ನಾನದನ್ನು ಮುಚ್ಚಿಟ್ಟು ಕೊಂಡೆ. ಶ್ರೀನಿವಾಸನು ಕೆಳ ಗಿನ ಮೆಟ್ಟಲಿನ ಹತ್ತರವೇ ನಿಂತು, ನನ್ನ ತುದಿಬೆರಳನ್ನು ಹಿಡಿದು ಕೊಂಡು ‘ಕೆಳಿಯ, ನಾನೋಂದು ಮಾತನ್ನು ಕೇಳಬೇಕೆಂದಿರುವೆ ! ಕೇಳಲೇ ?’ ಎಂದು ತಡವರಿಸುತ್ತ ಮಾತನಾಡಿದ. ‘ಕೇಳು ಸೀನೂ, ಬೇಕಾದ್ದು ಕೇಳು; ನನ್ನಲ್ಲಿ ನೀನಾವುದಕ್ಕೂ ಸಂಕೋಚ ಮಾಡಿ ಕೊಳ್ಳಬೇಕಾದ್ದಲ್ಲಿ.’ ಎಂದು ನಾನೆಂದೆ. ಶ್ರೀನಿವಾಸನು ನಮ್ಮ ಮನೆಯ ಕಟ್ಟಿಯ ಮೇಲೆ ಕುಳಿತುಕೊಂಡ. ನಾನೂ ಹೊಸ್ತಿಲ ಮೇಲೆ ಕುಳಿತುಕೊಂಡೆ. ಬಂದೆರಡು ಸಲಣಗಳು ನುಂಗುವ ಗಳ ಕ್ಷೇಂಬ ಬಲವಾದ ಸಪ್ಪಳವು ಶ್ರೀನಿವಾಸನ ಗಂಟಲಿಂದ ಕೇಳಬಂತು. ತುಸು ತಡೆದು ಮತ್ತೆ ಹೇಳಿದ. ‘ಕಿಟ್ಟು, ನೀನು ನಿನ್ನ ಫೋನೋ ಕೊಡಬೇಕು.’ — ‘ಅದಕ್ಕೇನು ಸೀನೂ, ಬೇಕಾದಾಗ ಬಯ್ದುಬಹುದಲ್ಲ.’ — ‘ಹಾಗಲ್ಲಿ ಕಿಟ್ಟು, ನೀನು ಅದನ್ನು ನನಗೇ ಕೊಟ್ಟು ಬಂಡಬೇಕು.’ — ಈ ಮಾತು ಕೇಳಿ ನನಗೆ ಸ್ವಲ್ಪ ಹಿಡಿದು ಬಟ್ಟಂತಾ ದರೂ ಮೋರೆಯ ಮೇಲೆ ನಗುವನ್ನು ತಂದುಕೊಂಡು ಹೇಳಿದೆ ‘ಹಾಗೇ ಆಗಲಿ ಸೀನು, ನೀನೇ ತೆಗೆದುಕೊಂಡುಬಡು.’ — ‘ಹಾಗಲ್ಲಿ ಕಿಟ್ಟು, ಜೇಷ್ಟೆಯಲ್ಲ; ನಿಜವಾಗಿ ನೀನದನ್ನು ನನಗೆ ಕೊಟ್ಟೇಬಿಡು

ಬೇಕು. ನಿನ್ನ ಸಲುವಾಗಿ ಅದೋ ನಾನು ನಿನ್ನಂತಹದೆ ಬೇರೊಂದು ಫೋನ್‌ನೋ ತಂದಿದ್ದೀನೆ, ಅದನ್ನು ನೀನಿಟ್ಟುಕೊ. ಆದರೆ ನಿನ್ನದು ಮಾತ್ರ ನನಗೆ ಬೇಕು.’

\* \* \* \*

ಶ್ರೀನಿವಾಸನ ಮಾತಿನ ಅರ್ಥ ನನಗೆ ಒಡನೆಯೆ ತಿಳಿಯಲ್ಲ. ಆತನು ತಂದ ಫೋನ್‌ನೋ ಯಾರದು? ಅದನ್ನು ನಾನೇಕೆ ಇಟ್ಟುಕೊಳ್ಳಬೇಕು? ನನ್ನದನ್ನೇ ಏಕೆ ಶ್ರೀನಿವಾಸ ಬೇಡುತ್ತಿರುವ?— ಎಂಬು ದಾವುದೂ ನನಗೆ ಹೊಳೆಯಲ್ಲಿ ಇಲ್ಲ. ನನ್ನ ಬರಗನ್ನು ಕಂಡು ಶ್ರೀನಿವಾಸ ತಾನೇ ಹಿಂದು ಮುಂದನ್ನೇಲ್ಲವನ್ನೂ ತಾನು ಪಟ್ಟ ಪಾಡನ್ನೂ ಹೇಳತ್ತೊಡಗಿದ. ಆತನ ಕರುತ್ತಾ ಸ್ಪೃಹನ್ನೂ ಕಣ್ಣಿವೆಗಳಲ್ಲಿ ಇಣಿಕೆ ಏಜಾಕ್ಚತ್ತಿದ್ದ ಕಣ್ಣೀರ ಹಸಿಗಳನ್ನೂ ಕಂಡು, ಹೆಚ್ಚಿಗೆ ಮಾತ್ರ ಬಿಳಿಸಬೇಕೆಂದು ನನಗೆನಿಸಲಿಲ್ಲ. ಸುಮತ್ತನೆ ಶ್ರೀನಿವಾಸನ ಮಾತಿಗೆ ಒಪ್ಪುಕೊಂಡೆ.

ಶ್ರೀನಿವಾಸನು ನನ್ನ ಫೋನ್‌ನೋ ಹಾಗೂ ಅವು ಪದು ರೆಕಾರ್ಡ್‌ಗಳನ್ನು ಟ್ರಾಂಗಾದಲ್ಲಿ ಟ್ರುಕೆಂಡು ಹೋಗುತ್ತಿರುವಾಗ ಆತನ ಮೋರೆಯಲ್ಲಿ ಎಷ್ಟೋ ದಿನ ವ್ರತ ಮಾಡಿ ಕೊನೆಗೆ ಉದ್ಘಾಪನೆ ಮಾಡಿದಂಥವರ ಕಳೆ ಬಂದು ಬಟ್ಟಿತ್ತು. ನಾನು ಉಳಿ ಮಾಡಿಕೊಂಡು ಹೋಗಿಂದು ಆತನನ್ನು ಬಹಳ ಬಲವಂತ ಪಡಿಸಿದೆ. ಕೇಳಲಿಲ್ಲ. ‘ಇಲ್ಲ ಕಿಟ್ಟು, ಈಗಲೇ ಬಂಬತ್ತರ ಗಾಡಿಗೆ ಹೋಗಿ ಪದಾರ್ಥನ್ನು ಕರಕೊಂಡು ಬಂದು ಬಡತೇನಿ’ ಎಂದು ಹೇಳುತ್ತಲೇ ಹೋಗಿಬಟ್ಟು.

\* \* \* \*

ತಾನು ಅಷ್ಟು ಶ್ರಮದಿಂದ ಹೊಚ್ಚು ಹೊಸದಾಗಿ ಕೊಂಡು ತಂದ ಘೋಸೆಂಡಿ ಕೂಡ ಶ್ರೀನಿವಾಸನಿಗೆ ಮೆಚ್ಚಿಕೆಯಾಗಲಿಲ್ಲ. ಆತನಿಗೆ

ಸನ್ನದೇ ಬೇಕಾಯಿತು. ಆ ಸನ್ನ ಫೋನ್‌ನೊಂದಲ್ಲಿ ಪ್ರೀತಿಯನ್ನು ಬೆಳೆಸಿಕೊಂಡು ಒಂದ ಶ್ರೀನಿವಾಸನಿಗೆ, ಅದನ್ನು ಕೊಟ್ಟು, ದುಷ್ಯಂತ ನಿಗೆ ಶಕುಂತಲೀಯನ್ನೊಂದು ಸಿದ್ಧಿ ಕಣ್ವನಂತೆ ನಾನೂ ಸಮಾಧಾನ ತಾಳಿದೆ.

ಮತ್ತೀರು ಶ್ರೀನಿವಾಸ ನಮ್ಮ ಮನಗೆ ಬರುತ್ತುಲ್ಲದ್ದಾನೆ. ಬೇಕಾದಷ್ಟು ವೂತುಕಢಿಯಾಡುತ್ತಲ್ಲಿದ್ದಾನೆ. ಆದರೂ ತೀರ ಮೊದಲಿನಂತಲ್ಲ. ಈಗೇನು! ಆತನ ಪ್ರೀತಿಯ ವಸ್ತು ಆತನಲ್ಲಿಯೇ ಇದೆ.

ಸನ್ನಿಂದ ಫೋನ್‌ನೊಂದ ಬಯ್ದು ಮೇಲೆ ಶ್ರೀನಿವಾಸನು ಅದನ್ನು ಯಾರ ಕಣ್ಣಿಗೂ ಹಾಕಿಲ್ಲ. ಫೋನಾದ ಜೆಂಡತಿಯಂಬಂತೆ ಅದನ್ನು ಒಳಗೇ ಇಟ್ಟಿರುತ್ತಾನೆ. ಅದನ್ನು ಕೇಳುವದಕ್ಕೆ ನನಗೆ ಕೂಡ ಅಡ್ಡಿ! ಒಂದು ಫೋನ್‌ನೊಂದ ಬಗ್ಗೆ ಶ್ರೀನಿವಾಸನಿಗೆ ಅದೆಷ್ಟು ನೋಹ! ಅಥವಾ—‘ತನ್ನಲ್ಲಿ ಫೋನ್‌ನೊಂದ ಇರುವದೆಂದು ಯಾರಿಗಾದರೂ ತಿಳಿದು ಅವರು ಅದನ್ನೊಯ್ದು ಮೇಲೆ ತಾನು ಅದನ್ನು ತಿರುಗಿ ತರುವಾಗ ಅವರಿಗೂ ತನ್ನರಿತೆಯೆ ತಳಮಂಜವಾದೀತು! ಅದಕ್ಕೆ ಅದನ್ನು ಯಾರಿಗೂ ತೋರಿಸುವದೇ ಬೇಡ’ ಎಂಬ ಭಾವನೆಯಂದಲೂ ಇರ ಬಹುದು—ಶ್ರೀನಿವಾಸ—ಆ ತನ್ನ ದ್ವಿತೀಯ ಪತ್ನಿಯನ್ನು ಆಡಗಿ ಸಿಯೆ ಇಟ್ಟಿರುತ್ತಾನೆ.

ಆದರೂ, ಇರುಳು, ಜಗತ್ತೆಲ್ಲ ಶಾಂತವಾದ ಮೇಲೆ ಆತನ ಕಿಡಿಕಿ ಯಲ್ಲಿ ಹಣಿಕಿ ಹಾಕಿದರೆ, ಮಂಜದ ಮೇಲೆ ಶ್ರೀನಿವಾಸನು ಪದ್ಧತಿನ ಮೇರೆಗೆ ಬರಗಿಕೊಂಡಾಗಲಿ, ಪದ್ಧತಿನ ಶ್ರೀನಿವಾಸನಿಗೆ ಬರಗಿಕೊಂಡಾಗಲಿ ಕುಳಿತು ಫೋನ್‌ನೊಂದ ಹಜ್ಞುತ್ತಿರುವದನ್ನು ಕಾಣಬಹುದು.

ಇಂದಿಗೂ ಶ್ರಿನಿವಾಸನ ಬಳಿಯಲ್ಲಿರುವವು ನನ್ನ ವದೇ ರಕ್ತಾಡ್ಯಂ  
ಗಳು.

\* \* \* \*

ಈ ಬಾಳಿನಲ್ಲಿ ಸುಖವಿದೆ; ಅದಕ್ಕಿಂತ ಹೆಚ್ಚಾಗಿ ದುಃಖವಿದೆ.  
ಆದರೆ ಈ ಸಂಸಾರದ ಸುಖದುಃಖಗಳ ಮೇರೆಯನ್ನು ಪುರಿ ಆನಂದ  
ವಿದೆ. ಆ ಆನಂದದ ನೆರವುಗೈಯನ್ನು ಸೆಮ್ಮಿ ಮನುಷ್ಯನು ಸಂಸಾರ  
ಸಾಗರದ ಸುಖದುಃಖಗಳ ತೀರೆಗಳ ಮೇಲೆ ಮೇಲ್ಲನೆ ತೇಲಿಕೊಳ್ಳಬಹುದು.

ಮನುಷ್ಯನಿಗೆ ಈ ಆನಂದವು ಹಲವು ಬಗೆಯಾಗಿ ತೋರ್ಫಡಿಸಿ  
ಕೊಳ್ಳುವದು. ಸವಿಧ ಭಕ್ತಿಗಳಿಂದ ಇದನ್ನು ಹೊಂದಿದವರುಂಟು.  
ಗಂಡಕೆಂದಿರ ಪ್ರೇಮದಲ್ಲಿ, ತಾಯಿಮಕ್ಕಳ ಅಕ್ಷರತೆಯಲ್ಲಿ, ಗೆಳಿಗಳಿ  
ಯರ ಪ್ರೇತಿಯಲ್ಲಿ, ಈ ಆನಂದವು ಒಡಮೂಡಿಕೊಳ್ಳುವದುಂಟು.  
ಇದಕ್ಕಾಗಿಯೇ ಮನುಷ್ಯ ಮನುಷ್ಯರು ಒಲಿಯುವರು; ಪ್ರೇತಿಸು  
ವರು. ಹಾಗೆಯೇ ಮನುಷ್ಯರು ಪಶುಪಕ್ಕಿಗಳಲ್ಲಿ ಕೂಡ ಮಮತೆ  
ಯನ್ನು ಟ್ರುಕೊಂಡಿರುವದನ್ನೂ ನಾವೆಲ್ಲ ಒಳ್ಳೆವು. ಹೀಗಿದ್ದರೂ ಶ್ರೀನಿ  
ವಾಸನಂತಹ ಈ ಹುಣ್ಣ ವಾತ್ರ ಹೊಸ ವಾದರಿಯದೇ! ಆದರೆ  
ಆತನಿಗೆ ಸಂಗೀತವೇ ಸಚ್ಚಿದಾನಂದದ ನಿವಾಸವಾಗಿ ತೋರುತ್ತಿರ  
ಬಹುದು. ಅದಕ್ಕಾಗಿಯೇ ಇದ್ದಿಕ್ಕು-ಶ್ರೀನಿವಾಸನು ಮಂತ್ರ  
ಪೂಜಕನಂತೆ, ತನ್ನ ಆನಂದದ ಕುರುಹಿನಂತಿದ್ದ ನನ್ನ ಪೋನೋ  
ವನ್ನು ಪ್ರೇತಿಸುತ್ತಿದ್ದಾನೆ. ಯಾರು ಬಲ್ಲರು! ನನ್ನ ಪೋನೋ  
ದಿಂದ ಶ್ರೀನಿವಾಸನಿಗೆ ಎನಿಸುತ್ತಿದ್ದ ಆನಂದವೂ ಆ ತನ  
ಅವಿಷ್ಯಾರವೇ ಇರಬಹುದು!

## ಮಾಧೂರಾಯನ ಮಂಕು

೧

ಶ್ರೀರಂಗಪಟ್ಟಣದಲ್ಲಿ ಒಂದು ಖಟ್ಟಿಯ ಕೆಲಸವಿತ್ತು ಎಂದು ಮಾಧೂರಾಯನು ಬೆಂಗಳೂರಿನಿಂದ ರಾತ್ರಿ ಮೈಸೂರು ವ್ಯಾಸೆಂಬರ ದಲ್ಲಿ ಹೊರಟನು. ಸಂಗಡ ವಿಶೇಷ ಗಂಟುಗದಡಿಯೇನಿರಲಿಲ್ಲ. ಏತ ಕ್ಷೇರಬೇಕು? ವಕೀಲಿ ರೀವಿನಿಂದ ಹೊರಟಿದ್ದ ರಿಂದ, ಒಂದು ಸೂರ್ಯ ಕೇಸು, ಒಂದು ಪ್ರೋಟ್ರ್‌ವ್ಯಾಂಬೋಎ ಎರಡೇ ಇದ್ದವು. ವ್ಯಾಸೆಂಬರದಲ್ಲಿ ಇಂಟರ್ ಡಬ್ಲಿಗ್‌ಇರದ್ದು ರಿಂದ—ಮಾಧೂರಾಯನು ಕಲಿತವರ ಏಬಿಗೊಪ್ಪವಂತೆ ಧರ್ಮಕಾಲ್ ಸಿನ್‌ಡೇ ಒಂದು ಜಿಕ್ಕು ಕಂಪಾಟ್ ಮೆಂಟು ಹುಡುಕಿಕೊಂಡು ಕುಳಿತ್ತಿದ್ದನು.

ವ್ಯಾಸೆಂಬರದಲ್ಲಿ ಅಂದು ಗದ್ದಲ ವಶೇಷವಾಗಿತ್ತು. ಮಾಧೂರಾಯನ ಕಂಪಾಟ್‌ಮೆಂಟು ಆರೇ ಒಸರದಿದ್ದ ರೂ ಆದರಲ್ಲಿಗಂ ಜನರು ತುಂಬಿಕೊಂಡಿದ್ದರು. ಈ ಗದ್ದಲದಲ್ಲಿ ಇಡೀ ರಾತ್ರಿಯನ್ನು ಕಳೆಯುವ ಬಗೆಯೆಂತು ಎಂದು ಮಾಧೂರಾಯನಿಗೆ ದುಗುದುಗಿ ಹತ್ತಿತು. ಬೆಳ್ಳು ದಿಂಗಳ ದಿನಗಳಾಗಿದ್ದರೆ ಸೃಷ್ಟಿಸೌಂದರ್ಯದ ಚಿಡಗಿನಿಂದಳಾದರೂ ಮನವನನ್ನು ರಮಿಸಿಕೊಳ್ಳಬಹುದಿತ್ತು. ಅದು ಇಲ್ಲ. ಎಲ್ಲೆಲ್ಲೂ ಕಾಗ್ರತ್ತೆಲೆ; ಮೇಲೆ ಜಡಿಮಳೆಯ ಜಿನುಗು. ಬುಡದಿಯವರೆಗೆ ಮುಂಟ್ಯ ವಷ್ಟರಲ್ಲಿ ತಲೆಚಿಂಪ್ಯ ಹಿಡಿದುಹೊರಿಯಿತು. ಅದರಲ್ಲಿಯೂ ಗಾಡಿಯು, ನಡೆಯಲೋ ಬೇಡವೋ ಎಂನುತ್ತ ಕಿತ್ತಲಾರದೆ ಕಾಲು ಕಿತ್ತಿಹಾಕುತ್ತತ್ತು. ಅಂತೂ ಮಾಧೂರಾಯನ ಪ್ರಯಾಣ ಮುಹೂರ್ತದ

ಗ್ರಹವೂ ಗಾಡಿಯ ಪರಯಾಣ ಮುಹೂರ್ತದ ಗ್ರಹವೂ ಒಂದರ ಮೇಲೊಂದು ವಕ್ಸಿಸಿಕೊಂಡಿದ್ದವು.

ಅಂತಹದರಲ್ಲಿಯೂ, ಮಾಧೂರಾಯನಿಗೆ ಒಲ್ಲೆ ಒಲ್ಲೆ ನೇನ್ನ  
ತ್ತೆಲೇ ಜಂಪು ಬರುತ್ತಿದ್ದಿತು. ಹೀಗಿರುವಾಗಲೇ, ‘ಮದ್ವಾರು’  
‘ಮದ್ವಾರು’ ಎಂಬ ಸ್ಯೇಶನ್ ಇವಾನನ ನಿಡುಸರದ ಕೂಗು ಮಾಧು  
ವರಾಯನಂನು ಬಡಿದ್ದಬ್ಬಿಸಿತು. ಕೂಡಲೇ ಒಂದು ಬಗೆಯ ಸಂತಸ  
ದಿಂದ ಮಾಧೂರಾಯನು ಪುಟಿದೆದ್ದ ಕುಳಿತುಕೊಂಡ. ಆಗ ಸರಿ  
ಯಾಗಿ ಮಧ್ಯಾರಾತ್ರಿಯ ಎರಡು ಗಂಟೆ.

ಗಾಡಿಯು ನಿಲ್ಲುತ್ತೆಲೆ, ಕಂಪಾರ್ಟ್‌ಮೇಂಟ್‌ನಲ್ಲಿ ಕುಳಿತ ಇನ  
ರೆಲ್ಲರೂ ಇಳಿದು ಹೋಗಿ ಬಂಪ್ಯಾರು. ಮಾಧೂರಾಯನು ಒಬ್ಬನೇ ಒಬ್ಬನ್ನಾಗಿ ಆ ವಿಂಟೆನಿಟಿ ಸ್ಪುರ್ಗದಲ್ಲಿ ಕುಳಿತುಕೊಂಡ. ಮೇಲೆ ಗಾಡಿಯೂ  
ಬೇಗ ಮುಂದೆ ಸಾಗಲೊಳ್ಳಲು. ಬಂಗಳೂರು ಪ್ರಾಸೆಂಜರು ಲೇಟಾ  
ಗಿಡ್‌ರಿಂದ, ಅದಕ್ಕಾಗಿ ಮಾಧೂರಾಯನ ಗಾಡಿ ದಾರಿಕಾಯ  
ಬೇಕಾಗಿತ್ತು.

ಮದ್ವಾರಿನ ವರೆಗೂ ಏತಿವೀರಿದ ಗದ್ದಲದಿಂದ ಒಂದು ಬಗೆ  
ಯಾಗಿ ಕೋಟಿಲೆಗೊಂಡ ಮಾಧೂರಾಯನ ಮನಸ್ಸು ಈಗ ನಟ್ಟಿರು  
ಇಲ್ಲಿ ರಣಗುಟ್ಟುವ ಆ ಕಂಪಾರ್ಟ್‌ಮೇಂಟ್‌ನಲ್ಲಿ ಕುಳಿತು ವೊದಲಿಗಿಂತ  
ಹೆಚ್ಚಾಗಿ ಇಡುಪಡಿಸಹತ್ತಿತು. ಆ ವೊದಲೇ, ತಂನಂದು ಮದುವೆ  
ಯಾಗಿ ಬಿಟ್ಟಿದ್ದರೆ, ಆ ಮದುವೆಯಾದವರು ಆಗ ತಂನ ಬದಿಯಲ್ಲೇ  
ಇದ್ದರೆ, ಅಂದಿನ ರಣಗುಟ್ಟುವ ಶಾತ್ರು ಎಷ್ಟು ರಸಮಯುವಾಗಿರುತ್ತಿ  
ತ್ತೆಲ್ಲ ಎಂದು ಮಾಧೂರಾಯನು ಭಾವಿಸಿಕೊಂಡ. ಹೊಸ ಹರೆಯ  
ದಲ್ಲಿದ್ದ ಆತನ ಹೃದಯದ ಹಂಬಲವು ಅಂದಿನ ಆ ಕಾರಿರುಳ ಕವ್ವ

ಮೋಡಗಳ ಬಡಲನ್ನು ಸೀಳಿ, ಆಚೆಗಿದ್ದ ಯಾವುದೋ ಬಂದು  
ಬೆಳಕನ್ನು ಕಾಣಲು ಹವಣಿಸುತ್ತಿತ್ತು.

೨

ಮಾಧೂರಾಯನ ಮನದಲ್ಲಿ ಹೀಗೆ ಭಾವನೆಗಳು ಜೋಕಾಲು  
ಯಾಡುತ್ತಿರುವಾಗಲೇ, ಆತ ಕಿಡಕಿಯೋಳಗಿಂದ ಹೊರಗೆ ಹಣಿಕಿ  
ಹಾಕಿದ. ಅದೇ ಹೊತ್ತಿಗೆ ಹಸುರು ಕಾಶ್ಮೀರೀ ಶಾಲಂನು ಹೊದ್ದು  
ಕೊಂಡ ಹೆಂಗಸೊಬ್ಬಳು, ಎಡ ಕೈಯಲ್ಲಿ ಚಿಕ್ಕ ಹ್ಯಾಂಡಬಾಗ್‌  
ಬಂದನ್ನು ಹಿಡಿದುಕೊಂಡು, ಡಬ್ಬಿಗಳಲ್ಲಿ ಸ್ಥಾಪನ್ನು ಹುಡುಕುತ್ತೇ ಅಲೇ  
ದಾಡುತ್ತಿದ್ದಳು. ಅವಳು ಉಪ್ಪಿದ್ದ ಗುಲಾಬೀ ಬಣ್ಣದ ಬನಾರಸದ  
ರೇಶ್ಮೀ ಜರದ ಪತ್ತಲ; ಕಾಲಲ್ಲಿ ಜೂಪಮುಗಿನ ಹತ್ತೆಯಾದ  
ಮುಗಿಲು ಬಂಣದ ಶೂ; ಬಲಗೈಯಲ್ಲಿ ಬಂದು ಕೊಡೆ. ಸಂಗಡ ಕಳಿ  
ಸುವದಕ್ಕಾಗಿ ಬಂದ ಬಬ್ಬು ಆಳು.

ಡಬ್ಬಿಗಳ ಕಿಡಕಿಗಳಲ್ಲಿ ಹಣ್ಣಿಕಿ ಹಾಕುತ್ತೇ ಅಲೇದಾಡುತ್ತಿದ್ದವು  
ಮಾಧೂರಾಯನ ಕಂಪಾಟ್‌ಮೆಂಟ್‌ನ ಹತ್ತರವೇ ಬಂದಳು. ಆಗ  
ಅವರಿಬ್ಬರ ಕಂಣಾಗಳು ಕಲೆತವು. ಆದರೆ ಅವು ಅದನ್ನು ದಾಟಿ,  
ಹಾಗೆಯೇ ಮುಂದೆ ಸಾಗಿದಳು. ಅವಳ ಕಂಣಿಯಿಡನೆ ತನ್ನ ಕಂಣಾ  
ಕೂಡಿದಾಗಲೇ, ಮಾಧೂರಾಯನ ಮನಸು ಹಿಡಿದುಬಿಟ್ಟಿಂತಾಯಿತು.  
ಆದರೆ ಅವಳು ಮುಂದೆ ಸಾಗಿ ಹೋದದ್ದರಿಂದ ಆ ಮನಃಸ್ಥಿತಿಯು  
ಬೇಗ ಬಯಲಾಯಿತು. ಆದರೂ ಬಂದು ಕುತ್ತಿಹಳ. ಮಾಧೂ  
ರಾಯನು ಮತ್ತೊಮ್ಮೆ ಹೊರಕ್ಕೆ ಬಗ್ಗೆ ಸೇರಿದಿದ. ಅಷ್ಟೊಮ್ಮೆಗೆ  
ಮುಂದೆ ಹೋಗುತ್ತಿದ್ದ ಅವಳು ಮತ್ತೆ ಹಿಂದಿರುಗಿದ್ದಳು. ಮಾಧೂ  
ರಾಯನಿಗೆ ಮತ್ತೆ ಮೈಮನಸ್ಸೆಲ್ ಜುಮೈಯಿತು. ಆ ಹೆಂಣಾ

ಮಗಳು ಹಿಂದಿರುಗಿ ಬರುತ್ತಿದ್ದಂತೆಯೇ ಮಾಥ್ರಾರಾಯನ ಕಂಪಾ  
ಟೆಮೆಂಟಿನ ಹತ್ತರವೇ ಬರದು, ಈ ಸಲ ಒಳಗೊಂಡೆ ಹಣಕೆಹಾಕಿ  
ಸೋಡಿಯೇ ಬಿಟ್ಟುಳು. ಮಾಥ್ರಾರಾಯನ ವ್ಯುಯಲ್ಲಿ ಬಿಂಬಾದ  
ಸದುಕ ಹುಟ್ಟಿತು. ಬಿಂಬೆಲೆ ತಂನಂಸು ಯಾರೋ ಹಿಡಿಸು ಮೂಲೆ  
ಗೊತ್ತುತ್ತಿರುವಂತೆ ಎಸಿಸಿತು. ಆದರೆ ಅಷ್ಟರಲ್ಲಿ ಆ ಹೆಂಗಸು ಮತ್ತೆ  
ಮುಂದುವರಿದಳು. ಮಾಥ್ರಾರಾಯನಿಗೆ ಕೂಡಲೇ ವೊದಲಿಸಂತೆ  
ಉಸಿರು ಆಡತೊಡಗಿತು. ಅರಷ್ಟ ಹೇಳಿತು, ಇಂನುಮೇಲೆ ಹೊರಗೆ  
ಕಂಣ ಹಾಕುವದು ಕೂಡ ಬೀಡವೆಂದೆಂದುಕೊಂಡು, ಗಾಡಿಯ  
ಇನ್ನೊಂದು ಮಗ್ಗಲಿನ ಕಿಡಕಿಯ ಹತ್ತರ ಹೋಗಿ ಕುಳಿತುಕೊಂಡು.

ಆದರೆ ಕಳ್ಳುಮನಸು ಕೇಳೇತೇ? ಆ ಹೆಂಗಸಿನ ಹಿಂದೆಯೇ ಹರಿ  
ದಾಡುತ್ತಿತ್ತು. ‘ಆದದ್ದಾಗಲ ಇನ್ನೊಂಮೆ ಪಾಲ್ಪಫಾರ್ಮಸಿಕಿಡಿಗೆ  
ಹೋಗಿ ಹಣಕೆ ಹಾಕಿ ಸೋಡಿ ಬಡೋಣಾ; ಬಬ್ಬ ಹೆಂಗಸಿಗೇಕೆ  
ಇಷ್ಟು ಹೆದರಿಕೆ. ಅವಳೇನು ರಾಕ್ಕಿಸವೇ; ಭೂತವೇ; ಬಬ್ಬ  
ಹೆಂಗಸು. ಅದರಲ್ಲಾ ಬಳ್ಳೇ ಜೀಲುವಯಾಗಿದ್ದಂತೆ ಕಾಣಿಸಿದು  
ಅದೇನೋ ಹೇಳುತ್ತಾನಲ್ಲ ಬಬ್ಬ ಕವಿ:— “ಹಾದಿಯನು ಹಿಡಿದು  
ಹೋಗುತ್ತಿರುವ ಮಂಡುಗೆಯರಾ। ಬೇದಿಯವರಾಬಾಲವೃದ್ಧರೆಲ್ಲಾ॥  
ಹೋದ ಹಾಗೆಯೆ ತಿರುಗಿ ಇನ್ನೊಂದ್ದೈ ನೇರೆಡುವರು। ಯಾದವಾ  
ಇದು ನೀನು ಎಳೆದ ದಾರಿ” ಎಂದಮೇಲೆ ಮನುಷ್ಯರಿಗೆ ಇಷ್ಟು ಸಹಜ  
ವಾಗಿರುವ ಭಾವನೆಗಳಿಗೆ ನ್ಯಾನೇಕೆ ಭಯಪಡಬೇಕು? ಎಂದು ಬಗೆ  
ಯುತ್ತು ಈಚೆಗೆ ವೋರೆ ತಿರುವುವ ಹೋತ್ತಿಗೆ ಸರಿಯಾಗಿ ಆ ಹೆಂಗಾ  
ಮಗಳು, ಆ ಕಂಪಾಟೆಮೆಂಟಿನ ಬಳಿಯಲ್ಲೇ ನಿಂತುಕೊಂಡಿದ್ದಳು.  
ಆಳು ಬಾಗಿಲು ತೆಗೆಯಲು ಯತ್ನಿಸುತ್ತಿದ್ದು. ಮಾಥ್ರಾರಾಯನ ಎದೆ

ಯಲ್ಲಿ ತಣ್ಣೀರು ಸುರುವಿದಂತಾಗಿ, ಆತನ ದೃಗ್ಬ್ರಹ್ಮಕ್ಕೆ ಗಳು ಒಮ್ಮೆಲೇ ಕುಂರಿತವಾದಂತಿನಿಸಿತು.

ಆಹಂಕಾರಮಗಳು ಒಳಗೆ ಬರುವಾಗ, “ದಯವಿಟ್ಟು ಕ್ಷಮಿಸಿ, ನಾನು ತಮಗೆ ತೊಂದರೆ ಕೊಟ್ಟಿ” ಎಂದು ಇಂಗ್ಲೀಷದಲ್ಲಿಹೇಳುತ್ತ, ತನ್ನ ಕೈಯಲ್ಲಿದ್ದ ಒಡವೆಗಳನ್ನು ಒತ್ತಿಟ್ಟಿಗೆ ಓರಣಿಸಿಟ್ಟು, ತಾನು ಬಂದ ಬಾಗಿಲಬಳಿಯ ಕಿಡಕಿಯ ಹತ್ತರವೇ ಕುಳಿತುಕೊಂಡಳು. ಮಾಧೂರಾಯನಿಗೆ ಅವಳ ಮಾತಿಗೆ ಮಾನುಂಡಿಗೊಂಡುವದಾಗಲೇ ಇಲ್ಲ. ಕೆಲಹೊತ್ತು ಸುಂಮನೆ ಅವಳಂನು ನೋಡುತ್ತಿದ್ದ ಆಮೇಲೆ ಕಿಡಕಿಯಹೊರಗೆ ನೋರೆ ಹಾಕಿಕೊಂಡು ಕುಳಿತುಬಟ್ಟಿಸು. ಹೀಗೆ ಕಾಜಿಯ ಕಿಡಕಿಗೊಬ್ಬರು ಆಚಿಯ ಕಿಡಕಿಗೊಬ್ಬರಾಗಿ ಅವರಿಬ್ಬರು ವ್ಯಾಸಗೌರಿಯ ವೃತ್ತ ಧರಿಸಿ ಕುಳಿತುಕೊಂಡರು.

### ಿ

ಆಹಂಕ್ಕಾರಮಗಳು ಅತಿಜೀಲುವೆ. ಮೈತ್ರಂಬಿಲ್ಲ ಬಂದು ತೆರದ ವಿಲಾಸವಿದೆ. ನೋರೆಯ ಕಳೆಯಲ್ಲಿ ಬೇಕಾದಷ್ಟು ಒನ್ನಪು. ತಿದ್ದ ಮಾಡಿದ ಮಾಟ. ಸ್ವಲ್ಪ ಎತ್ತರವಾದ ನಿಲುವು. ತುಂಬಿದ ಮೈ ಕೈಗಳು. ಹರೆಯದ ಭರದಲ್ಲಿದ್ದ ಹೆಣ್ಣು. ವಯಸ್ಸು ಸಮಾರು ಇವ್ವತ್ತೆ ದು ಇರಬಹುದು.

ಒಳಗೆ ಬರುವಾಗ, ಆಹಂಕ್ಕಾರಯನ ಕ್ಷಮಾಯಾಚನಿ ಮಾಡಿಕೊಂಡ ನೇರೆಲೆ, ಆತನು ವ್ಯಕ್ತವಾಗಿ ಉತ್ತಾಪ ವನ್ನು ತೋರಿದ್ದರಿಂದ ಅವಳು ತನ್ನಷ್ಟಕ್ಕೆ ತಾನು ಕುಳಿತುಬಟ್ಟಿಳು.

ಆದರೆ ಇತ್ತು ಮಾಧೂರಾಯನ ಮನದ ಹಲವು ಎಣಿಕೆಗಳು ಜೋಲಿಹೊಡಿಯುತ್ತ ನಿಟ್ಟಗೆಟ್ಟು ಸಾಗಿದ್ದವು. ಆಹಂಕ್ಕಾರಮಗಳು

ಒಳಗೆ ಒಂದು ಕುಳಿತೊಡನೆ ಆತನ ಎದೆಯು ಬಲವಾಗಿ ಹೊಡೆದು ಕೊಳ್ಳುಹತ್ತಿತು. ಜಿತ್ತುವೆಲ್ಲ ಚಂಚಲವಾಯಿತು. ಹೀಗಾಗೆ ಏನಾದ ರೊಂದು ನೇವದಿಂದ, ಸುಮೃಸುಮೃನೆ ಕಾರ್ಪಾ ತಿದ್ದುಕೊಳ್ಳುವದು, ಕಾಲರು ಸರಿಮಾಡಿಕೊಳ್ಳುವದು, ವ್ಯಾಂಟು ಜಾಡಿಸಿಕೊಳ್ಳುವದು ಮುಂತಾದ ಕಾರ್ಯಕಲಾಪದಲ್ಲಿ ತೊಡಗಿದ. ಆದರೆ ನೋರೆಯನ್ನು ಈಚೆಗೆ ತಿರುಗಿಸಲಿಲ್ಲ. ಮನಸು ಮಾತ್ರ ಭ್ರಮರದಂತೆ ಆ ಹೆಂಣು ಮಗಳ ಬಳಿಯಲ್ಲೇ ಭ್ರಮಿಸುತ್ತಿತ್ತು. ಆ ಮನಸಿನ ಬೆಸ್ಸುಹತ್ತಿ ಕಂಡೊಳಿತು ಒಮ್ಮೊಮ್ಮೆ ಕಳವಿನಿಂದ ಅವಳನ್ನು ಮುಂಟು ತಲ್ಪಿ ಏಂಜಿನಂತೆ ಮತ್ತೆ ಮಾಯವಾಗುತ್ತಿತ್ತು. ಆದರೂ ಜೆನ್ನಾಗಿ ದಿಟ್ಟಿಸ್ತೇ ನೋಡೇನೇಂಬ ಧ್ಯೇಯವಿಲ್ಲ. ಏಕೆಂದರೆ ಮಾಧ್ವರಾಯನೇ ‘ಸ್ತ್ರೇಭೀರುವಾಗಿದ್ದು.’

ಪ್ರತಿಯೊಂದು ಸ್ವೇಶನದಲ್ಲಿ ಮತ್ತೂ ಯಾರಾದರೂ ಸಂಗಾತಿಗಳು ಒಂದಾರೇ ಎಂದು ಮಾಧ್ವರಾಯನು ಬಲು ಹವಣಿಸಿ ದಾರಿ ಕಾರ್ಯತ್ವಲಿದ್ದರೂ, ಮದ್ದಾರು ಬಟ್ಟೆ ಮೇಲೆ ಒಂದು ಬೀಬಂಡೆ ಹೇನು ಆ ಕಂಪಾರ್ಟ್‌ಮೆಂಟಿನ ಬಳಿ ಸುಳಿಯಲಿಲ್ಲ. ಅಂದು ಆ ಕಟ್ಟುರುಳಿನಲ್ಲಿ ಇಕ್ಕೆಟ್ಟಿನ ಕಂಪಾರ್ಟ್‌ಮೆಂಟಿನಲ್ಲಿ ಇರುವವರು ಇಬ್ಬರೇ-ಆ ಹೆಂಗಸೆಂಬ್ಬಳು; ಆ ಗಂಡಸೆಂಬ್ಬ.

ನೊದಲು ಕೆಲಹೊತ್ತು ಆ ಹೆಂಣುಮಗಳು ನಿಲ್ರಪ್ತಿಗಾಗಿ ಕುಳಿತಿದ್ದ ಲೇನೆಂಬೇ ನಿಜ. ಆದರೆ ಬಹಳ ಹೊತ್ತು ಹಾಗೆಯೇ ಇರಲಾರದೆ ಅವಳು ತನ್ನ ಚಟುವಟಿಕೆಗಳ ಚಳವಳಿಯನ್ನೇ ಎಬ್ಬಿಸಿದರು. ನೊದಲು ಸೀರೆಯ ಸರಗನ್ನು ಸರಿಪಡಿಸುವ ಸರಭರ ಸಪ್ಪಳದಿಂದ ಚಳವಳಿಯು ಆರಂಭವಾಯಿತು. ಆನಂತರ ಕಾಲುಗಳನ್ನು ಆಚೆಗೂ

ಈಚೆಗೂ ಎತ್ತಿದುತ್ತಿರುವಾಗಿನ ಬೂಟಿನ ಸಪ್ಪಳ. ಸಂತರ, ಕಿಡಕಿಯು ಬಾಗಿಲಗಳನ್ನು, ಒಂದು ತೆರೆದು ಇನ್ನೊಂದು ಇಕ್ಕುವದು, ಅದನ್ನು ಇಕ್ಕು ಮತ್ತೊಂದು ತೆರೆಯುವದು ಇತ್ತಾದಿ ಖಂಟಾಟೋಪ. ಅಷ್ಟಕ್ಕೂ ಮುಗಿಯದೆ ಬದಿಯಲ್ಲಿದ್ದ ಹಾಗ್ಯಂಡಬಾಗನ್ನು ತೆಗೆದು ಯಾವುದೋ ಒಂದು ಪ್ರಸ್ತುಕವನ್ನೆತ್ತಿಕೊಂಡಳು. ಆದರೆ ಮರು ನಿಮಿಷದಲ್ಲಿ ಆ ಪ್ರಸ್ತುಕವು ತನ್ನ ನಿಜಸಾಧನವನ್ನು ಸೇರಿಬಟ್ಟಿತು. ಆದರೂ ಸಾಲಲೀಲ್ಲ. ತಾನು ಕುಳಿತಲ್ಲಿಂದ ಎದ್ದು ಎದುರಿನ ಬಾಕಿನ ಮೇಲೆ ಕುಳಿತಳು. ಹೀಗೆ ಆ ಹೆಂಡುಮಗಳು ಸದೆಸಿದ ಜಳಪಳಿಯೊಡನೆ ಅವಳ ಕೈಬಳಿಗಳಂತೂ ತಾಳ ಕುಳ್ಳುತ್ತುಲೆ ಇದ್ದವು.

ಇತ್ತು ಮಾಧೂರಾಯನ ಎದೆಯೂ ಆ ತಾಲದ ಲಯದಲ್ಲಿ ಲಯವಾಗಿ ಹಾರುತ್ತಲಿದ್ದಿತು. ಇಷ್ಟ ಹೊತ್ತಿನವರೆಗೆ ಮೈತ್ಯಂಬ ವರಿಬರುತ್ತಲಿದ್ದು ಜಂಪಿನ ಜೋರು, ಅಂದಿನ ಕಾಗ್ರತ್ತಲೆಯಲ್ಲಿಯೂ ಮಾಧೂರಾಯನ ಕಣ್ಣಿಂದುರಿಗೆ ವ್ಯುದೋರಿದ ಹೊಸಬಗೆಯ ತೇಜಿ ಪುಂಜವಾದ ಒಂದು ಪ್ರಕಾಶಕ್ಕೆ ಬೆದರಿ ಹೇಳಿದೆ ಕೇಳಿದೆ ಹಿಂಜಾರಿ ಹೋರಿಯಿತು.

ಅವಳ ತಲೆಯಲ್ಲಿ ಮತ್ತೇನು ಹುಳಗಳಿದ್ದವೇ ಯಾರು ಬಲ್ಲರು ! ಇರುಇರುತ್ತಲೆ, ಆ ಹೆಂಡುಮಗಳು ಕಿಡಕಿಯಲ್ಲಿ ವೋರೆ ಹಾಕಿ ಕೊಂಡು ಕುಳಿತು, ಸುಳಿದು ಬರುತ್ತಿರುವ ಗಾಳಿಯ ಸೂರಿಸಲ್ಲಿ ತನ್ನ ರಾಗವನ್ನು ಬೆಂಬೆ ಮೆಲ್ಲನೇ ಕಳ್ಳುದಿನಿಯಿಂದ ಕೊರಳಿಸಲ್ಲೇ ಯಾಡ ತೋಡಿದಳು. ಹಾಡು ಎಲ್ಲರಿಗೂ ಪರಿಚಿತವಾದ ತೀರ ಸಾಮಾನ್ಯವಾದ ‘ಇಂಥಾ ಮೂರಿ ಕಂಣಾಮುಂದೆ ನಿಂತಿದಂತಿದೆ’ ಎಂಬುದು. ಆದರೂ ಆ ಹಾಡು ನಮ್ಮ ಮಾಧವಮೂರಿಗೆ ನವೋನವವಾಗಿ

## ಮಾಧೂರಾಯನ ಮಂತ್ರ

ಎಸೆಸೆ ಅದರಲ್ಲಿ ಯಾವುದೋ ಒಂದು ಹೊಸ ಉಫ್‌ವು ಹೊಳೆದಂತಾ ಯಿತು. ಮಾಧೂರಾಯನು ಕಿವಿಗೊಟ್ಟು ಆಲಿಸತ್ತೊಡಗಿದನು. ಕಳ್ಳು ದಸಿಯ ಹಾಂಡರ್‌ಹಾಂಡರ್, ಆತನಿಗೆ ಪ್ರತಿಯೊಂದು ವಣ್ಣ-ವ್ರೋ, ಆಲಾ ಪವ್ರೋ, ಸ್ಪೃಷ್ಟಿ-ವಾರ್‌. ಕೇಳಬರುತ್ತಿದ್ದವು. ಅಂತೆಯೇ ಆತನು ಮನಸ್ಸನ್ನ ಬಚ್ಚೆ ಹಾಡನ್ನು ಲಾಲಿಸ ತೊಡಗಿದನು. ಆಮೇಲೆ ಸ್ಪೃಪು ಹೊತ್ತಿ ನಲ್ಲಿ, ಕಳ್ಳುದಸಿಗೆ ಮರುಳಾದ ಮನಸೆನ ಮರೆಯಲ್ಲಡಗಿ ಆತನ ಕಂಣು ಗಳೂ ಅವಶನ್ನು ಮೆಲ್ಲನೇ ವಾಲಿಸತ್ತೊಡಗಿದವು.

ವೊದಲೇ ಹೆಂಣುದನಿ. ಮೇಲೆ ಒಳ್ಳೆ ಸುರಿತ ಕೊರಖು. ಗಾನವು ಬಲು ಇಂಪಾಗಿತ್ತು. ಅದರಲ್ಲಿಯೂ ಮಧ್ಯರಾತ್ರಿಯು ಶಾಂತತೆ. ಉಗಿಬಂಡಿಯು ಕೂಡ ಆ ಗಾನಕ್ಕೆ ಮನಸೋತು, ಅದರ ತಾಲದಂತೆಯೇ ಹೆಚ್ಚಿ ಹಾಕುವದೇನೋ ಎನ್ನಿಸಿತು. ಆ ಗಾಯನದ ಮಧುಮಂಜುಳಿನಾದದಿಂದ ವಾಧೂರಾಯನ ಹೃದ ಯವು ಮೆಲ್ಲನೇ ಅರಳಹತ್ತಿತು. ಒಂದು ಬಗೆಯ ಅರೆಮರೆವು ಮೈಯ ಲೀಲ್ಲ ತುಂಬಕೊಳ್ಳುಹತ್ತಿತು. ಆ ಅರೆಮರೆವಿನಲ್ಲಿ ಮುಖಗಿ ಕೆಳ್ಳಿಗಳನ್ನು ಹಾಯಾಗಿ ಮುಜ್ಜ್ಞ ಕೊಂಡು ಆ ಗಾನವನ್ನು ಕೇಳುತ್ತ ಲಿದ್ದಾಗ, ಮಾಧೂರಾಯನಿಗೆ, ಸಚ್ಚಿದಾನಂದ ಸ್ವರೂಪಿಣಿಯಾದ ಪ್ರಕೃತಿವಾತೆಯೇ, ಮೈಗೆಂಡು, ಯಾವುದೋ ಒಂದು ಅತ್ಯಂತ ವಾದ ಶಿಖರವನ್ನೇರಿ ಕುಳಿತು, ತನ್ನ ಸೃಷ್ಟಿಯ ಸೂಬಗನ್ನು ಸವಿಗೊಳಿಸುವದಕ್ಕಾಗಿ, ಸ್ತುತಿಗಾಳಿಯಲೆಗಳಗುಂಟ, ಅಮೃತಗಾನ ವನ್ನು ಚಿರಪ್ರವಾಹವಾಗಿ ಹರಿಸುತ್ತಲಿರುವಂತೆ ಬಿಸಿಸಹತ್ತಿತು. ಅಂದು ಆತನ ಕಿವಿಯಲ್ಲಿಳಿದು ಮನದಲ್ಲಿ ಸುಳಿದು ಹೃದಯದಲ್ಲಿ ನಲ ದಾಡುತ್ತಿದ್ದ ಸುಧಾತಃಸ್ವಾದಿಯವಾದ ಆ ಗಾನಗಂಗಾಲಹರಿಯು

ಎಲ್ಲ ಪಾಪಗಳನ್ನು ತೇರಿಕೆದು ತೇಲಿಸಿ, ತನ್ನನ್ನು ಪುಣ್ಯಮಯ  
ನನ್ನಾಗಿ ಮಾಡುತ್ತಿರುವಂತೆ ಎನಿಸಿತು.

ಮಾಧೂರಾಯನು ಹೀಗೆ ಬೇರೆಹಂದು ದಿವ್ಯಲೋಕದಲ್ಲಿ ಅಲೆ  
ಯುತ್ತಿರುವಾಗಲೇ ಹಾಡು ಕೊನೆಗೆಂಡಿತು. ಸವಿಗನಸುಗಳನ್ನು  
ಕಾಣುತ್ತಿರುವವರ ಕೆವಿಯಲ್ಲಿ ತಣ್ಣೀರು ಎರಚಿ ಹಿಡಿದೆಬ್ಬಿಸಿ ಕುಳಿತ್ತಿರಿಸಿ  
ದಂತೆ ಮಾಧೂರಾಯನಿಗೆ ಕಕ್ಷಾವಿಕ್ಷೇಯಾಯಿತು. ಆ ಬೆರಿಗಿನಿಂದ  
ಆತನು ಒಮ್ಮೆಲೆ ಮೋರಿದಿರುವ ಆ ಹೆಣ್ಣು ಮಗಳನ್ನು ನಿಟ್ಟಿಸಿ ನೋಡ  
ಹತ್ತಿದ. ಆತನ ಹೃದಯದಲ್ಲಿ ಮೈದೇರಿ ಅಡಗಿದ ಪ್ರಕೃತಿದೇವಿಯೇ  
ತನ್ನ ಆ ಉನ್ನತವಾದ ಧರಲಗಿರಿಯಿಂದಿಳಿದು ಒಂದು ಅಲ್ಲಿ ಕುಳಿತಂತೆ  
ಎನಿಸಿತು. ಆತ ಮೈಮರೆತು ಅವಳನ್ನು ಕಣ್ಣಿಟ್ಟು ನೋಡುತ್ತಿರು  
ವಂತೆಯೇ, ಅವಳು ಆ ಗಾಯನಪ್ರವಾಹದಲ್ಲಿ ತೇಲಿಬರುತ್ತಲಿದ್ದ ಒಂದು  
ಗುಲಾಬಿಯ ಹೂವಿನಂತೆ ಕಂಡಳು. ಅವಳು ಹೆಣ್ಣಾಗಿರದೆ ಒಂದು  
ಹೂವೇ ಆಗಿದ್ದರೆ, ತಾನು . ಅದನ್ನು ಮೆಲ್ಲನೇ ಎತ್ತಿಕೊಂಡು  
ಮುದ್ದಿಟ್ಟು ತನ್ನದೆಯ ಬದಿಯಲ್ಲಿ ಇರಿಸಿಕೊಳ್ಳಬಹುದಿತ್ತಲಾಲ್ಲ—ಎನ್ನಿ  
ಸಿತು. ಇನ್ನೂ ಏನೇನೋ ಎನಿಸಿಯೇ ಎನಿಸಿತು.

ಮಾಧೂರಾಯನು ಈ ಪರಿ ಅವಳನ್ನು ಕಣ್ಣಿಟ್ಟು ನೋಡುತ್ತಿ  
ರುವಾಗ, ಅವಳೂ ಒಂದು ಬಿಡಗಿನಿಂದ ಆತನನ್ನು ಎವೆಯಿಕ್ಕುದೆ  
ನೋಡುತ್ತಲೇ ಇದ್ದಳು. ಮುಗ್ಗಿನಾದ ಮಾಧೂರಾಯನು ಅವ  
ಇಂದ ತನ್ನ ಕಣ್ಣ ಕೀಳಲಾರದೆ ಕುಳಿತುಕೊಂಡಿರುವಾಗ, ಅವಳ  
ತುಟಿಗಳಲ್ಲಿ ಆತನು ನೇನೆಸಿಕೊಂಡಿದ್ದ ಗುಲಾಬಿಯು ಅರಳಿಕೊಂಡಿತು.  
ಅವಳ ಆ ನಗೆಯು ಮಾಧೂರಾಯನ ಹೃದಯದಲ್ಲಿಲ್ಲ ತನ್ನ ಕಂಪನ್ನು  
ಇಡುಗಿಸಿಬಟ್ಟಿತು.

ಹೀಗೆ ಅವರಿಬ್ಬರೂ ತಮ್ಮತಮ್ಮ ಬೆರಗು – ಬೆಡಗುಗಳಲ್ಲಿ ಮುಳುಗಿ ಕೆಲವೊಂದು ಹೊತ್ತು ಒಬ್ಬರನ್ನೊಬ್ಬರು ಕಣ್ಣಾಲ್ಲಿ ಕಣ್ಣಿಟ್ಟ ನೋಡುತ್ತೇ ಕುಳಿತರು. ಮಾಧೂರಾಯನಿಗೆ ತನ್ನ ಆಯುಷ್ಯದಾಸಂ ದವು ತನ್ನದೇಗೇ ಕೈನೀಡಿ ಸಾಗಿಬರುವಂತೆ ತೋರಿತು. ತಾನು ಹಲವು ದಿನದಿಂದ ಹಾತೊರೆದು ಹಾರ್ಪಿಸಿದ ಹಂಬಲವೊಂದು ಅಂದು ತಾನಾ ಹಿಯೇ ರೂಪಗೊಂಡು ಒಡಮೂಡುತ್ತಿರುವಂತೆ ಎನಿಸಿತು.

ಃ

ಮಾಧೂರಾಯನು ಆದರ್ಶವಾದಿ. ಸಂಸಾರವು ಸಾರವತ್ತಾ ದುದೆಂದು ಆತನ ಭಾವನೆ. ಅದನ್ನೊಂದು ಕನಸು, ಭ್ರಮೆ, ಮಾಯೆ ಎಂದು ಆತ ಬಗೆಯಲಾರ. ಮಾನವರ ಹೃದಯಗಳು ಹಂಬಿ ಲಿಸ್ ಹಾತೊರೆದು ಕೊನೆಗೊಂಮೆ ಕಂಡುಕೊಳ್ಳುವ ಒಂದು ಚಿರ ಸೂತನವಾದ ಅವಿಶವಾದ ಅಮೃತಮಯವಾದ ದಿವಾನಂದವೇ ಸಂಸಾರದ ಜೀವಾಳವೆಂದು ಆತನ ಅನಿಸಿಕೆ. ಆ ಆಸಂದ ಲೋಕಕ್ಕೆ ಪ್ರೇಮವೇ ಸೋಪಾನ ಮಾರ್ಗವೆಂದು ಆತನ ತಿಳಿವಳಿಕೆ. ಆ ಮಾರ್ಗ ದಲ್ಲಿ ತಂಸಂಸು ಕೈ ಹಿಡಿದು ಕರೆದುಕೊಂಡು ಹೋಗುವವರೊಬ್ಬರು ಎಂದೋ ಒಂದು ದಿನ ಬರಲಿರುವರೆಂದು ಒಗೆದು ಆತನು ಮೂವತ್ತು ವರ್ಷಗಳಾದರೂ ಉಳಿದವರಂತೆ ಸರ್ವಸಾಮಾನ್ಯ ರೀತಿಯಲ್ಲೇ ಮದುವೆಯಾಗಲೊಲ್ಲದೆ ಆ ಯಾರೋ ಒಬ್ಬರ ದಾರಿಕಾಯುತ್ತಲಿದ್ದು.

ಆ ಹೊಳ್ಳುಮಗಳನ್ನು ಎವೆಹಳೆಜದೆ ನೋಡುತ್ತೇ ಕುಳಿತಾಗ ಮಾಧೂರಾಯನ ಹೃದಯದ ಕೋಡಿಯೋಡಿದು, ಭಾವನಾ ಪ್ರವಾಹವು ಅಳವು ಏರಿ ಪರಿಯುತ್ತಿರುವಂತೆ ಎನಿಸಿತು. ತಾನು ಅಷ್ಟು ದಿನದಿಂದ ದಾರಿಕಾಯುತ್ತಲಿರಲು ಆ ತಂಸ ಆದರ್ಶಮಾರ್ಗಸ್ಥಿರರ್ಥ-

ಕರು, ಆ ಹೆಂಟಾಮಗಳ ರೂಪಿನಲ್ಲಿ ಒಡಮೂಡಿ ಬಂದಂತೆ ಆತನಿಗೆ ತೋರಿತು. ಪ್ರಥಮ ಪ್ರೇಮೋತ್ಸವದ ಭರದಲ್ಲಿ ಮುಂಗಿಟ್ಟ ಆತನ ಹೃದಯವು ಅವಳ ಆತ್ಮತೇಜೋದರ್ಶನಕಾ೦ಗ್ರಾ ತಡವರಿಸಹಕ್ತಿತು.

ಹೀಗೆ ಮನಮುಗ್ಧನಾಗಿ ಸ್ನೇಹಾರ್ಥೀಯತ್ವಲುವಾಗಲೆ ಮಾಧೂರಾಯನ ಪವೇಕವು ಆತನಸ್ನು ಕಚ್ಚನೆ ಚುಚ್ಚಲು, ಹೆರವರ ಹೆಂಣಿಗಾಗಿ ತಾನು, ಹಾತೊರೆದುದೆಕ್ಕೆ ಆತನಿಗೆ ಕಿಡಕೆನಿಸಿತು. ಅವಳು ತೋರುತ್ತಲಿದ್ದ ಬನಪು ಬಯಸ್ಸಾರಗಳಿಂದಲೂ, ಬೀರುತ್ತಲಿದ್ದ ಮಂದ ಹಾಸದ ಸೇಬಗಿನಿಂದಲೂ, ಆತನು ಹೇಗೋ ಮನಸ್ಸನ್ನು ಹಿಂದಕ್ಕೆ ಥೆದುಕೊಂಡು, ಮತ್ತೆ ಪೊದಲಿಸಂತೆ ಕಿಡಕಿಯ ಹೊರಗೆ ಪೋರೆ ಹಾಕಿಕೊಂಡು, ಕುಳಿತನು.

### ಝಿ

ಅಷ್ಟ ಹೊತ್ತಿಗೆ ಗಾಡಿಯು ‘ಮಂಡ್ಣ’ ವಸ್ಸು ದಾಟಿತ್ತು. ಆ ಹೆಂಟಾಮಗಳು ಗಾಳಿಯ ಜೀಸನ್ನು ತಡೆಯಲಾರದೆಯೋ ಏನೋ ಎಂಬಂತೆ ತಾನು ಕುಳಿತ ಕಿಡಕಿಯ ಕಸ್ಸು ದಿ ಬಾಗಿಲಸ್ಸು ಮೇಲಕ್ಕೋರಿ ಸಲು ಯತ್ನಿಸಿ, ಬಹು ಪ್ರಯಾಸಪಟ್ಟರೂ ಕೃಸಾಗದೆ ಕೊನೆಗೆ, ‘ಆದನ್ನು ದಯವಿಟ್ಟು ತನಗಾಗಿ ಸರಿಮಾಡಿಕೊಡಬೇಕೇ’ ಅದು ಅವಳು ಮಾಧೂರಾಯನಂನು ಬಲು ಪನಯದಿಂದ ಪಾರ್ಥಿಸಿಕೊಂಡಳು.

ಒಂದು ಬಗೆಯಿಂದ ಮಾಧೂರಾಯನು ಮನಸು ಬಿಗಿ ಹಿಡಿಯಲು ಯತ್ನಿಸುತ್ತಿದ್ದರೂ, ಇಂನೊಂದು ಬಗೆಯಿಂದ ಅವಳೊಡನೆ ಮಾತನಾಡಲು ಅನುವುದೊರೆತರೆ ಸಾಕೆಂದು ಆತ ಎಣಿಕೆ ಹಾಕುತ್ತಿದ್ದ. ಇಂಥ ಹೊತ್ತಿನಲ್ಲಿ ಪ್ರಸಂಗವು ತಾನೇತಾನಾಗಿ ಬದಗಿ ಒಂದು ದರಿಂದ ಆತನ ಮನಪು ಒಳಗೊಳಗೇ ಹಿಗ್ಗಿ ಕೊಂಡಿತು. ಆದರೆ ತನು

## ಮಾಧೂರಾಯನ ಮಂಕ್ಸ್

ವಾದರೂ ಸಂಕೋಚವನ್ನು ತೋರದಿರುವದು ಸರಿಯಾದುದಲ್ಲವೇಂದು, ವೊದಲು ಸ್ವಲ್ಪ ಹಿಂದೆಮುಂದೆ ನೋಡಂತೆ ಮಾಡಿ ಕೊನೆಗೆ ಅವಳ ಪಾರ್ಥಿನೆಗೊಡಂಬಟ್ಟು, ಕಿಡಕಿಯ ಬಾಗಿಲನ್ನು ಸರಿಯಾಗಿ ಕೂಡಿ ಸಲು ಎತ್ತುಗಡೆ ಮಾಡತೋಡಿದ. ಆದರೆ ವ್ಯಾಸಂಜರ ಗಾಡಿ; ಹಳೀ ಡಬ್ಬಗಳು. ಆದುದರಿಂದ ಕಿಡಕಿಯಬಾಗಿಲು ಒಂಮೇಲೇ ಸರಿಯಾಗಿ ಕೂಡಲಿಲ್ಲ. ಅಂತೂ ಒಂಮೇ ಪ್ರಯಾಸಪಟ್ಟು ಕೂಡಿಸುವದರಲ್ಲಿ ಮಾಧೂರಾಯನ ಬಲಗೈಯ ಕಿರಿಬೆರಳು ಇಲ್ಲಕಿಕೊಂಡಿತು. ಮಾಧೂರಾಯನು ತಟ್ಟನೆ ಆ ಬೆರಳಿನು ತನ್ನ ಬಾಯಲ್ಲಿಟ್ಟುಕೊರಡನು. ಅದನ್ನು ನೋಡಿ ಆ ಹೆಂಟಾಮಗಳಿಗೆ ಬಲು ವ್ಯಧಿಯಾಯಿತು. ಅವಳು ತಾನಾಗಿಯೇ ಮಾಧೂರಾಯನ ಬೆರಳನ್ನು ತಂನ ಕೈಯಲ್ಲಿ ತೆಗೆದು ಕೊಂಡು, ಸೀರೆಯ ತುದಿಯಿಂದ ಅದನ್ನು ಬಿಗಿಯಾಗಿ ಸುತ್ತಿ ಕಾವು ಕೊಡಹತ್ತಿದಳು. ಅದರಿಂದ ರಕ್ತವು ಮಂಜುಗಟ್ಟದೆ ನೋವು ಕಡಿಮೆ ಎನ್ನಿಸಿತು.

ಮಾಧೂರಾಯನು, ತಾನು ಅವಳಿಂದ ಉಪಕೃತನಾದನೆಂದು ಭಾವಿಸಿಕೊಂಡು, ಅವಳ ಕೈಯಲ್ಲಿ ತನ್ನ ಬೆರಳನ್ನಿಟ್ಟು, ಅವಳಿದುರಿಸಲ್ಪಿಯೆ ಕುಳಿತುಕೊಂಡನು. ಮುಂದಿನ ಸ್ವೇಶನ್ನಿನಲ್ಲಿ ಆತನು ಇಳಿದು ಹೋಗಿ ತನ್ನ ಕರವಸ್ತುವನ್ನು ತೋಯಿಸುಕೊಂಡು ಬರಲು ಅವಳು ಅದರಿಂದ ಆತನ ಬೆರಳನ್ನು ಕಟ್ಟಿದಳು.

ಮುಂದೆ, ಗಾಡಿಯು ತಂನ ನಿಟ್ಟನ್ನು ಹಿಡಿದು ಸಾಗಿದಂತೆ ಅವರ ಮಾತುಕಢಿಗಳೂ ಒಂದು ನಿಟ್ಟು ಹಿಡಿದು ಸಾಗಿದವು. ತುಸು ಹೊತ್ತಿನಲ್ಲಿಯೇ ತಮ್ಮಬ್ಬರ ಪರಿಜಯವು ದೃಢವಾಗಿ ಬೆಳೆದುಬಟ್ಟಿ ತೆಂದು ಮಾಧೂರಾಯನು ಭಾವಿಸಿಕೊಂಡನು. ಅವಳೊಬ್ಬ ಹೆರವರ

ಸೆಣ್ಣಲ್ಲವೇಂಬ ಸಂಭಗೆಯುಂಟಾಗುತ್ತೇ ತನಿಷ್ಟಬ್ಬಿರ ಹೃದಯಗಳೂ  
ಒಂದುಗೊಡಲು ಹಾತೋರೆಯುತ್ತಿರುವದಾಗಿಯೂ ಆತನಿಗೆ ಎನಿಸಿ  
ಬಿಟ್ಟಿತು.

೬

ಹೀಗಿರುವಾಗಲೇ ಗಾಜಿಯು, 'ಫ್ರೀಂಚರಾಕ್ಸ್'ನ್ನು ದಾಬಿತು.

೨

"ಹಾಗಾದರೆ ನೀವು ಶ್ರೀರಂಗಪಟ್ಟಣದಲ್ಲಿಯೇ ಇಳಿಯು  
ವವರೇ ! "

"ಹೌದು, ರಂಗು; ಮೊಕದ್ದಮೆಯ ಕೆಲಸವು ತೀರ ಗಡಬಿಡಿ  
ಯದು. ನಾಳೆಯೇ ಕೊಸಿಯ ಮುದ್ದತು. ಆದರೂ ನಾನು ನಿನಗೆ  
ಮಾತು ಕೊಟ್ಟಂತೆ ಇಂದು ಸಾಯಂಕಾಲ ನಿಂನಂಸು ಕಾಣಲು ಮನ  
ಮುಟ್ಟಿಯ್ತಿಂದ್ದು ಸುವೇಸು. "

"ಎನ್ನೋ ನಾನು ಬೇರೆ ಕಾಣಿ. ಅತ್ತ ಹಣವು ನಿಂಮನ್ನು  
ಕಟ್ಟಿ ಎಳೆಯುತ್ತಿರುವಾಗ ನನ್ನ ಪಿನ್ನ ಹವಸ್ಸು ನೀವೆಡು ಮನ್ನಿಸಿ  
ಬಹುದು ! "

"ಹಾಗೆನ್ನ ಬೇಡ. ನಾನು ಖಂಡಿತವಾಗಿ ನಿಂನಂಸು ಕಾಣದೆ  
ಬೆಂಗಳೂರಿಗೆ ಮರಳಿಂದಿ "

ಮಾಥೂರಾಯನು ಮಾತಾಡುತ್ತು ರಂಗಮ್ಮನ ಕೈಯನ್ನು  
ತನ್ನ ಕೈಯಲ್ಲಿ ಇಟ್ಟುಕೊಂಡು ಮೆಲ್ಲಿಗೆ ಹಿಸುಕೆಹತ್ತಿದನು.

"ಹಾಗಾದರೆ, ನಾನು ಇಂದಿನ ದಿನವೆಲ್ಲ ನಿಮ್ಮ ದಾರಿಯನ್ನೇ  
ಕಾಯುತ್ತಿರುವೆ. ಮರೆಯಲಾಗದು—ಅಂ—"

## ಮಾಡೂರಾಯನ ಮಂಕು

“ಆಗಲೀ, ನಿಂಸಂಸು ಇನ್ನು ಮೇಲೆ ಮರೆಯುವನೇ—ಹಾಗಾ ಗುವದಾದರೆ ಸನ್ನ ಉಸುರೇ ಆಡಲಿಕ್ಕಾಲ್ಲಿ.”

ರಂಗಮತ್ತನು ಕಂಣು ಕುಣಿಸಿ, ಕೊರಳು ಮಣಿಸಿ, ಶೃಂಜಾಚಿ ವರಾಧೂರಾಯನನ್ನು ತನ್ನಡಿಗೆ ಬಲವಾಗಿ ಎಷ್ಟುಕೊಂಡಳ್ಳ. ಅನ್ನರಿ ಬ್ಜುರ ಎದೆಗಳು ಒಂದುಗೂಡುತ್ತಿರುವಾಗಲೇ, ಮಾಡೂರಾಯನು, ಅವಳ ಕನ್ನೆಗೊಂದು ಮೆತ್ತಿನ್ನು ಮುತ್ತು ಕೊಳ್ಳು. ಒಡನೆ ಅರಳು, ಮುಖ್ಯಾಹಾರಿಸಿ, ಕಂಣು ಪರಿಸಿ, ಮುಂಗುಳು ಸಗೆಯೊಂದು ತೇಲಿಸಿ, ಪೆಲ್ಲಾಸೆ ತನ್ನ ತುಟ್ಟಿಗಳನ್ನು ಮುಂದೆ ಚಾಚಿದಳು. ಹಾಫೂರಾಯನ ಸಿಗೆ ಮತ್ತೊಂದು ಒಂದು ಪುಸಾದವು ದೊರೆಯಿತು.—ಆ ವರಗೆ ಆ ಕಂಬಾಟ್‌ಮೆಂಟಿನಲ್ಲಿ ಮತ್ತಾರೂ ಬರದಿದ್ದುದಕ್ಕೆ ಆತನು ‘ಶ್ರೀ ರಂಗನಾಥ’ ಸಿಗೆ ಎಷ್ಟೂಣಿ ವಂದನೆಗಳನ್ನು ಹೀಸಿದ.

ಗಾಡಿಯು ಶ್ರೀರಂಗಪಟ್ಟಣವನ್ನು ಸೇರತೊಡುತ್ತು. ಮಾಡೂರಾಯನು, ಪೆಚುಡಿಸಿ ಇಳಿಯುವ ಎತ್ತುಗಡೆ ಹಾಡತೊಡಗಿದ. ಆಗ ರಂಗಮತ್ತನ ಮೋರೆ ಸಣ್ಣಿದಾಗಿ ಇಳಿಬಿದ್ದಂತೆ ತೋರಲು ಮಾಡೂರಾಯನಿಗೆ ಇಲ್ಲಿದ ಕಸಿಪೆಸಿಯಾಗತೆಯಿತ್ತು. ಆದರೂ ತನಗಾಗಿ ಸ್ಥೇತನದಲ್ಲಿ ದಾರಿ ಕಾಯುತ್ತಿರುವ ಪಕ್ಕ ಕಾರರು ತನ್ನ ನ್ನು ಮುಡುಕಿ ಕೊಂಡು ಒರುವಷ್ಟು ರಲ್ಲಿಯೇ ಅಲ್ಲಿಂದ ಹೊರಟು ಮೈಗಬೇಕಾಗಿತ್ತು. ಉಸಾಯವಲ್ಲಿದೇ, ನಿರೋಪ ತೆಗೆದುಕೊಳ್ಳುತ್ತು, ಮಾಡೂರಾಯನು ಮತ್ತೊಂದು ಕಳವಿಸಿದ ಅವಳ ಹೆಚ್ಚುದಡೆ, ಕುರುಳು ತೀರಿ, ಅವಳು ಗಟ್ಟಿಯಾಗಿ ಹಿಟುಕೊಂಡ ಕೈಯನ್ನು ಪುಟಿಸಿಕೊಳ್ಳಲಾರದೆ ಬುಡಿಸಿಕೊಂಡು, ಹೇಗೋ ಅಲ್ಲಿಂದ ಹೊರಟು, ತನಗಾಗಿ ಕಾಯ್ಯು ಕೊಂಡಿದ್ದ ಪಕ್ಕ ಕಾರರನ್ನು ಕೂಡಿಕೊಂಡನು. ಆ ಮೇಲೆ ಬೆಳಗಾನ

ನಸುಗತ್ತಲೆಯಲ್ಲಿ ಆ ಕಂಪಾಟ್-ಮೆಂಟಿನ ಕಡೆಗೇ ಕಣ್ಣಿ ಟ್ರೈ ಸೋಇಪು ತ್ರೈದ್ವಾ ಗಾದ ಹೊರಟುಹ್ಯಾದಪೆರ್ಲೆ, ತನ್ನ ಭಾವನೆಗಳ ಭಾವದ ಕೆಳಗೆ ತಾನು ಕುಸ್ಸೀಲ್ಯುತ್ತಿರುವನೇನೋ ಎಂದು ಏನಿಸುತ್ತಿರುವಾಗ ಮುಂಗಾಣದ ಆಶ ತನ್ನ ಕೆಲಸಕಾಷ್ಟಗಿ ಸಾಗಿದ.

ಇತ್ತು ರಂಗಮೃನು ಕಣ್ಣರೆಯಾಗುವವರೆಗೂ ಮಾಧೂರಾಯ ಸನ್ನೇ ಸೋಇಪುತ್ತಿದ್ವಾ, ಆ ಮೇರಲೆ ಆಶನು ಕೊಟ್ಟು ಗುರುತಿಸುಂ ಗುರವನ್ನು ಸೋಇಡಿಕೊಂಡು ಸಂತೋಷದ ಅಟ್ಟಹಾಸದಿಂದ ಒಂದು ಬರುಗನಗೆಯ ತೆರೆಯುಸ್ಸು ತೇಲಿಸಿಬಿಟ್ಟು, ಉಂಗರವನ್ನು ಬೆರಳಿಸಿಂದ ತಿಗೆದು ತನ್ನ ಪಟ್ಟಿಗೆಯಲ್ಲಿ ಭಡ್ರವಾರ್ಥಿ ಮುಂಚ್ಚಿಟ್ಟು, ಸಿಕ್ಕಿಂತಳಂತೆ ಬೆಳ್ಳಾನ ತಂಗಾಳಿಗೆ ಮೈಯೊಡ್ಡಿ ಹಾಯಾರ್ಥಿ ಬರ್ಗಿಕೊಂಡಳು.

ಆಂದಿನ ದಿನವೆಲ್ಲ, ಮಾಧೂರಾಯನಿಗೆ ಸಮಾಧಾನವೆಲ್ಲ. ತನ್ನ ಜೀವವನ್ನು ತಾನೆಲ್ಲಿಯೋ ಕಳಿದುಕೊಂಡು ಒಂದಂತೆ ಆಶನಿಗೆ ತೋಜಹತ್ತಿತು. ಆದರೂ, ‘ತಾನು ಕೊನೆಗೊಮೆತ್ತು ತನ್ನ ಆದಕ್ರಿಯೆಗೆ ತಕ್ಕುಂಧ ಹಣ್ಣೊಂದರ ಪ್ರೀತಿಯನ್ನು ಗೆದ್ದುಕೊಂಡೆನಲ್ಲ’ ಎಂಬ ಅನ್ನಿಸಿಕೆಯ ಆನಂದವು ಆಶನ ಆಂದಿನ ಆಸಮಾಧಾನದಲ್ಲಿಯೂ ಒಂದು ಒಗೆಯ ಶಾಂತತೆಯನ್ನುಂಟುಮಾಡುತ್ತಿತ್ತು.

ಮಾಧೂರಾಯನು ಶಾಸ್ತ್ರದ ಪ್ರೂತ್ರೆ ಲಗುಬಗೆಯಿಂದ ಪಕ್ಕಾ ಕಾರರ ಕೆಲಸವನ್ನು ಹೇಗೋರ್ತಿ ತೀರಿಸಿಕೊಂಡು ಸಂಜೀಯ ಎಕ್ಕಪ್ಪಸಿನ ನಿಂದ ವೆಚ್ಚಸೂರಿಗೆ ಹೊರಟೇ ಬಟ್ಟ.

ಉ

ರಂಗಮೃನು, ಆಶನನ್ನು ಏದುರುಗೊಂಡು, ಮೇಲಿಟ್ಟದ ಏಕಾಂತ ವಿಹಾರಕ್ಕೆ ಕರೆದುಕೊಂಡುಹೋಗಿ ಹಲವು ಪರಿಯಾಗಿ

ಉಪಚರಿಸಿದ್ದು. ಅವಳ ಉಪಚಾರಕ್ಕೊಂಡು, ಪ್ರೇಮಲವಾದ ಸಯ ವಿನಯಕ್ಕೊಂಡು, ಕೋಮಲ ಕಂಠದ ಮೃದುಮಧುರವಾದ ಸುಡಿಗಳಿಗೂ ಮಾಧೂರಾಯನ ಎದೆಯು ಎಳೆದುಕೊಂಡಿತು. ಒಳ್ಳೆಗೆ ಕಲಿತಪಳಾ ದುದರಿಂದಲೂ, ಸುಧಾರಕಳಾದುದರಿಂದಲೂ ಅವಳಲ್ಲಿ ಸಹಜವಾಗಿ ಕಂಡುಬರುವ ಸ್ವಾತಂತ್ರ್ಯವೃತ್ತಿಗೆ ಆತನ ಮನಸ್ಯ ಸೆಳೆದು ಹೊಂದಿತು. ಹೀಗೆ ಅಂಥವಳ ಪ್ರೇಮವಸ್ತು ಗೆದ್ದುಕೊಂಡುದ ರಲ್ಲಿಯೇ ತನ್ನ ಜೀವನಸಾಫಲ್ಯವೆಂದು ಮಾಧೂರಾಯನು ಬಗೆದು ಕೊಂಡು, ಅವಳು ತನ್ನ ಗೃಹಲಕ್ಷ್ಮಿಯಾದ ಮೇಲೆ ತನ್ನ ಬೇವಿತವು ಸಾಂದರ್ಭಲಕ್ಷ್ಮಿಯದೊಂದು ಆಸಂದನಿಕೇತನವಾಗಬಹುದಲ್ಲಿ ಏಂಬ ಸವಿಗನಸಿನ ತೆರೆಗಳ ಮೇಲೆ ತೇಲಿತೇಲಿ ಒಲಾಡುತ್ತೆಲ್ಲದ್ದು.

ಆದರೆ ಆತನು ಒಹಳ ಹೊತ್ತು ಆ ಸುಖದಲ್ಲಿರುವದಕ್ಕೆ ಅನು ವಿರಲಿಲ್ಲ. ಏಕೆಂದರೆ ಮೊಕದ್ದುಮೆಯ ಒತ್ತಾಯಕ್ಕಾಗಿ ಆತನು ಅಂದಿನಿರಳು ಹತ್ತು ಗಂಟೆಯ ಪ್ರಾಸೆಂಬರದಿಂದ ಹಿಂದಿರುಗಿ ಬೆಂಗಳೂ ರಿಗೆ ಹೊಗಡಿ ಗತ್ಯಂತರವಿರಲಿಲ್ಲ. ಕಾರಣ, ಉಪಾಯವಲ್ಲದೆ ಆತನು ಅಲ್ಲಿಗೆ ಬಂದ ಬಂದು ಬಂದೂವರೆ ಗಂಟೆಯಲ್ಲಿಯೇ ಹೊರಡಬೇಕಾಯಿತು. ‘ತಾನಿನ್ನೊ ಹೊಸ ವಕೀಲ; ತನ್ನ ಪ್ರತಿಷ್ಠೆಯುಂಟಾಗಬೇಕಿದ್ದರೆ ತಾನು ಸಲ್ಲದ ಹೋಹಗಳನ್ನು ಹಳ್ಳಿಕೊಳ್ಳಿದೆ ಎನಿದ್ದರೂ ತನ್ನ ಕಾರ್ಯದಲ್ಲಿ ಕೈಮಿಂದಿರಿ ಹೆಣಗಳೇಬೇಕು! ’ ಎಂಬ ಕರ್ತವ್ಯ ಬುದ್ಧಿಯು ಅತ್ಯು ಎಳೆಯುತ್ತಿದ್ದಿತು. ಅದಕ್ಕಿನ್ನುಡಿಯಾಗಿ ‘ಅಯ್ಯೇ! ಮನಸುವ್ಯನು ಹಣಕಾರ್ತಾಗಿ, ತನ್ನ ಹೃದಯದ ಹಂಬಲಗಳನ್ನು ಸಹ ಬಿಂದಪ್ಪಬೇಕಾಗುವದಲ್ಲಾ! ಎನಿದು ಹಾಳು ಬಾಳುವೆ! ’ ಎಂದು ಮನಸ್ಸು ಇತ್ತೆ ಎಳೆಯುತ್ತಿದ್ದಿತು. ಎರಡರ ಎಳೆತವನ್ನೂ ತಡೆದು

ಸಿಲ್ಲಿಸುವ ಸ್ವಾಂಡೇಶೇನ ಶಕ್ತಿ ಆತನಲ್ಲಿರಲ್ಲ. ಆದುದರಿಂದ, ಜಗತ್ತನ್ನೂ, ತನ್ನ ಹೊಣೆಯ ಕಾರ್ಯಗಳೆಲ್ಲವನ್ನೂ ಮನೆಹಾರಕವಾಗಿ ವರೀತುಬೆಟ್ಟು, ರಂಗಮೃಸ ಒಳಿಯಲ್ಲೇ ಉಳಿಯಲು ಬಂದರೆ ಅಷ್ಟು ಚೆನ್ನಾಗಿದ್ದಿಂತಲ್ಲ; ಎಂದು ಆತನಿಗೆ ಒಮ್ಮೇರಿಬಮ್ಮೆ ತೋರಿತು.

ಆದರೆ, ವಿವೇಕದ ಅಂಕುಶದೇಟ್ಟು ಆತನ ಮೆಮ್ಮೆಮರೆಯನ್ನೂ ಹೊಡಿದೋಡಿಸ್ತು ರಿಂದ, ಹೊಸ ಗುರುತಿನವಳಾದ ಒಬ್ಬ ಸಫ್ಫೆಸ್ತ್ರೀಯ ವಿಷಯವಾಗಿ, ಅವರು ತನ್ನ ಪ್ರಣಾಲೀನಿಯಾಗಿಬಹುದಾದರೂ—ತಾನು ಹಾಗೆ ವಿಚಾರ ಮಾಡುವದು ತನ್ನ ಕುಲೀನತೆಗೆ ಒಪ್ಪಾದ ಮಾತಾಗ್ಯ ತೋರಳು, ಅವಳ ಸಂಬಂಧಿಕರು ಏನಿಂದುಕೊಂಡಾರು ಎಂಬ ಭಯದಿಂದ ಮಾಥೂರಾಯನು, ಗಾಡಿಯ ಹೊತ್ತಿಗೆ ಸರಿಯಾಗಿ ಹೊರಟುಬೆಟ್ಟು. ಆದರೂ ಜುಕ್ಕು ಜುಲುಮೆಯಿಂದ ಕಿತ್ತಿದ ಬಳಿಯ ಬೇರು ಸೆಲದಲ್ಲಿಯೇ ಹರಿದುಖಿಯುವಂತೆ ಆತನ ಎದೆಯ ಬೇರುಗಳು ರಂಗಮೃಸಲ್ಲಿಯೇ ಉಳಿದುಕೊಂಡವು.

#### ೯

ಆ ಮಾತಿಗೆ ಬಂದು ತಿಂಗಳಾಯಿತು. ಬೆಂಗಳೂರಿಗೆ ಒಂದು ಮೇಲೆ, ಹೊಕದ್ದುಮೆಯ ಕೆಲಸ ಕ್ಯು ಬಡಲೆ ಇಲ್ಲ. ನಡುವೆ ಒಮ್ಮೆಯಾದರೂ ಮೈಸೂರುವರಿಗೆ ಹೋಗಿ ಬರಬೇಕೆಂದು ಆದೆಷ್ಟು ಹವಳಿಸಿದ. ಆಗಿರಲೇ ಇಲ್ಲ. ಆದರೂ ಅವಕಿಂದ ಏರಡು ಮಾರು ಪತ್ರಗಳು ಬಂದಿದ್ದರಿಂದ, ಆತನಿಗೆ ಉಸ್ಕಾಡುತ್ತಿದ್ದಿತ್ತನ್ನು ಬೇಕು! ಪ್ರತ್ಯೇಕ್ಕ ಸಂತೋಷವಾವುದೂ ಇಲ್ಲದ್ದರಿಂದ, ಅವಳೊಡನೆ ಪತ್ರವ್ಯವಹಾರನಡಿಸುವದರಲ್ಲಿಯೆ ಆತ ಹೇಗೆ ಸಂತೋಷವನ್ನು ತಂದುಕೊಳ್ಳುತ್ತಿದ್ದು. ಅಲ್ಲದೆ, ತಾವಿಬ್ಬರೂ ಇರುವ ಆಗಿನ ಅವಸ್ಥೆಯಲ್ಲಿ ಸ್ವಲ್ಪ ಮಟ್ಟಿನ

## ಮಾಧೂರಾಯನ ಮಂಕು

ಅಗಲಿಕೆಯೂ , ಅದರಿಂದುಂಟಾಗುವ ಆವೇಗವೂ , ಆ ಆವೇಗದ ಪರೀಕ್ಷೆ ವಾಹ ರೂಪದಲ್ಲಿ ತಾವಿಬ್ಬರು ಪತ್ರಗಳನ್ನು ಬರೆಯುತ್ತಿರುವದೂ ಅವಶ್ಯವಾದುವೆ ಎಂದು ಆತ ಸಮಾಧಾನ ಹಚ್ಚಿ ಕೊಂಡಿದ್ದ . ಹೀಗೆ ಮಾಡುವದರಿಂದ ತಾವು ಒಬ್ಬರನೇಶ್ವರಿಬ್ಬರು ತಿಳಿದುಕೊಳ್ಳುವದಕ್ಕಾಗಿ ತಮಿತಿಬ್ಬರ ಹೃದಯಗಳನ್ನು ಜೆರಿಸಿಕೊಳ್ಳುವದಕ್ಕಾಗಿ ಅವಕಾಶ ವ್ಯಂಖಾಗುವದೆಂದು ಆತನ ಒಗೆ.

ಮಾಧೂರಾಯನು ತಾನು ಹಿಡಿದ ಮೊಕದ್ದಮೆಯ ಕೆಲಸದಲ್ಲಿ ಸಂಪೂರ್ಣ ಯಶಸ್ವಿಯಾದ . ಆಕ್ಷ್ಯ ದೊಡ್ಡ ಮೊಕದ್ದಮೆಯನ್ನು ಗೆದ್ದು ಕೊಟ್ಟಿಸಲಾಗಿ ಎಂದು ಆತನಿಗೆ ಮೈ ಶಂಭತುಂಬ ಉತ್ಸಾಹವು ಉಕ್ಕೆ ಬರುತ್ತಲಿದ್ದ ತು. ಹೊಸ ವಕೀಲರಿಗೆಲ್ಲಾಗೂ ಇದು ಸಾಹಜಿಕವಾದ ಸಾಮಾಜಿಕವಾದ ಮಾತಾದರೂ , ಮಾಧೂರಾಯನಂತಹ ಹೆಮೈಯನ್ನು ಇನ್ನಾವ ವಕೀಲನೂ ಪಡೆದಿರಲಾರ . ಏಕೆಂದರೆ ಮಾಧೂರಾಯನು ಒಂದೇ ಕಲ್ಲಿಗೆ ಎರಡು ಹಣ್ಣು ಕೆಡವಿದ್ದನು. ತನ್ನ ಕೃದಯದ ಬಲವಿನಿಂದ ರಂಗಮೃಸಂಧ ಮೇಲ್ತರಗತಿಯ ಹಣ್ಣುನ್ನು ಗೆದ್ದು ಕೊಂಡ ಹೆಮೈಯೊಂದು ಕಡೆ , ತನ್ನ ಬುದ್ಧಿಯ ಬಲದಿಂದ ಹೊಸಬಿರಿಗೆ ಅಸಾಧ್ಯವಾದ ಮೊಕದ್ದಮೆಯೊಂದನ್ನು ಗೆದ್ದುಕೊಂಡದ್ದ ಕಾಂಗಿ ರಂಗಮೃಸು ಕನ್ನಾನ್ನು ಇನ್ನು ಮೇಳ್ಳಿಬಹುದಲಾಗಿ ಎಂಬ ಹೆಮೈಯು ಇನ್ನೊಂದು ಕಡೆಯಾಗಿ ಆತನ ತಕ್ಕುದಿಯನ್ನು ಸರಿಭಾರದಿಂದ ಹೊಯ್ದಾಡಿಸುತ್ತಿದ್ದವು.

ಮಾಧೂರಾಯನ ಕ್ಯಾ ತೆರವಾಯಿತು. ಇಷ್ಟು ದಿನ ಬಲು ಶ್ರಮ ಪಟ್ಟಿದ್ದರಿಂದ , ಕೆಲವೊಂದು ದಿನ ಬುದ್ಧಿಗೆ ರಜಿ ಕೊಟ್ಟು ಮೈಸೂರಿಗೆ ಹೋಗಿ ಬರುವದೆಂದು ಗೊತ್ತು ಮಾಡಿಕೊಂಡ . ಆದರೆ ಮುಂದಿನ

ಮಂಗಳವಾರವೇ , ಪನ್ನಾಶನ್ ಮೇಲೆ ಹೊಗಲುರುವ ತಮ್ಮ ಜಡಿಗೆಯವರಿಗಾಗಿ ಒಂದು ಸಂತೋಷಕೂಟವು ಸಚ್ಯಾಲಿದ್ದುದರಿಂದ ಉಪಾಯವಿಲ್ಲದೆ ಮಾಧುರಾಯನು ಮೂರು ದಿನ ದಾರೀ ಕಾಯಬೇಕಾಯಿತ್ತು. ಏಕೆಂದರೆ ಜಡಿಗೆಯವರಿಗಾಗಿರುವ ಸಂತೋಷಕೂಟ ಗಳಿಂದರೆ ವಕೀಲರಿಗೆ ಒಂದು ಹುರುಷಿನ ಮಾತ್ರ. ಅದರಲ್ಲೂ ಹೊಸ ಬರಿಗೆ—ಅದರಲ್ಲಿಯೂ ಮಾಧುರಾಯನಂಥ ಖತ್ತರೊತ್ತರ ಯಶಸ್ವಿಗಳಿಗೆ ಆ ಮಾತ್ರ ಒಂದು ವಿಶೇಷ ಹೆಮೈಯದೇ ಎನ್ನಬೇಕು. ಆದ್ದರಿಂದ ವಾಧುರಾಯಸಿಗೆ ಸರ್ಹಿಡಿದು ಹಾಕಿದಂತಾಗಿತ್ತು. ಸಂತೋಷಕೂಟವನ್ನು ತೀರಿಸಿಕೊಂಡು ಆಂದಿನ ರಾತ್ರಿಯೇ ಮೈಸೂರಿಗೆ ಹೂರಂಬೇಕೆಂದು ಆತ ನಿಶ್ಚಯಿಸಿಕೊಂಡಿದ್ದು.

೧೦

ಜಡಿಗಳಿಗಾಗಿ ಸಾಂಪರ್ಯಬೇಕಾದ ಸಂತೋಷಕೂಟದ ವೇಳಿಗೆ, ಬೃಶಕಿಗಾಗಿ ಬಬ್ಬಿ ಬಳ್ಳಿ ಪ್ರಸಿದ್ಧ ಗಾಯಕಿಯನ್ನು ಕರೆಸುವದಾಗಿ ಗೊತ್ತಾಗಿತ್ತು. ರಂಗನಾಯಿಕೆಯು ದೇಶಕ್ಕೆಲ್ಲ ಹೆಸರಾದ ಗಾಯುಕೆಯು. ಆದ್ದರಿಂದ ಓತಣವು ಅವಳಿಗೇ ಹೋರಿಯಿತ್ತು.

ರಂಗನಾಯಿಕೆಯ ಹೆಸರನ್ನು ಅವಳ ಪೂರ್ವಿಕೆಯನ್ನೂ ಮಾಧುರಾಯನು ಕೇಳಿಬ್ಲು; ಅವಳನ್ನೂ ನೋಡಿರಲೂ ಇಲ್ಲ, ಅವಳ ಹಾಡನ್ನೂ ಕೇಳಿರಲೂ ಇಲ್ಲ. ತನ್ನಂಥ ಆರ್ಥವಾದಿಗೆ ಸಾಹಿತ್ಯ ಸಂಗೀತದಲ್ಲಾ ಅಭಿರುಚಿಯಿರಲೇಬೇಕೆಂಬ ಆಸ್ಯಿಂದ ಆತ ಸಾಹಿತ್ಯಕೂಟಗಳಿಗೂ ಸಂಗೀತನಾಟಕಗಳಿಗೂ ತಪ್ಪದೆ ಹೋಗುತ್ತಲಿದ್ದು. ಆದುದರಿಂದ ಇಂದು ಮಾಧುರಾಯನಿಗೆ, ರಂಗನ್ನನ ಕಡೆಯು

ಎಳೆತ ಸೆಳೆತವಿದ್ದರೂ, ಈ ರಂಗನಾಯಿಕೆಯಲ್ಲಿಯೂ ತುಸು ಆಸ್ತಿ ಯುಂಟಾಗಿವ್ಯಾತು.

ರಂಗನಾಯಿಕೆಯ ಸಂಗೀತವು ಬಹಳ ದಿನದ ಮೇಲೆ ಈರಲ್ಲಿ ನಡೆದುದರಿಂದ ಅಂದು ಏವರಿತ ಗದ್ದಲ. ಎಲ್ಲೆಲ್ಲಿಯ ಒಸರೆಲ್ಲ ಸೇರಿ ಬಟ್ಟಿದ್ದರು. ಮಾಧ್ವರಾಯನೂ ಹೊತ್ತಿಗೆ ಸರಿಯಾಗಿ ತನ್ನ ಬೆಡಗೆ ಸೊಂದಿಗೆ ಹೊಗಿ ಉಚಿತ ಸ್ಥಳದಲ್ಲಿ ತನ್ನ ಏಂತ್ರರಾದ ವಕೀಲರ ಒಳಗದೊಂದಿಗೆ ಕುಳಿತಿದ್ದನು. ಗಾಯಕಿಯು ಇನ್ನೂ ಒಂದಿರಲಿಲ್ಲ. ಕಾರಣ ಎಲ್ಲರೂ ದಾರಿ ಕಾಯುತ್ತಿದ್ದರು.

ಈ ಅವಕಾಶದಲ್ಲಿ ಮಾಧ್ವರಾಯನ ಮನಸ್ಸು ತನ್ನ ರಂಗಮ್ಮ ನೆಡಿಗೆ ಓಡಿ ಹೊಗಿತ್ತು. ಅಂಥ ಗಲಾಟಿಯಲ್ಲಿಯೂ ಕೂಡ, ಆತನು ಸಹಜವಾಗಿ ಅವಳ ನೆನಪಿನ ಉನಾಳುದದಿಂದುಂಟಾದ ಪ್ರೇಮ ಸಮಾಧಿಯಲ್ಲಿ ಮುಳುಗಿ, ಒಂದ ಅಂಗ್ರೇಯ ಆಸರಧಲ್ಲಿದ್ದ ಎಡ ಗೈಯ ಬೆರಳುಗಳ ಮೇಲೆ ಮಾರಿನ ದೇಷನ್ನು ಆನಿಸಿ, ಕೇಳಿತ್ತುಗಾಗಿ ಕುಳಿತುಕೊಂಡಿದ್ದು. ಆ ಸಮಾಧಿಯಲ್ಲಿ ಮುಳುಗಿದ ಆತನಿಗೆ, ಕಾಲಪುರುಷನ ಕೈಜಾಲವು ತನ್ನ ನ್ನು ಸರೆಗೊಳಿಸುತ್ತಿರುವದೆಂಬರ ಅರಿವು ಇರಲಿಲ್ಲ. ಹೀಗೆ ಆತ ಎಷ್ಟೂ ಹೊತ್ತು ಕುಳಿತಿದ್ದನು.

ಹೀಗಿರುತ್ತಿರುವಾಗಲೇ ವಾದ್ಯಗಳ ವಿಷ್ಣುಭಾಷಿಂಗೆಂದಿಗೆ ಸಂಗೀತವು ಆರಂಭವಾಯಿತು. ಆ ಸಂಗೀತದ ಮಾಧುರ್ಯವು ಮಾಧ್ವರಾಯನ ಕಿವಿಗಳಲ್ಲಿ ಆತನ ಚೈತನ್ಯವನ್ನು ಚಲಮಲಿಸಲು, ಮಾಧ್ವರಾಯನಿಗೆ ತಾನೊಂದು ಸಂಗೀತಕಚೇರಿಯಲ್ಲಿ ಕುಳಿತಿರುವೆನೆಂಬ ದರ ಅರಿವು ಬಂದು ಆತ ಕಣ್ಣಾಪಟ್ಟು ಬೆರಗಿನ ನೋಟದಿಂದ ಸುತ್ತುಲೂ ನೋಡಿದ. ಆ ಗಾಯನಮಂದಿರದಲ್ಲಿ ಕಿಕ್ಕಿರಿದು ನೆರೆದ

ಜನವೆಲ್ಲ ಕಲ್ಲುಗೊಂಬೆಗಳಾಗಿ ನಿಂತಿದ್ದಾರೆ; ಗಾಯಕಿಯು ತನ್ನ ಕೊರಳ ಬೆರಗಸಿಂದ ವಶ್ವಮೋಹಿನಿಯಂತೆ ಒಡಬೇವಿಗಳನ್ನೆಲ್ಲ ಬೆಷ್ಟು ಗೊಳಿಸುತ್ತ ಸಂಗೀತಸಾಗರದಲ್ಲಿ ಚಿನಾನ್ನಾಟವಾಡುತ್ತಲಿದ್ದಾಳೆ. ಆಗ ಮಾಧೂರಾಯನು ಮೈಮರೆವಿಸಿಂದ ಎಚ್ಚರ್ತೆ ಕಣ್ಣ ಬಟ್ಟು ಗಾಯಕಿಯನ್ನೇ ದಿಟ್ಟಿಸುತ್ತಿರಲು, ಆತನ ಮೈಯೆಂತ ಮೈಯೆಲ್ಲ ಜುಮ್ಮು ದಟ್ಟಿಸುತ್ತ ಹೊಂಪುಳಿಯ ಹೊಳೆಯೊಂದು ಹರಿದಾಡಿತು. ಒಂದು ಒಗೆಯ ಮೈಮರೆವಿಸಿಂದ ಪಾರಾಗಿ, ಹಾಗೆ ಆ ಗಾಯಕಿಯನ್ನು ನೋಡುತ್ತಿರುವಾಗ ಆತನ ಕಣ್ಣಗಳನ್ನು ಇನ್ನೊಂದು ಒಗೆಯ ಅರೆಮರಣ ಮಂಬಿಗೊಡಿಸತ್ತೊಡಗಿದವು. ಆ ಮಂಜಿನ ಮುಸುಕಿನೊಳಗಿಂದ ತನ್ನ ನೋಂಟವನ್ನು ನಾಟಿಸಿ ಮಾಧೂರಾಯನು ಮತ್ತೂ ಏಕ ದೃಷ್ಟಿಯಿಂದ ನೋಡತತ್ತಿದ. ಅದೇ ವೇಳೆಗೆ, ಎಲ್ಲಾ ಮನಸ್ಸುಗಳನ್ನು ತನ್ನ ಹಾವಭಾವದಿಂದ ಮರುಳುಗೊಳಿಸುತ್ತದ್ದು ಗಾಯಕಿಯ ಕಣ್ಣಗಳು, ಮಾಧೂರಾಯನ ಕಣ್ಣಗಳನ್ನೂ ಸೆರಿಗೊಳಿಸಿದವು. ನೋಡುನೋಡುತ್ತಿರುವಂತೆಯೇ ಅವಳ ಆಲಾಪ ಗಳಿಂದನೇ ಮೇತ್ತನ್ನು ಮುಗುಳುಸಗೆಯೊಂದು ಅರ್ಥ ಒಂದು ಮಾಧೂರಾಯನ ಕಣ್ಣನೋಂಟವನ್ನು ಎದುರುಗೊಂಡಿತು. ಆತನ ಎದೆಯಲ್ಲ ಎಂದೂ ಬಾರದ ಉದ್ದೇಗವೊಂದು ಪಳಲಾಗಿ, ಮನಸ್ಸು ಜಂಜಲ ವಾಯಿತು. ಹೃದಯವು ಏಕಲವಾಯಿತು. ಗಾಯಕಿಯ ಕಣ್ಣ ನೋಂಟದ ಮಾಂಡಿಂದ ಆತನ ಅವಯವಗಳೆಲ್ಲ ನಿಶ್ಚಯನವಾಗಲು, ಅವುಗಳ ವಾಸ್ತವನೆಲ್ಲ ಕೊನೆಗಂಡಂತೆ ಭಾಸವಾಯಿತು. ಅವಕಲ್ಲಿನೆಟ್ಟು ಆತನ ಕಣ್ಣ ಕದಲದಾಯಿತು. ಹೀಗೆಯೇ ಅದೆಷ್ಟೋ ಕಾಲ ಕಳೆಯಿತು. ಬಹಳ ಹೊತ್ತಿನ ಮೇಲೆ ಮಾಧೂರಾಯನು ಮೆಲ್ಲಮೆಲ್ಲನೇ ತನ್ನ ನಾನ್ನಾವರಿಸಿದ ಸಂಪೂರ್ಣಹನದಿಂದ ಎಚ್ಚರಿಯು

ತ್ತಿರುವಾಗಲೇ ಸಂಗೀತವು ಕೊನೆಗಂಡಿತು. ಗಾಯಸಮಂದಿರದಲ್ಲಿಲ್ಲ ಗಲಭೆಯು ಮತ್ತೆ ಮೊದಲನಂತೆ ಎದ್ದು ಕುಣಿಯಹತ್ತಿತು. ಸಂಗೀತ ಕಚೇರಿಯ ಕಾರ್ಯಕರ್ತರು ಮುಂದರಿದು ಗಾಯಕಿಯ ಯೋಗಕ್ಕೇಮಕ್ಕಾಗಿ ಹಾತ್ತೊರೆಯುತ್ತಲಿದ್ದರು. ಅದನ್ನೆಲ್ಲ ಮನ ದಂದು ಮಾಧ್ವರಾಯನು ಜೀತರಿಸಿಕೊಂಡು ಹೊರಕೊನ್ನೇಡುವ ದಾರಿಯನ್ನು ನೋಡುತ್ತಿರುವಾಗಲೇ, ಗಾಯಕಿಯು ತಾನೇ ಮುಂದರಿದು ಬಂದು ಮಾಧ್ವರಾಯನನ್ನು ಇಂಗ್ಲೀಷ್‌ದಲ್ಲಿಯೇ ಮಾತನಾಡಿಸಿದಳು.

“ಏನು ! ಇವತ್ತಿನ ಸಂಗೀತದ ಒಗ್ಗೆ ನಿಮ್ಮ ಫಂಟಿಪಾರಾಯ ವೇನು ? ನೀವು ಒಳ್ಳೀ ಸಂಗೀತಚೀವಿಗಳಿಂದು ನನ್ನ ಸಂಬಂಧಿಯಿರುವದರಿಂದ ನನಗೆ ನಿಮ್ಮ ಅಭಿಪಾರಾಯ ಮುಂಜೆ ಬೇಕಾಗಿದೆ.” ಮಾತನಾಡುತ್ತಾಡುತ್ತ ಗಾಯಕಿಯು ಅರೆನಗೆಯ ತೆರೆಗಳನ್ನು ರುಳಿಸಿದಳು.

ಆ ವೇಳೆಯಲ್ಲಿ ಅಷ್ಟು ಜನರಲ್ಲಿ ಅವಳು ಮಾತನಾಡಿಸಿದ್ದರಿಂದ ಮಾಧ್ವರಾಯನಿಗೆ ನಾಬಿಕೆಯು ಸುತ್ತಿಮುತ್ತಿ ಸಾವಿರ ಮೊನೆಯಾಗಿ ಚುಚ್ಚತ್ತಿರುವಂತೆನಿಸಿತು. ಅದರಿಂದ ಮೊದಲೇ ಅರಬೀವ ವಾಗಿದ್ದ ಆತನ ಅವಯವಗಳು ಕುಂದಿ ಕುಸಿಬೀಳುತ್ತಿರುವಂತೆ ಭಾಸವಾಯಿತು. ಆದರೂ ಸೌಜನ್ಯಕ್ಕೆಂದು ಮರುಮಾತನಾಡಿದ್ದ “ಒಹಳಿಂದ ನಾನು ರಂಗನಾಯಕಿಯೆಂದರೆ ನೀವೇ ಎಂದು ಈ ಮೊದಲು ಗೊತ್ತಿರಲಿಲ್ಲ.” “ನಾನು ರಂಗನಾಯಕಿಯೆಂದರಿಯ ದೆಯೇ ನೀವು ಈ ಉಂಗುರವನ್ನು ಕೊಟ್ಟಿರಾ ?”

ಆ ಮಾತು ಕೇಳಿಯಂತೂ ಮಾಧ್ವರಾಯನಿಗೆ, ಸುತ್ತಿಮುತ್ತಿ ಚುಚ್ಚತ್ತಿದ್ದ ನಾಬಿಕೆಯು ತನ್ನನ್ನು ಹರಿದು ತಿನ್ನುವಂತೆ ಭಾವನೆ

ಯಾಯಿತು. ಹಾಗೆ ಅಳವು ಏರಿ ಪಾತನಾಡುವದಕ್ಕೆ ಯಾವ ದೇವರು ಬುದ್ಧಿ ಕೊಟ್ಟನೋ ಎಂದು ಹಳಹಳಿಸಿದ. ಈ ರಂಗನಾಯಕಿ ಯೋಡನೆ ತನ್ನ ಸಂಬಂಧವಿದೆಯೆಂದು ತಿಳಿದು ತನ್ನ ಸಂಭಗಿಯ ಏತ್ತರೆಲ್ಲ ತನ್ನ ಸದಾಚರಣೆಯ ಬಗ್ಗೆ ಇನ್ನು ಎಷ್ಟೆಷ್ಟು ಸಂದೇಹಗೊಳ್ಳುವರೋ ಎಂಬ ಕಲ್ಪನೆಯು ಆತನ ಎದೆಯಲ್ಲಿ ಎಸರು ಸುರುವಿದಂತಹ ವ್ಯಧೆಯನ್ನುಂಟುಮಾಡಿತು. ಈ ಪರಿಯಾದ ದಿಗ್ಭ್ರಮೆಯಿಂದ ಆತನ ಬಾಲಿಂದ ಪಾತುಗಳೇ ಹೊರಡಲಿಲ್ಲ. ಕೊನೆಗೆ ಅವಕೇ ಪಾತನಾಡಿರಳು.

“ನೀವು ಆಮೇಲೆ ಮೈಸೂರಿಗೆ ಬರಲೇ ಇಲ್ಲವಲ್ಲ! ಇನ್ನುಂದು ಬರುವದು?”

ಮಾಥೂರಾಯನಿಗೆ, ತಾನು ಅವಳಿಗೆ ಉತ್ತರಕೊಡುತ್ತ ನಿಲ್ಲುವ ವದಕ್ಕಿಂತ ಒಡಿಹೋಗಿ ಬಿಡಬೇಕ್ಕಿನ್ನಿಸಿತು. ಆದರೆ ಒಮ್ಮೆ ಸಿಕ್ಕು ಕೊಂಡಿದ್ದನಲ್ಲ!

“ಇಲ್ಲ, ಸನಿಯದಲ್ಲೇನು ನಾನು ಮೈಸೂರಿಗೆ ಹೋಗುವವನೇ ಇಲ್ಲ! ಇರಲಿ; ಸದ್ಯಕ್ಕೆ ನಮನಾಂತರ.”

“ಅದಾಗದು! ನೀವು ನಿಮಗೆ ಆನುಕೂಲವಾದಾಗಲಾದರೂ ಒಮ್ಮೆ ಆದಷ್ಟು ಬೇಗನೆ ಬಂದೇ ತೀರಬೇಕು. ತಪ್ಪಿಸಲಾಗದು!”

“ಆಗಲಿ, ನೋಡೋಣ; ನನಗೆ ವಿಶೇಷ ಬಡುವಿಲ್ಲ.”

ಮಾಥೂರಾಯನು ಗಾಯನಮಂದಿರದಿಂದ ಹೊರಹೊರಡುತ್ತಿರುವಾಗ ಆತನ ಅನೇಕ ಏತ್ತರ ಕಣ್ಣಗಳಿಲ್ಲ ಇದೇನು ಗುಟ್ಟು ಎಂಬ ಬಂದೇ ಪ್ರಶ್ನೆಯನ್ನು ಕೇಳುತ್ತಿದ್ದಷ್ಟು. ಆತನು ಯಾವುದನ್ನೂ ಲಕ್ಷಿಸದೆ ವೋರೆ ಹುಗಿದುಕೊಂಡು ಮನಗೆ ಓಡಿಬಟ್ಟ.

ಆ ಮೇಲೆ ಕೆಲ ದಿನ ಮಾಧೂರಾಯನಿಗೆ ವೋರೆಯೆತ್ತಿ  
ಕೊಂಡು ಮನೆಯಿಂದ ಹೊರಬೀಳುವದು ಕೂಡ ಅಸಾಧ್ಯವಾಯಿತು.  
ಇದೇನು ತಾನು ಆಡುಆಡುತ್ತ ಆಡವಿ ಬದ್ದದ್ದು ಎಂದು ತನ್ನ  
ಮೇಲೆ ತಾನೇ ಕೋಪಗೊಳ್ಳುವ. ತನ್ನ ಆದರ್ಶದೃಷ್ಟಿಯ ಮಬ್ಬು  
ತನ್ನಸ್ವಾ ಹೇಗೆ ವೋಸಗೊಳಿಸಿತಲ್ಲ ಎಂದು ತಾನೇ ಹಳಿದು  
ಕೊಳ್ಳುವ. ಕೊನೆಗೆ, ಈ ಪರೀಗಿನ ತನ್ನ ಕೃದಯದ ಹುಣಿಸಿದಲೂ  
ಜನರಲ್ಲಿ ಸಡೆದ ಅಪಹಾಸ್ಯದಿಂದಲೂ ಪಾರಾಗುವ ದಾರಿಯಾನ್ನ  
ದೆಂದು ಏಡಿಕೆ ಯಾಕಹತ್ತಿದು.

## ೧೧

ಮೂಂದೆ ಹರಿಸ್ಯೆದು ದಿನಗಳಲ್ಲೇ, ರಂಗನಾಯಕಿಯ ಮಾತಿ  
ಸಂತೇ, ಮೈಸೂರಿಗೆ ಹೊರಡಲು ಅಸುಕೂಲತೆಯೊಂದು ಒದಗಿ  
ಬಂತು. ಆದರೆ ಇಂದು ಮೈಸೂರಿಗೆ ಹೊರಟು ನಿಂತ ಮಾಧೂ  
ರಾಯನು ಹೊಸಬಿ; ಮೇಲೆ ಮದುವಣಿಗೆ.

ಮಾಧೂರಾಯನ ಮದುವೆಗೆ ರಂಗನಾಯಕಿಯು ಒಂದಿರಲ್ಲಿ  
ವೆಂತಿಲ್ಲ. ತನ್ನ ಮದುವೆಯಲ್ಲಿ ನೂಥೂರಾಯನು ಸ್ವಸಂತೋಷ  
ದಿಂದಲೇ ಅವಳಿದೊಂದು ಸರ್ಗೀತಕಚೆರಿಯನ್ನು ನಡೆಸಿ, ಸಂಭಾವನೆ  
ಯೊಂದಿಗೆ ಕೊನೆಯದೆಂದು ಒಂದು ದೀಪ ಸಮಸ್ವಾರವನ್ನು  
ಸಲ್ಲಿಸಿದ.

ನಿರೋಪದ ಕಾಲಕ್ಕೆ “ ಹೀಗಾದುದರಿಂದಲೂ ಯಾವ ಹಾನಿ  
ಯಾಗಲಿಲ್ಲವಲ್ಲ ” ಎಂದೆನ್ನತ್ತ ಅವಳು ಮತ್ತೊಂದು ನಗೆಮಲ್ಲಿಗೆ  
ಯನ್ನು ರಳಿಸಿ ಹೊರಟುಹೋಡಳು.

## ಮಾಡೂರಾಯನ ಮಂಕು

ಆದರೆ ಆ ನಗೆಯು ಮಾಡೂರಾಯನಿಗೆ ವಚ್ಚುದ ಮಲ್ಲಿಗೆಯಂತೆ ನಿಸಿತು. ಅಂದು ಆ ಪ್ರಾಸಂಜರದಲ್ಲಿ ಇಂಥದೇ ಒಂದು ನಗೆಯು ತನ್ನಲ್ಲಿ ಹುಟ್ಟಿಸಿದ ಉನಾತ್ರದರಂಗಗಳ ಹೊಡತದ ಅಸುಭವವು ಮತ್ತೊಮ್ಮೆ ತೋರಿಬಂದಂತಾಗಲು ಆತನು ಕಣ್ಣಾಗಳನ್ನು ಗಟ್ಟಿಯಾಗಿ ಮುಂಚ್ಚಿ ಶ್ರೀರಂಗನನ್ನು ಸೇನಿಸಿಕೊಂಡನು.



## ಮುಕ್ತಯಾತ್ರೆ

०

ಕೆಂಟಿಗಾಗಲಿ ಗಂಡಿಗಾಗಲಿ ತಾಯಿಯಿದ್ದರೆ ತೋರು. ಆಶನಿಗೆ ತಾಯಿಯಿಲ್ಲಿಲ್ಲ. ಸಾಲದುದಕ್ಕೆ ಮಲತಾಯಿಯೊಬ್ಬಳಿದ್ದಳು. ಆದು ದರಿಂದ ಆತನ ಬಾಳುವೆಯ ಬೆಂಕಿಗೆ ಹುಲ್ಲು ಹಾಕಿದಂತಾಗಿತ್ತು. ಪಾವ! ತೀರ ಚಿಕ್ಕವನಿರುವಾಗಲೇ ಆತ ಪರದೇಶಿಯಾಗಿದ್ದವನು ಮಲತಾಯಿ ಒಂದೊಡನೆ ದೇಸಿಗೇಡಿಯೂ ಆಗಿಹೋದ. ಎಳೆ ಮಗು ವಾಗಿರುವಾಗಲೇ ಆತನು ಪರಿಪರಿಯ ಸಂಕಟಗಳಿಗೆ ಗುರಿಯಾಗಬೇಕಾಯಿತು.

ನನಗೆ ತಾಯಿಯಿದ್ದಳು; ಎಂದು ಸರ್ವಭಾಗ್ಯವೂ ಇತ್ತು. ತಂದೆಯನ್ನು ನಾನು ಕಂಡರಿಯೆ. ಆ ತಂದೆ ಇಂಥದಕ್ಕೆ ಬೇಕು. ಎಂದು ಒಮ್ಮೆಯೂ ನನಗನಿಸಿರಲಿಲ್ಲ. ತಾಯಿ ಅಚ್ಚುಮೆಚ್ಚಿನಾಕೆ. ಮುಂಡಾಡಿ ಕೊಂಡಾಡಿ ನನ್ನನ್ನು ಬೆಳಿಸಿದ್ದಳು. ಈ ಬಗೆಯ ತನ್ನ ದೆಯ ಪ್ರೀತಿಗಾಗಿಯೇ ಅವಳು ಮತ್ತೆ ಮದುವೆ ಮಾಡಿಕೊಂಡಿರಲಿಲ್ಲ. ಮಾಡಿಕೊಂಡು ಹೋಗುವವರೆಲ್ಲ ತಮ್ಮ ಸಂತೋಷದಿಂದಲೇ ಹಾಗೆ ಮಾಡುತ್ತಾರೆಂದು ನನಗನಿಸುವದಿಲ್ಲ. ಏನೋಇ ಆಸರ ತಪ್ಪಿ ದಿಕ್ಕುಗಾಳಿದವರು, ಮುಂಗಾಳಿದ ಹಾಗೆ ಮಾಡುತ್ತಿರಬೇಕು. ಆದರೆ ಸಮಗೇನು ಹಾಗಿರಲಿಲ್ಲ. ಇರುವವರಿಗೆ ನನ್ನ ತಂದೆಯು ತಾಯಿಯನ್ನು ಚೆನ್ನಾಗಿ ನೋಡಿಕೊಂಡಿದ್ದನಂತೆ. ಒಳ್ಳೇ ಗೋಕೆಯಿಂದ ಮನಸೆನವನ್ನು ಹಾಡಿಸ್ತುವಂತೆ ಮಾಡಿಯಿಟ್ಟಿದ್ದ್ವಾಗಿ. ತಂದೆಯ ಪುಣ್ಯ

## ಮುಕ್ತಿಯಾತ್ಮ

ವನ್ನೇ ಉಣ್ಣಿತ್ತದ್ದ ಸಮಗೆ ಇನ್ನಾವ ಬಗೆಯ ಕೊರತೆಯೂ ಇರಲಿಲ್ಲ.

ಸಮ್ಮ ಮನೆಯಲ್ಲಿ ನಾವು ಮಾರು : ತಾಯಿ, ನಾನು, ತಂದೆ ಸತ್ತ ವರುಷವೇ ಹುಟ್ಟಿದ ಸನ್ನ ಕಿರಿತಮ್ಮ. ತಾಯಿಯ ಜತನ ದಲ್ಲಿ ಸಮಗೆ ಬಾಳು ಸುಖಮಯವಾಗಿತ್ತು. ನಾವಿಬ್ಬರು ಮಕ್ಕಳೇ ತಾಯಿಗೆ ಒಂದು ದೊಡ್ಡ ಬಳಗವಾಗಿದ್ದೆವು. ಸಮಗೂ ಅವಕೇ ವೊದಲು, ಅವಕೇ ಕೊನೆಯಂದೆಸುತ್ತಿತ್ತು.

ಆತನಿಗೆ ಈ ಬಗೆಯ ಸೆಮ್ಮೆದಿಯು ಕನಸು ಸೀನಿಸಲ್ಲಿಯೂ ಇರಲಿಲ್ಲ. ಅಲ್ಲದೆ ಸಾಕಷ್ಟು ದುಕ್ಕ ಮೂರ್ತಿಮಂತವಾಗಿ ಆತನ ಕನಸು ನೆನಸುಗಳನ್ನೂ ದೇಹಮನಸುಗಳನ್ನೂ ತಿಕ್ಕಮುಕ್ಕುತ್ತಿತ್ತು. ಆತನ ಆ ಮಲತಾಯಿಯ ನಡತಿ ಚನ್ನಾಗಿರಲಿಲ್ಲವಂತೆ. ಎಂದ ಮೇಲೆ ಆತನು ಅವಕೆಯಲ್ಲಿ ಅಳುಕುಮುಳ್ಳಾಗಿರಬೇಡವೇ. ಅಂತೇ ಅವಕು ಆತನನ್ನು ಏನಾದರೆಂದು ಸೆವಡಿಂದ ಇಪ್ಪತ್ತನಾಲ್ಪು ತಾಸೂ ಮನೆಯಾಚಿಗೆ ಅಟ್ಟತ್ತಿದ್ದಳು. ಗಂಡುಗೆಟ್ಟ ಆತನ ತಂದೆ ಅದಸ್ನೆಲ್ಲ ಸೋಡಿ ಹೇಗೆ ತಾಳಿಕೆಂದು ಕ್ಯಾಮುಚ್ಚಿ ಕೆಂದು ಕೂಡು ತ್ತಿದ್ದನೋ ! ! ಹೇಗೆ ತಂದೆಯೆಂಬಾತನಿದ್ದರೂ, ಹಿಂದುಮುಂದಿಲ್ಲ ದಾಗಿ ಆತನು ಬಯಲುಬಾಳಿಸಲ್ಲಿ ಹೇಗೂ ಅಂಡಲೆಯುತ್ತಲಿದ್ದ.

### ೭

ನಾನೆಂದರೆ ಆತನಿಗೆ ಜೀವಪಾತ್ರ. ನಾನು ಬಳಿಯಲ್ಲಿದ್ದರೆ ಆತನು ತನ್ನೆಲ್ಲ ದುಕ್ಕವನ್ನೂ ಹಸಿವುನೀರದಿಕೆಗಳನ್ನೂ ಮರೆತು ಬಡುವ. ಅಷ್ಟ ಕಷ್ಟಗಳ ನಡುವೆ ಸಿಕ್ಕು ಎಲ್ಲವಿಲ್ಲ ಒದೆದಾಡುವ ಆತನ ಜೀವ, ನಾನು ಬಳಿಯಲ್ಲಿದ್ದಾಗ, ಒಂದು ಬಗೆಯ ಸವಾ

## ಮಾತ್ರ ಯಾತ್ರೆ

ಧಾಸವನ್ನು ತಾಳುವದು. ನಾನಿರಲು ಆತನಿಗಿಂನಾವುದೂ ಬೇಡ. ಆಗಳಿಗೆ ಆತ ತನ್ನ ಪರಿಯಸ್ತಾ ಇರವಸ್ತಾ ಮರೆದುಬಿಡುವ.

ನನ್ನದೂ ಆತನದೂ ವೊದಲು ಗುರುತಾದಾಗ ನಾನು ಏಳು ವರ್ಷದವರ್ಷ. ಆತನಿಗೆ ಹೆಚ್ಚಾದರೆ ಹತ್ತು ಇರಬೇಕು. ನಾನು ಬ್ಬರೂ ವೊಟ್ಟುವೊದಲು ಬೆಟ್ಟೀಯಾದದ್ದು ಎತ್ತಿನಕೆರೆಯ ಹುಲ್ಲುಬನ್ನಿ ಯಲ್ಲಿ. ಆಗ ನಾನು ಶಗಣಿ ಹಿಡಿಯಲು ಹೋಗಿದ್ದೆ. ಆತ ತನ್ನ ದನದ ಹಿಂಡನ್ನೀಲ್ಲ ಮೇಯಬಟ್ಟು, ಒಂದು ಗಡದಡಿಯಲ್ಲಿ ಕುಳಿತು, ಭಾರಕೇಶ್ವರ—ಕೈಳಳಲನ್ನು ಉದಲು ಎತ್ತುಗಡೆ ಮಾಡುತ್ತಿದ್ದು. ಆಗ ಆತನ ಸಂಗಡ ಮತ್ತೂ ಕೆಲವು ಹುಡುಗಿರಿದ್ದರು. ನಾವಾಗ ತೀರ ಚಿಕ್ಕವರು. ಹೆಣ್ಣು ಗಂಡೆಂಬ ಎರಡು ಒಗೆಯಿರಲಿಲ್ಲ. ಅಂತೆ ಸಮ್ಮಿತಿ ಬ್ಬರ ಗುರುತಾಗಲು ಹೋತ್ತು ಹಿಡಿಯಲಿಲ್ಲ. ವೊದಲದಿನದ ಗಳಿಗೆಯ ಗುರುತು ಕೊನೆಯವರೆಗೂ ಉಳಿದುಬಿಟ್ಟಿತು. ಅಂದಿನ ದಿನ ಆತನೂ ಆತನ ಗೆಳಿಯರೂ ಕೂಡಿ ನಾನು ಹೊರಿಂಬಾರದಷ್ಟು ಶಗಣಿ ವಾಡಿ ಕೊಟ್ಟರು.

ನನಗೆ ಶಗಣಿ ಹಿಡಿಯುವ ಕೆಲಸ ಹಗುರಾಗುತ್ತಿದ್ದುದರಿಂದ, ನಾನು ಇನ್ನಾವೆಡೆಗೂ ಹೋಗಡೆ, ದಿನಷ್ಟೂ ಎತ್ತಿನಕೆರೆಯ ಹುಲ್ಲು ಬನ್ನಿಗೇ ಹೋಗುತ್ತಿದ್ದೆ. ದಿನವೂ ಆತ ಸನಗಿಂತ ವೊದಲೇ ಅಲ್ಲಿ ಬಂದಿರುತ್ತಿದ್ದು. ಹೀಗೆ ನಾವಿಬ್ಬರೂ ಒಂದೂ ದಿನ ಬಿಡದಂತೆ ಒಬ್ಬರ ಸೊಂಬಾದು ಕಾಣುತ್ತಿದ್ದೇವು. ಬರಬರುತ್ತು ನಮ್ಮ ಗುರುತು ಗೆಳೆತನ ವಾಗಿಬಟ್ಟಿತು. ಅಷ್ಟು ಚಿಕ್ಕಂದಿನಲ್ಲಿ ಸಮ್ಮಿತಿ ಬ್ಬರ ಜೀವಗಳು ಒಂದ ಸೊಂದು ಸೆಚ್ಚಿ ಕೂಂಡವು.

ಆತನ ಸೆರವಿನಿಂದ ಬೇರೆ ಹುಡುಗಿಯಾರಿಗಿಂತ ನನಗೆ ಹೆಚ್ಚಾಗಿ

## ಮುಕ್ತಿ ಯಾತ್ರೆ

ಶಗಳೆ ಸಿಗುತ್ತಿತ್ತು. ಅದು ಸಸಗೊಂಡು ಹೇಮ್ಮೆಯ ಮಾತ್ರ. ಮೊದಲುಮೊದಲು ಬೆಳ್ಗಿನಲ್ಲಿಪ್ಪೇ ಹೋಗುತ್ತಿದ್ದವರು, ಆ ಮೇಲೆ ದಿನಕ್ಕೆರಡು ಸಾರಿಗೆ ಮಾಡತತ್ತದೆ. ಆಗ ನಮ್ಮ ಹಿತ್ತಲದಲ್ಲಿ ನಾನೇ ಮೂರು ಕುಳ್ಳುಬಾಸಗಳನ್ನು ಮಾಡಿದ್ದೇನು. ಸಸಗೆ ಶಗಳೆ ಹಿಟಿಯುವ ಕೆಲಸದಲ್ಲಿ ಇಷ್ಟು ಹುರುಪು ಬರುತ್ತಿದ್ದುದು, ಆತನನ್ನು ಏರಡು ಒಳ್ಳೆಯು ಮೂರು ಸಲ ಬೆಟ್ಟಿಯಾಗಿರೇಕೆಂಬ ನನ್ನ ಎದೆಯ ಹಂಬಳಕಾವ್ಯಾಯೆ. ನಾನು ಬೆಳ್ಗಿದು ದೂಡ್ಡವಳಾದಂತೆ ನನ್ನ ಹಂಬಳ ಲವ್ರಾ ಬೆಳ್ಗಿದು ಹಿರಿಪಿರಿದಾಗಿ ಹಿಗ್ಗಿಹತ್ತಿತ್ತು. ನೇಚ್ಚಿದ ಬೇವಗಳು ಮೆಚ್ಚಿಕೊಳ್ಳುವತ್ತಿದವು.

### ಇ

ಅದಕಾವ್ಯಾಯೇ ನಾನು ತಾಯಿಯನ್ನು ಕೇಳಿಕೊಂಡೆ; ಬೇಡಿಕೊಂಡೆ. ಮೊದಲು ಬೇಡವೆಂದರೂ ನನ್ನ ಕಾಟಕಾವ್ಯಾಗಿ ಅವರು ನನಗೂ ಕೆಲವು ದಸಗಳನ್ನು ಗೊತ್ತು ಮಾಡಿಕೊಟ್ಟಳು. ನಾನು, ದಸಕಾಯುವದೇ ನನ್ನ ಜೀವನದ ಮಿಗಿಲಸವೆಂದು ಒಗೆದು ಆ ಕೆಲಸವನ್ನು ಒಳ್ಳೀ ಹೌಸಿನಿಂದ ಆರಂಭ ಮಾಡಿದೆ. ಆ ಮೇಲೆ ನಾನೂ ನನ್ನ ದಸವನ್ನು ಅಟ್ಟಿಕೊಂಡು ಎತ್ತಿನಕರೆಗೇ ಹೋಗಿತ್ತದೆ. ನಾನು ದಸಕಾಯುವದನ್ನೇ ಕೈಕೊಂಡದ್ದಕಾವ್ಯಾಗಿ ಆತನಿಗೆ ಹೇಳಲಾರದವು ಹಿಗ್ಗು. ನಾನು ದಸಗಾಂಯಾದುದರಿಂದ, ನಾಪಬ್ಬರೂ ಮೊದಲನ ಕಿಂತ ಹೆಚ್ಚು ಹೊತ್ತು ಬಟ್ಟಿಗೆ ಇರಲು ಅನುವಾಯಿತು.

ತಾಯಿಯೇಳುವ ಹೊತ್ತಿಗೆ ನಾನೂ ಎದ್ದು, ಆದಮ್ಮೆ ಬೇಗ ಬೆಳ್ಗಿನ ಕೆಲಸಬೊಗಸೆ ಮುಗಿಸಿಡುತ್ತಿದ್ದೆ. ತಾಯಿ ರೊಟ್ಟೀ ಕಟ್ಟಿಕೊಡುವದೊಂದೇ ತಡ ಅದನ್ನು ತಲೆಯ ಮೇಲಿಲಿಟ್ಟುಕೊಳ್ಳುತ್ತ,

## ಮುಕ್ತಿ ಯಾತ್ರೆ

ನಾನು ತುರುವುಂದಿಗೆ ಓಡಿಯೇ ಹೋಗುತ್ತಿದ್ದು. ಆತನು ಅಷ್ಟೇವು ತ್ತಿಗೆ ತನ್ನ ದಸಗಳೊಂದಿಗೆ ನನ್ನ ದಸಗಳನ್ನೂ ತಾನೇ ಹೊರಡಿಸಿ ಕೊಂಡು ಬಂದು, ತುರುವುಂದಿಯಲ್ಲಿ ತರುಬಿಕೆಗಂಡು ನಿಂತು ನನ್ನ ದಾರಿ ಕಾಯುತ್ತಲೇ ಇರುತ್ತಿದ್ದು. ಇಬ್ಬರೂ ಸೇರಿದೆವೆಂದರೆ ಸರಿ, ಚಸಪನ್ನು ಮುಂದಕ್ಕೆ ಬಡುತ್ತಿದ್ದೆವು. ಆತನು ಸನಗೆ ಬಂದು ಎಮ್ಮೆಯು. ಮೇಲೆ ಪರಿ ಕೂಡಲು ನೀರವಿತ್ತು, ತಾನೂ ಬಂದು ಎಮ್ಮೆಯ ಮೇಲೆ ಕುಳಿತಬಳಿಕ ಇಬ್ಬರೂ ಅಲ್ಲಿಯ ಮಾತು ಇಲ್ಲಿಯ ಸೂತ್ರ ಆಡುತ್ತ ಸಮ್ಮ ವೆಚ್ಚಿಗೆ ಹೋಗಿ ಮುಂಟುತ್ತಿದ್ದೆವು.

ದಸಗಳನ್ನು ಮೇಯಬಟ್ಟು, ಇಬ್ಬರೂ ಒವೆಶ್ವಮೈ ಯಾವ ದೊಂಡು ಗ್ರಾಡದಡಿಯಲ್ಲಿ ಬಟ್ಟಿಗೆ ಕುಳಿತು ಸಮ್ಮ ಎಣಿಕೆಗಳಲ್ಲೇ ಮುಳ್ಳಗಿ ಎಲ್ಲವನ್ನೂ ಮರಿತು ಬಿಡುತ್ತಿದ್ದೆವು. ಇನ್ನೊಮೈ ಕೆರೆಯ ದಂಡೆಯ ಕಲ್ಲುಗಳ ಮೇಲೆ ಕುಳಿತು ಕಾಲುಗಳನ್ನು ನೀರಿಸಲ್ಲಿ ಇಳಿ ಬಟ್ಟು ಜಲಪಲ ವಾಡುತ್ತ ಸಮ್ಮ ಹೊತ್ತನ್ನು ಕಳಿಯುತ್ತಿದ್ದೆವು. ಮಾತ್ರಾಮೈ ಆತನು ಮನೆಯಿಂದ ಬಟ್ಟಿಗಳನ್ನೇ ನಾದರೂ ತಂದಿದ್ದು ರೆ ಇಬ್ಬರೂ ಸೇರಿ ಅವೆಲ್ಲವನ್ನೂ ಬಗೆಯುತ್ತಿದ್ದೆವು. ಬೇರೆಮೈ ಸನ ಗಾಗಿ, ಇಬ್ಬರೂ ಕಾಕುಳ್ಳು ಆರಿಸಲು ತೊಡಗುತ್ತಿದ್ದೆವು. ಮಗು ದೊಮೈ ಆತನ ಮಲಾಯಿಯ ಅಪ್ಪಣಿಗಾಗಿ, ಇಬ್ಬರೂ ಸೇರಿ ಕಟ್ಟಿಗೆ ಕೂಡಿಸಲು ಹೋಗುತ್ತಿದ್ದೆವು. ಹೀಗೆ ನಮ್ಮಿಬ್ಬರ ಕ್ಷೇಮೈ ಗಳು ಎಣಿಕೆಬಯಕೆಗಳು ಎದೆಯುಸಿರುಗಳು ಬಂದೇ ತಾಲದಲ್ಲಿ ಬೆರೆತು ಬಲಿಯ ತೊಡಗಿದವು. ಬಬ್ಬರನ್ನೊಬ್ಬರು ಬಟ್ಟಿರಬೇಕೆಂದರೆ ಬೇವದ ಸುತ್ತು ಬಂದಂತಾಗುತ್ತಿತ್ತು. ಕಾರಣ ನಾವು ಬೆಳಿಗೆ ಆದಷ್ಟು ಬೇಗ ಮನೆಯಿಂದ ಹೊರಟು ಇರುಳು ಆದಷ್ಟು ಹೊತ್ತುಮಾಡಿ

## ಮುಕ್ತಿ ಯಾತ್ರೆ

ಹಿಂದಿರುಗುತ್ತಿದ್ದವು. ನೆಚ್ಚಿ ಮೆಚ್ಚಿ ಕೂಡಿಕೊಂಡ ಎದೆಗಳಿರಡು ಬಂದಿ  
ಹೊಂದಿಕೊಳ್ಳಲು ತೊಡಗಿದವು.

೪

ಆತನೆಂದರೆ ಸನಗೂ ಬಂದು ತರದ ಅಜ್ಞಾಮೆಚ್ಚು; ಬಂದು  
ತರದ ಹುಚ್ಚನೆಚ್ಚು. ಆತನ ಬಳಿಯಲ್ಲಿದ್ದಾಗ ಸನ್ನ ಹೃದಯ ಜೀಕಿ  
ಜೀಕಿ ಉಯ್ಯಾಲೆಯಾಡುತ್ತೆ ಕೇಕೆ ಹಾಕಿ ಕುಳಿಯುವಂತೆ ಎನಿಸು  
ವದು. ಆ ತೂಗಾಟದ ತಾಳದಲ್ಲಿ ಸನ್ನ ಬಗೆಗಳಿಲ್ಲ ಬೆರೆತುಬಿಡಲು,  
ನಾನಾವುದೊ ಬಂದು ದೂರದ ಕನಸು-ನಾಡಿನ ಗಾಳಿಯಲೆಗಳ  
ಗುಂಟ ಈಸುತ್ತ ತೇಲುತ್ತ ಹೋಗುತ್ತಿರುವಂತೆ ಭಾಸವಾಗುವದು.  
ಅದೇನೂ ಅಂಥ ಮಾಟ! ನಾನರಿಯ.— ಬಲ್ಲವರೇ ಬಲ್ಲರಂತೆ ಬೆಲ್ಲದ  
ಸವಿಯ. ಸನಗೆ ಅನಿಸುತ್ತಿದ್ದೂ ಬಂದು ಬೆಲ್ಲದಂತಹ ಮಾತೇ.

ಆತನೇನು ಅಂಥ ರೂಪವಂತನಲ್ಲ. ಆತನ ವೋರೆಯಲ್ಲಿ  
ಹೇಳುವಂಥ ಬೆಡಗಿನ ಮಾಟವೂ ಇರಲಿಲ್ಲ. ಕಣ್ಣಿಮನಸುಗಳನ್ನು  
ಎಳೆದೊಯ್ಯಾವಂಥ ರೂಪವಂತರನೇಕರನ್ನು ನಾನು ನೋಡಿದ್ದೇನೆ.  
ಆದರೆ ಆತನಂತೆ ಸನ್ನ ಹೃದಯವನ್ನು ಎಳೆದವರೊಬ್ಬರನ್ನೂ ನಾನು  
ಕಾಣೆ. ಅದೇನೂ! ಆತನ ಸ್ವಭಾವವಿರಬಹುದೇ! ಇದ್ದರೂ ಇರ  
ಬಹುದು. ಆದರೆ, ಜಗತ್ತಿನಲ್ಲಿ ಬಳ್ಳಿಯ ಸ್ವಭಾವದ, ಮೃದುಹೃದ  
ಯದ, ಎಳಿಗರುಳಿನ ಜನರು ಇನ್ನೂ ಹಲವರು ಇದ್ದಂತನ್ನು ನಾನು  
ಕಂಡು, ತಳಿದು, ಅರಿತು ಬಲ್ಲಿ. ಇಂಥ ಕೆಲವರನ್ನು, ನಾನು ಮನ  
ಮುಟ್ಟಿ ಪ್ರೀತಿಸಿದ್ದೇನೆ. ಆದರೆ ಆ ಪ್ರೀತಿಯಲ್ಲಿ ಹೃದಯಕ್ಕೆ ಶಾಂತಿ,  
ಶೃಷ್ಟಿಯಲ್ಲಿ. ಆದರೆ ಆತನೆಂದರೆ ಸನ್ನ ಜೀವಕ್ಕೆ ಇನ್ನೂ ಇಂಥ  
ದೊಂದು ಬೇಕು ಎಂದೆನಿಸುತ್ತಿರಲಿಲ್ಲ. ಆತನೆಡೆಯಲ್ಲಿದ್ದಾಗ, ಆ

## ಮುಕ್ತಿ ಯಾತ್ರೆ

ಗಳಿಗೆಗೇ ಒಗವು ಮುಗಿದರೆ ನನಗೆ ಬೇಡವೆನಿಸುತ್ತಿರಲಿಲ್ಲ. ಹೀಗಿತ್ತು ನನ್ನ ಪರಿ.

ಸೃಷ್ಟಿಯ ಬೇಸಿಗಳಲ್ಲ ಹಲವು ಪಡಿಯಚ್ಚಿನವರ್ಗಳಾಗಿವೆ. ಈ ಬೇವನಯಾತ್ರೆಯಲ್ಲಿ, ಪ್ರತಿಯೊಂದು ಬೇವಪೂರ್ವ ತನ್ನ ಪಡಿಯ ಚ್ಚಿನ ಇನ್ನೊಂದು ಬೇವನನ್ನು ಹುಡುಕುತ್ತ ತೊಳಳಿ ಅಲೆಯು ತ್ತಿರುತ್ತದೆ. ಅದೇವೈಕ್ಯ ತೊಳಳಿ ಒಳಲಿದ ಮೇಲೆ, ಎಂದೋ ಒಮ್ಮೆ ಅಂಥ ಜೀವ ದೂರಕುವದುಂಟು. ಆಗಲೆ ಆ ಬೇವಗಳೆರಡು ಒಮ್ಮೆ, ಅಪ್ಪೆ, ಬೀಂದಿ, ಹೊಂದಿ, ಬೆರೆತುಕೊಳ್ಳುವವು. ಅಲ್ಲಿಗೆ ಅವುಗಳ ಯಾತ್ರೆಯ ಮುಗಿವು. ಆತನಲ್ಲಿ ನನ್ನ ಜೀವ ಇಂಥದೊಂದು ಸರೆತೆಯನ್ನು ಕಂಡುಕೊಂಡಿರಬೇಕು. ಆಗ ನಾವಿಬ್ಬಿರೂ ತೀರ ಬೆಕ್ಕುವ ರೇಸೋ ಸಿಬ್ಬ. ಆದರೆ ನಮ್ಮ ಬೇವಗಳು ಎಷ್ಟು ದಿನಗಳಿಂದ ಒಂದ ಸೊಂದು ಅರಸುತ್ತಲಿದ್ದವೆಂಬದರ ಲೆಕ್ಕು ಬೇಡವೇ!

### ಝ

ಆತನ ಕತೆಯೊಂದು ರಾಮಾಯಣವೆ. ನಮ್ಮ ಗೆಳೆತನವು ಆ ದುಕ್ಕುದಿಂದ ಆತನನ್ನು ಶೇಲಿಸೆ ಆಚಿಗೆ ದಾಟಿಸುತ್ತಿತ್ತು. ನನ್ನ ಗುರುತಾದಂದಿನಿಂದ, ಆತನ ಬಾಳಿನಲ್ಲಿ ಸೂಗನು ಮತ್ತೊಮ್ಮೆ ವೊಳಳಿಯೆಂಬೆಂದುತ್ತ. ‘ಶಾರು ಬೇಡಾಗಿತ್ತು; ಗೌಡನೂ ಬೇಡ ವೆಂದ’ ಎಂಬಂತೆ ಆತನ ಮಲತಾಯಿ ಆತನನ್ನು ಹೆಚ್ಚಾಗಿ ಹೂರಕ್ಕುಟ್ಟುತ್ತಿದ್ದುದೇ ನಮಗೆ ಒಳ್ಳೆಯದಾಗಿತ್ತು.

ಬೆಳಿಗೆದ್ದರೆ ಇಬ್ಬರಿಗೂ ಮುಖ್ಯ ಕೆಲಸವೆಂದರೆ ದನ ಕಾಯಲು ಹೂರಡುವದೇ. ನನ್ನ ತಾಯಿ, ನಾನು ಬೆಳಗಿನ ಸಂಜವುಟ್ಟ ಕೆಲಸಗಳನ್ನು ತೀರಿಸುವದರೊಳಗೇ, ರೊಟ್ಟೇ ಮಾಡಿ, ಕಾರಬೇಳಿ ಹಜ್ಜ್, ಗುರುತಾದಂದಿನಿಂದ, ಆತನ ಬಾಳಿನಲ್ಲಿ ಸೂಗನು ಮತ್ತೊಮ್ಮೆ ವೊಳಳಿಯೆಂಬೆಂದುತ್ತ. ‘ಶಾರು ಬೇಡಾಗಿತ್ತು; ಗೌಡನೂ ಬೇಡ ವೆಂದ’ ಎಂಬಂತೆ ಆತನ ಮಲತಾಯಿ ಆತನನ್ನು ಹೆಚ್ಚಾಗಿ ಹೂರಕ್ಕುಟ್ಟುತ್ತಿದ್ದುದೇ ನಮಗೆ ಒಳ್ಳೆಯದಾಗಿತ್ತು.

## ಮುಕ್ತಯಾತ್ರ

ಕರೆದು ಕೈಯಲ್ಲಿ ಕೊಡುವಳು. ಅದನ್ನು ತಿಂದು, ತಾಯಿ ಕಟ್ಟಿ  
ಕೊಟ್ಟು ಬುತ್ತಿರೂಟ್ಟಿಗಳನ್ನು ತೆಗೆದುಕೊಂಡು ಹೊರಡುತ್ತಿದ್ದೆ.  
ಆದರೆ ಆತನಿಗೆ ಇಷ್ಟೆಲ್ಲ ಸುಖವು ಎಲ್ಲಿಂದ ಬರಬೇಕು! ತಂಗಳ ಹಳಬಲ  
ವೇನಾದರೂ ಉಳಿದಿದ್ದರೆ ಆತನ ಪುಣ್ಯ. ಅದಂಸೇ ಸ್ವಲ್ಪ ತಿಂದು  
ಸ್ವಲ್ಪ ಕಟ್ಟಿಕೊಂಡು ಬರುತ್ತಿದ್ದು. ಸೂರ್ಯನು ನೆತ್ತಿಗೆ ಬಂದನೀಂದರೆ,  
ನಾವಬ್ಬರೂ ಕರೆಯ ದಂಡೆಗೆ ಹೋಗಿ ನಮ್ಮನಮ್ಮೆ ಗಂಟುಗಳನ್ನು  
ಬಚ್ಚೆಕೊಂಡು ಎದುರುಬದುರು ಕುಳಿರುತ್ತಿದ್ದೇವು. ನನ್ನ ಗಂಟಿನಲ್ಲಿ  
ಎರಡಾಗಲೀ ಮೂರಾಗಲೀ ರೂಟ್ಟಿ, ಇಷ್ಟಿನ್ನು ಬುತ್ತಿ, ಮೇಲೆ  
ಕಾರಬೇಳಿ, ಇಲ್ಲವೆ ಹಿಟ್ಟಿನ ಪಲ್ಲಿ, ಅಲ್ಲದೆ ಬಂದರೆಡು ಮೇಣಿಸನ  
ಕಾಯಿ, ಇಲ್ಲದಿದ್ದರೆ ಬಂದು ಎಳಿ ಬದನೆಕಾಯಿ, ಆದೂ ತಪ್ಪಿದರೆ  
ಹಾರೂರ ಮನೆಯವರು ಕೊಟ್ಟು ಉಪ್ಪಿನಕಾಯಿ, ಒಮ್ಮೊಮ್ಮೆ  
ಪುಂಡಿಎಲ್ಲೆ ಇಲ್ಲವೆ ಹರವಿಯದು, ಅಥವಾ ಮೆಂತೆಯ ತೊಪ್ಪುಲ  
ಹೀಗೆ ಬೇಕುಬೇಕಾದದ್ದೇ ಇದ್ದುಬಿಡುತ್ತಿತ್ತು. ಆತನ ಗಂಟಿನಲ್ಲಿ  
ಒಹಳವೆಂದರೆ ಎರಡು ಮೂರು ತಂಗಳ ರೂಟ್ಟಿಯ ತುಣುಕುಗಳಿದ್ದರೆ  
ತಲೆಬಜೆಯಿತು. ಆದೂ ಒಣ ತಂಗಳ ರೂಟ್ಟಿ. ಜೊತೆಗೆ ಕಣಡ  
ಪನೂ ಇರುತ್ತಿರಲ್ಲಿ. ಆತನು, ಬರುವಾಗ ಹಾದಿಯ ಹೊಲದ  
ಹಕ್ಕುರಿಕೆಯನ್ನು ಕಿತ್ತುಕೊಂಡು ರೂಟ್ಟಿಗೆ ಜೊತೆಯಂದಿಟ್ಟು ಕೊಂಡ  
ರುತ್ತಿದ್ದು. ಆತನು ಗಂಟು ಬಚ್ಚೆ ಎದುರಿಗಿಟ್ಟುಕೊಂಡು, ನನ್ನನ್ನು  
ಒಮ್ಮೆ ತೆರವುಗಂಣಿಸಿಂದ ಮಾಲಸುತ್ತಿದ್ದಾಗ, ನನ್ನಿದೆ ಬರಿಯುವಂ  
ತೇನಿಸುವದು. ಅಂತೆ, ಆತನು ನನ್ನಿದುರಿಗೆ ತನ್ನ ಗಂಟನ್ನು ಬಿಚ್ಚುಲು  
ನಾಜುತ್ತಿದ್ದು,— ಹೆದರುತ್ತಿದ್ದು. ಆತನು ಯಾಗೆ ಕೂಳುಗಾಣದೆ  
ಬಿಂದಿರುವಾಗ ನಾನು ಮನೆಯಲ್ಲಿ, ತಾಯಿಯು ಸವಿಸವಿ ಮಾಡಿ

## ಮುಕ್ತಿಯಾತ್ಮ

ಇಕ್ಕೆದುದನ್ನೆಲ್ಲ ಮನವಾರೆ ಕೆಚ್ಚಿ, ಮೇಲೆ ಬೇಕುಬೇಕಾದ್ದನ್ನು ಕಟ್ಟಿಕೊಂಡು ಬಯಸ್ತುದಕ್ಕಾಗಿ ನನಗೂ ನನ್ನ ಗಂಟನ್ನು ಬಿಚ್ಚುವಾಗ ನಾಚಿಕೆಯಾಗುತ್ತಿತ್ತು. ಆದರೆ ಇತ್ತೀಚೆ ಸಮ್ಮಿಭ್ರರ ನಾಚಿಕೆಗಳೂ ಹಳೀ ವೋರೆಗೆ ಬಿಡ್ಡಿದ್ದವು. ಇಬ್ಬರೂ ಮನಸು ಬಿಚ್ಚಿ ನಡೆದುಕೊಳ್ಳುತ್ತಿದ್ದೇವು. ಆತನು ತಂದುದನ್ನು ಮೊದಲು ತೀರಿಸಿ, ಆ ಮೇಲೆ ನಾನು ತಂದುದನ್ನು ತಿನ್ನುತ್ತಿದ್ದೇವು. ನಾನು ಬೇಕೆಂತಲೇ ನಾಲ್ಕು ತುತ್ತು ಕಡವೆಯುಂಡು, ಆತನಿಗಾಗಿ ಸಂಜೀಗಿಂದು ಉಳಿಸುತ್ತಿದ್ದೆ. ಪಕೆಂದರೆ ನಾನು ಮನೆಗೆ ಹೋದರೆ ಸಂಜೀಯ ಉಂಟ ಶ್ವಾಸ ರಲಿಲ್ಲ. ಆದರೆ ಆತನಿಗೆ ಏನೂ ದೊರೆಯದು. ಪಾಪ, ಮರುದಿನ ನಾವಿ ಬ್ಬರೂ ಮತ್ತೆ ಕೆರೆದಂಡಿಯ ಮೇಲೆ ಕುಳಿತು ಉಣ್ಣಿನ ಹೊತ್ತಿನ ವರೆಗಿಂದರೆ, ಆತ ಹೇಗೋ ಕಣ್ಣಲ್ಲಿ ಬೀವ ಹಿಡಿದುಕೊಂಡು ಇರುತ್ತಿದ್ದ.

ನಾವಿಬ್ಬರೂ ದನಕಾಯುವದರಿಂದ ಬರುವ ಹಣವು ಸೆಟ್ಟಿಗೆ ನಮ್ಮನಮ್ಮ ಮನೆಗಳನ್ನೇ ಕಾಣುತ್ತಿತ್ತು. ಕಾರಣ ಇಬ್ಬರ ಹತ್ತಿರವೂ ಹಣವಿರುತ್ತಿರಲ್ಲ. ಆದರೆ ನನ್ನ ತಾಯಿ, ನಾನು ಬೇಡಿದರೆ ಇಲ್ಲವೆನ್ನುತ್ತಿರಲ್ಲ. ಆ ಹಣದಿಂದ ಆತನಿಗೇನಾದರೂ ಉಪಯೋಗ ವಾಗುತ್ತಿತ್ತು. ಇತ್ತೀಚೆ ನಾನು ದೊಡ್ಡವಳಾದ ಮೇಲೆ ನನ್ನ ಗಳಿಕೆಯ ಹಣವು ನನ್ನ ಕೈಗೇ ಬರುತ್ತಿತ್ತು. ಅದರಲ್ಲಿ ಅರ್ಥವನ್ನಾದರೂ ಆತನಿಗೆ ಕೊಡುತ್ತಿದ್ದೆ. ಏನೇ ಆದರೂ ನಾನು ಕೊಟ್ಟಿರುಂಬು; ಇಲ್ಲವಾದರೆ ಆತನ ಗತಿ ಹೇಳಲಿಕ್ಕಾಲ್ಲ. ಮನೆಯಲ್ಲಿ ಆತನಿಗೆ ಬೇಕಾದಷ್ಟು ಹೊಡತಬಡತಗಳು. ಮೇಲೆ ಅರೆಹೊಟ್ಟಿ. ಅದೂ ಸಾಲದೆ, ಆತನಹತ್ತಿರ ಏನಾದರೂ ಬಂದೆರಡು ಕಾಸುಗಳು ಹೊರಬರೆ ಆತನು ಕಳ್ಳತನದ ದೂಷಣೆಗೂ ಶಿಕ್ಕುಗೂ ಗುರಿಯಾಗುತ್ತಿದ್ದನು.

## ಮುಕ್ತಿಯಾತ್ರ

ಹೀಗಾಗಿ ನಾನು ಕೂಡ ಆತಸಿಗೆ ಏನನ್ನೂ ಕೂಡಬಾರದಾಗಿತ್ತು.

ಹೀಗಿರುತ್ತಿರುವಾಗಲೇ ನಾವು ಬೆಳೆದು ದೊಡ್ಡವರಾದೆವು.

### ೪

ಇಬ್ಬರೂ ಪಾರ್ಯದವರಾಗಲು ನಮ್ಮೆ ಮನಸ್ಸಿಗಿರು, ಪರಿ ಸ್ಥಿತಿಯೂ ಒದಲಾಗುತ್ತ ಬಂದವು. ನಮ್ಮೆ ಜೀವಗಳು ಒಂದನ್ನೊಂದು ಗಂಟು ಹಾಕಿಕೊಂಡುಬಂಧಿದ್ದವು. ನಾವಿಬ್ಬರು ಮದುವೆ ಮಾಡಿ ಕೊಳ್ಳುವದೆಂದು ಗೊತ್ತುಮಾಡಿಕೊಂಡೆವು. ಆದರೇನು? ಹಾಲಿಲ್ಲದ ಹಬ್ಬವಲ್ಲ ಹಣವಿಲ್ಲದ ಬಾಳುವೆಯಲ್ಲ. ಆತಸಿಗೆ ಏನು ಮಾಡುವದಕ್ಕೂ ಬಗೆ ತೋಚದು. ಹೇಗೆ ಬಾಳುವೆಗೆ ಮೂದಲು ಮಾಡುವದು? ಎಂಬದು ಬಂದು ಒಗಟುವಾಗಿಬಿಟ್ಟು.

ದೊಡ್ಡವನಾದ ಮೇಲೆ ಆತ ತನ್ನ ಮನೆಯ ಗೊಡವೆಯನ್ನೇ ಒಟ್ಟುಬಿಟ್ಟು ಹಗಲಿರುಳು ಉರಹಕ್ಕಾರಗೇ ಇರುತ್ತಿದ್ದ. ನಾನು ನನ್ನ ಮನೆಯಿಂದ ಆತನಿಗಾಗಿ ಉಳಿವನನ್ನು ಒಯ್ಯಾತ್ತಿದ್ದೆ. ಆತನು, ಕುಳ್ಳುಕಟ್ಟಿಗೆ ಕೂಡಿಸಿದುತ್ತಿದ್ದ. ನಾನವುಗಳನ್ನು ಧಾರವಾಡಕ್ಕೆ ಹೊರ್ತಿ ಮಾರಿ ಬರುತ್ತಿದ್ದೆ. ಆಗ ಆತ ನನ್ನ ದನಗಳನ್ನು ಕಾಯು ತ್ತಿದ್ದ. ಹೊತ್ತು ಮುಳುಗುವದರೆಳಗೆ ಮರಳಿ, ಆತನಲ್ಲಿಗೆ ಹೋಗಿ, ಬಂದ ಹಣವನ್ನೊಪ್ಪಿಸಿ ನನ್ನ ದನದೊಂದಿಗೆ ನಾನು ಉರ ಕಡೆಗೆ ಹೊರಡುತ್ತಿದ್ದೆ. ಆತನೂ ನನ್ನನ್ನು ಕಳಿಸಲು ಅಗಸೆಯವರಿಗೆ ಬಂದು ಹಿಂದಿರುಗಿ ಹೋಗಿ ಕೆರೆಯ ಮರಡಿಯಲ್ಲಿದ್ದ ಮರುಳಯ್ಯನ ಗವಯಲ್ಲಿ ಬಿದ್ದ ಕೊಂಡು ಇರುಳು ಕಳೆಯುತ್ತಿದ್ದ. ನಾನು ನನ್ನ ತಾಯಿಯ ಮಗ್ಗುಲಲ್ಲಿ ಕೂದಿಯ ಮುಸುಕಿನಲ್ಲಿ ಬೆಳ್ಳಿಗೆ ಮಲಗಿಕೊಳ್ಳುತ್ತಿದ್ದೆ.

ನಾನು ಆತನನ್ನು ಮದುವೆಯಾಗಬೇಕೆಂಬ ಮಾತ್ರ ನಂನ ತಾಯಿಯ ಮನಸ್ಸಿಗೆ ಸರಿಷ್ಟಲಿಲ್ಲ. ನಾನು ಎಷ್ಟು ಹೇಳಿಕೊಂಡರೂ ನನ್ನದೆಯ ಕಳಪಳವು ಅವಳಿಗೆ ಹೂಳಿಯದೆ ಹೋಯಿತು. ಆತನು ತಿರುಕ, ಗತಿಗಾಳಿದ ದರಿದ್ರ, ಅಷವಿಯ ಹುಂಬ ಎಂದು ಅವಳ ಎಣಿಕೆ. ನಮಗಾದರೊಂಬ್ಬರನ್ನು ಪಟ್ಟು ಇನ್ನೊಬ್ಬರಿಗೆ ಉಸ್ಸು ಕೂಡ ಅಡದು. ಅವಳಿಗಿದೆಲ್ಲ ತಿಳಿಯದು. ವೇದಲು ನನ್ನ ತಾಯಿ ಎಲ್ಲ ಬಗೆಬಿಯಂದಲೂ ನನಗೆ ಮೇಚ್ಚಿಸವಳಾಗಿದ್ದಳು. ನಾನು ಮದುವೆಯ ಮಾತ್ರತ್ವದ ಮೇಲೆ, ನನ್ನ ತಾಯಿಯೇ ನನಗೆ ವೈರಿಯಾದಳು. ಅವಕು ನಮ್ಮೀಂದ ಆಳಿಯನ್ನು ಕೂಡ ಮಾಡಿಸಿಕೊಂಡಳು.

ನನ್ನ ತಾಯಿ ಬಲುದಿನಗಳಿಂದ, ತನ್ನ ಹಣಿಯ ಬೆವರು ಹರಿಸಿ ಸ್ವಲ್ಪ ಹಣವನ್ನು ಕೂಡಹಾಕಿದ್ದಳು. ಅವಕು ಪಟ್ಟು ಕಷ್ಟವೆಲ್ಲ ನನ ಗಾಯೀಯೇ ಎಂದು ನಾನು ಒಲ್ಲೆ. ನನ್ನನ್ನು ಬಂದು ಒಳ್ಳೆಯ ಮನಸ್ಸಿಗೆ ಕೊಡಬೇಕೆಂದು ಅವಳ ಹಂಬಲ. ಅವಳ ಹಂಬಲದ ಒಳ್ಳೆಯ ತನವನ್ನು ನಾನು ಅರಿತುದುಂಟು. ಆದರೆ ಅವಳ ಯಶ್ವವೆಲ್ಲ ನನ್ನ ಪಾಲಿಗೆ ಮಾವಾಗದೆ ಬೇವಾಗಲೈಡಿತು.

ಆತನು, ತನ್ನ ಮನಸೆಬಿಟ್ಟುಮೇಲೆ, ಕೈಯಲ್ಲಿ ಹತ್ತಿಪ್ಪತ್ತು ರೂಪಾಯಿ ಮಾಡಿಕೊಂಡಿದ್ದು. ನನ್ನ ಕೆಲವೊಂದು ಹಣವೂ ಆತನ ಬಳಿಯಲ್ಲಿತ್ತು. ಕೊನೆಗೊಮ್ಮೆ, ಇಬ್ಬರೂ ಓಡಿಹೋಗಿಬುಡಬೇಕೆಂಬ ವಿಚಾರವೂ ಬಂತು. ಇದರೆ ಅದರಿಂದ ನನ್ನ ತಾಯಿಯ ಕರುಳು ಬಲು ಬಲು ಏಡುಕುತ್ತತ್ತು. ನಮ್ಮ ಆಸಂದಕಕ್ಷಾಗಿಯೇ ಆದರೂ ಇನ್ನೊಂದು ಬೇವನನ್ನು ತಳತಳ ಎನ್ನಿಸುವದು ಆತನಿಗೆ ಒಪ್ಪಲಿಲ್ಲ.

## ವರುಕ್ಕಿ ಯಾತ್ರೆ

ನನಗೂ ನನ್ನ ತಾಯಿಯ ದುಕ್ಕುದ ಚಿಕ್ಕಪು ಕಡ್ಡಿದುರು ಕಟ್ಟಿ ಆ ಕೆಲಸಕ್ಕೆ ಬೇವ ಹೇಸಿತು. ಅಂತೂ ನನ್ನ ಮದುವೆ ಸನೆಗುದಿಗೆ ಬಿತ್ತು. ಅಲ್ಲದೆ ನಮ್ಮ ಮನೆತನದಲ್ಲಿ ತುಸು ಒಡಕೂ ಹಂಟ್ಯಿತು.

### ೭

ಒಂದು ದಿನ ಬೆಳಿಗ್ಗೆ, ನಾನಿನ್ನೂ ದನ ಅಟ್ಟಿಕೊಂಡು ಹೋಗುತ್ತು ವದರೊಳಗೇ ಆತನು, ತುರುಮಂದಿಯಲ್ಲಿ ನಿಂತು ನನ್ನ ದಾರಿಯನ್ನು ಕಾಯುತ್ತಿದ್ದು. ಎಂದೂ ಇಲ್ಲದೆ ಅಂದು ಆತನು ಉರಲ್ಲಿ ಒಂದುದ ರಿಂದ ನನಗೆ ಹಿಡಿಸಲಾರದಷ್ಟು ಸೋಚಿಗವಾಯಿತು. ದನಗಳನ್ನು ಅಟ್ಟಿಕೊಂಡು ಇಬ್ಬರೂ ಮುಂದೆ ಸಾಗಿದೆವು. ದಾರಿಯಲ್ಲಿ ಆತನು ತಾನು ಒಂದ ಕಾರಣವನ್ನೂ ಹೇಳಿದ. ನಮ್ಮ ಮೇಲೆ ದೇವರು ಕಣ್ಣು ತೆರೆದನೆಂದು ಇಬ್ಬರೂ ಬಗೆದುಕೊಂಡೆವು.

ಅದೇನೋ ರಿಕ್ರೋತು ಎಂದು ಹೇಳಿದ— ಅಲ್ಲಿ ತನ್ನನ್ನು ಕೆಲ ಸಕ್ಕೆ ಸೇರಿಸಿಕೊಳ್ಳುವರೆಂದೂ, ಅಲ್ಲಿಗೆ ಹೋದರೆ, ಹೋಟ್ಟಿಬಟ್ಟಿಯಾಗ್ಗೆ ಮೇಲೆ ಹಿಡಿತುಂಬ ಹಣಬರುವದೆಂದೂ, ಮುಂದೆ ಕೆಲವು ದಿನಗಳಲ್ಲಿ ತಾನು ಒಬ್ಬ ದೊಡ್ಡ ಹುದ್ದೇದಾರನಾಗಬಹುದೆಂದೂ, ಆಗ ನಾನಿ ಬ್ಬರು ಮದುವೆ ವಾಡಿಕೊಂಡು ಸುಖದಿಂದ ಇದ್ದು ಬುದುಹುದೆಂದೂ ಆತನು, ಹೇಳಿದ. ಆತನಿದ್ದಲ್ಲಿಗೆ ಒಂದು ಆ ರಿಕ್ರೋತಿನರು ಕೇಳಿ ಕೊಂಡಿದ್ದರಂತೆ. ತಮ್ಮ ಕೆಲಸಕ್ಕೆ ಸೇರಲು ದುಂಬಾಲವೇ ಬೆದ್ದಿದ್ದ ರಂತೆ. ನಮ್ಮ ಪಾಲಿನ ದೇವರೇ ಒಂದಂತೆ ಅವರು ಒಂದರೆಂದು ನನಗೆಸಿತು. ನಾನು ನನ್ನ ಮುಂದಿನ ಭಾಗ್ಯದ ಗಾಳಿಗೋವುರ ಗಳನ್ನು ಕಟ್ಟಿಕೊಂಡು, ಅವುಗಳ ರಾಣಿಯಾಗಿ ಮೇರೆಯತೊಡಗಿದೆ.

### ೮

## ಮುಕ್ತಯಾತ್ರ

ನನ್ನ ಒಪ್ಪಿಗೆಯ ಮೇರಂಗೆ ಆತನು ರಿಕ್ಷೋತಿಗೆ ಹೆಚ್ಚಿರಳಿಸ ಗುರುತು ಹಾಕಿಕೊಟ್ಟು. ಕೂಡಲೇ ಆಶ್ರಿಗೆ ಹೊಸ ಅಂಗಳು, ಕೆಲವೊಂದು ಹಣ, ಬಂದು ವಾವಡ ಬಂದವು. ಮರುದಿನವೇ ಆತನು ಧಾರವಾಡಕ್ಕೆ ಹೋಗಬೇಕಾಯಿತು. ಜೋಗುವ ವೊದಲು ಆತನು ನನ್ನಲ್ಲಿಗೆ ಬಂದು ತನ್ನಲ್ಲಿದ್ದ ಹಣವೊಂದುವನ್ನೂ, ತಾನು ತಿರುಗಿ ಬಂದಾಗ ಬೇಕೆಂದು ಹೇಳಿ ನನ್ನಲ್ಲಿಟ್ಟು, ತನಗೆ ಹೋಸದಾಗಿ ಬಂದ ಉಡುಗರೆ ಯನ್ನೂ ಕೊಟ್ಟು, ತನ್ನ ದಾರಿಯನ್ನೇ ಕಾಯುತ್ತಿರಬೇಕಾಗಿ ಹೇಳಿ ಪೋದ.

ನಮ್ಮ ಶಾರಿಂದ ಮತ್ತೂ ಕೆಲವರು ರಿಕ್ಷೋತಿಗೆ ಭರತ ಯಾರಿದ್ದರು. ಎಲ್ಲರನ್ನೂ ಕರೆದುಕೊಂಡು ಹೋಗಲು, ಧಾರವಾಡ ದಿಂದ ಸ್ವತಃ ಒಬ್ಬ ಸಾಬನೇ ವೋಟಾರು ತೆಗೆದುಕೊಂಡು ಬಂದಿದ್ದು. ಆ ಸಾಬನು ಆತನನ್ನು ಆದರದಿಂದ ಮಾತನಾಡಿಸಿದುದನ್ನೂ, ನಗು ನಗುತ್ತ ಆತನ ಬೆಸ್ಸುಚಪ್ಪರಿಸುವದನ್ನೂ ನೋಡಿ, ನನಗೊಂದು ಪದವಿಯೇ ಬಂದಂತೆ ಎನಿಸಿತು. ಆತನು ಹೋದಮೇಲೆ ಹಿಂದೆ ಸಿಂತು ನೋಡುತ್ತಿದ್ದ ನನ್ನ ಕಣ್ಣ ನೋಟ, ಸೂಜಿಯ ವೋನೆಯಂತೆ ಚೂಪಾಗಾಗಿ, ಆ ವೋಟಾರದ ಧೂಳಿಯೊಡಲನ್ನು ಸೀಳಿ, ಒಳನೇರ, ಎಹೊಟ್ಟೇ ಹೊತ್ತಿಸವರೆಗೆ ಆತನನ್ನೇ ದಿಟ್ಟಿಸುತ್ತಿತ್ತುತ್ತು.

### ೬

ಮುಂದೆ ಕೆಲವು ದಿನಗಳಲ್ಲೇ, ನಾನು ಹುಲ್ಲಬಸ್ಸಿಯಲ್ಲಿ ದನ ಗಳನ್ನು ಮೇಯಬೇಟ್ಟು, ನನ್ನಲ್ಲಿಯೇ ನಾನು ಮುಳುಗಿ ಕುಳಿತು ಕೊಂಡಾಗ, ಆತನು ಧಡಧಡನೆ ಬಂದು ನನ್ನೆಡುರಿಗೆ ಸಿಂತುಕೊಂಡ. ಸೋಲ್ಲುರ ಡ್ರೇಸಿನಲ್ಲಿದ್ದ ಆತನನ್ನು ಗುರುತಿಸದೆ ಹೋದುದಲ್ಲದೆ,

## ಮುಕ್ತಿ ಯಾತ್ರೆ

ಮೊದಲು ತನು ಹೆದರಿಕೊಂಡೆ. ಆ ಮೇಲೆ ಆತನ ವಾಟಿಕೆಯ ಮುಗುಳುನಗೆಯು ಅರಳಿಬರಲು ನನ್ನ ಹೆದರಿಕೆಯಲ್ಲಿ ಒಬ್ಬ ಹೋಯಿತು. ಆತನು ಸನ್ನೌಡನೆ ಕುಳಿತು ತಾನು ಧಾರವಾಡದಲ್ಲಿ ಬಲು ಸುಖದಿಂದಿರುವದಾಗಿಯೂ, ತಾನು ಬಂದಾರು ಹೊಡೆಯುವ ವದು, ಕುದುರೆಯೇರುವದು ಮುಂತಾದ್ದನ್ನು ಕಲಿಯುತ್ತಿರುವ ದಾಗಿಯೂ, ಸ್ವಂತ ಬಬ್ಬಿ ಆ ಸಾಬನ ಚಾಕರಿಯನ್ನೇ ಮಾಡುತ್ತಿರುವದಾಗಿಯೂ ಹೇಳಿದ. ಅದನ್ನೆಲ್ಲ ಕೇಳಿದ ನನ್ನ ಹೆಮ್ಮೆಗೆ ಕೊಡುವ ಮೂಡತ್ತೊಡಗಿದವು. ಆಗ ಅಂಥ ದೊಡ್ಡ ಕೆಲಸಕ್ಕೆ ಸೇರಿದ ಆತನ ಸಂಗಡ ಸರಿಕರಂತೆ ಸಡೆದುಕೊಳ್ಳುವದು ನನ್ನ ಮರಾಗಿದೆಗೆ ಏರಿದ ಮಾತ್ರಿಂದಿನಿಸಿತು. ಆತನು ಸಂಜೀವನರೆಗೆ ಸನ್ನೌಡನೆ ಇದ್ದ ತಾನು ಮಂಗಳವಾರ ದಿನ ಬೆಳಗಾನ ಗಾಡಿಯಂದ ಮುಂಬ್ಯಿಗೆ ಹೋಗುವದಾಗಿಯೂ, ನಾನು ಆಗ ಗಾಡಿಯ ಹಳಿಯ ಮಗ್ಗಲಿಗೆ ಕೆರೆಯ ಕೋಡಿಯ ಕಟ್ಟಿಯ ಮೇಲೆ ನಿಂತು ತನ್ನನ್ನು ಕಾಯುತ್ತಿರ ಬೇಕಾಗಿಯೂ ಹೇಳಿ ಹೋದ.

ಆತನ ಹೇಳಿಕೆಯ ಮೇರಿಗೆ, ಮಂಗಳವಾರ ಇದ್ದಬದ್ದ ಕೆಲಸ ವನ್ನೆಲ್ಲ ಬಂಟ್ಯಾಹೋಗಿ ಗಾಡಿಯ ದಾರಿಯನ್ನೇ ಕಾಯುತ್ತೆ ಎನ್ನೋಪ್ಪೇ ಹೋತ್ತು ಕುಳಿತುಕೊಂಡೆ. ದೂರದಲ್ಲಿ ಗಾಡಿಯು ಬರುತ್ತಿರುವಾಗಲೇ ಅದರ ಸಪ್ಪಳದ ತಾಲದೊಡನೆ ಸನ್ನಿದೆಯು ಬಲವಾಗಿ ಬಡಿದುಕೊಳ್ಳುಹುತ್ತಿತು. ಗಾಡಿಯು ಹತ್ತುರ ಬಂದೊಡನೆ ನಾನು ತುದಿಗಾಲೂರಿ ಎದ್ದುನಿಂತು, ಕಣ್ಣಾಗಳನ್ನು ಹಿಗ್ಗಿಸಿ, ಚಾಚಿ ಚಾಚಿ, ಆತನನ್ನು ನೋಡತ್ತೊಡಗಿದೆ. ಗಾಡಿಯ ಕಡಿಕಿಗಳಲ್ಲಿ ಬೇರೆ ಹಲವರಿದ್ದರೂ ನನಗೊಬ್ಬರೂ ಕಾಣಿಸದೆ ಹೋದರು.

## ಮಾತ್ರಾಯಾತ್ರೆ

ಆತನನ್ನು ದೂರದಿಂದಲೇ ನೋಡಿದೆ. ನನಗಾಗಿಯೇ ಆತನು ಸಾಧ್ಯವಾದ ಮಟ್ಟಿಗೆ ತನ್ನ ಮೈಯನ್ನು ಕಿಟಕಿಯಾಗಿರೆ ನೀಡಿಕೊಂಡು ನಿಂತಿದ್ದ. ಗಾಟಯು ಹೋಗಹೋಗತ್ತಿರುವಂತೆ ಆತನು ಕೈಮಾಡಿ ಮಾಡಿ ನನಗೆ ಸನ್ನೆ ಹೇಳುತ್ತಿದ್ದು. ಗಾಡಿ ಬಂದು ಸೀಮಾಷದಲ್ಲಿ ಕಂಚೆನಿಂಬಾಯಿತು. ಆದರೂ ನಾವಿಬ್ಬರೇ ಎಷ್ಟೋ ಹೊತ್ತು ಬಿಬ್ಬರನ್ನೊಬ್ಬರು ನೋಡುತ್ತು ಸಿಂಕಂತೆ ಎನಿಸಿತು. ಗಾಡಿಯು ದೂರದಲ್ಲಿ ಮರಿಯಾಗುತ್ತು ಬಂದು ಸಾಸನೆಕಾಳಮ್ಮೆ ಆಗುವ ನರಗಳ ಸಿಂತು ನೇರಿದಿದೆ. ಆ ಕೆಲವು ದಿನ, ಪ್ರತಿಯೊಂದು ನಿಮಿ ಷವ್ಯಾ, ಒಂದೊಂದು ಗಾಡಿ ಬಂದಂತೆ, ಅದರಲ್ಲ ಆತನು ಹೊರಗೆ ಬಿಂಗಿ ಸಿಂಕಂತೆ, ನನ್ನನ್ನು ಕೈಮಾಡಿ ಮಾಡಿ ಕರಯುತ್ತಿರುವಂತೆ ಬಾಷಪಾಗುತ್ತಿತ್ತು.

## ೧೦

ಆ ಮಾತಿಗೆ ಇಂದಿಗೆ ಎಷ್ಟೋ ವರ್ಷಗಳಾದವು. ಆತನು ಯೋದವನು ಹಿಂದಿರುಗಿಲ್ಲ. ನಾನು ಬೆಳೆದು ದೊಡ್ಡ ಶಾದ ಮೇಲೆ ತಾಯಿಯ ಬುಲುಮಗಾಗಿ, ಪರಿಸ್ತಿಯ ಬಲುಮೇಗಾಗಿ ಹೊತ್ತಿನ ಬತ್ತಾಯಕಾಗ್ಗೆ, ಬತ್ತಟೀಗೆ ಮದುವೆ ಮಾಡಿಕೊಂಡೆ. ನನಗೀಗ ರೂತ್ತಿನಂಥ ಮಂರು ಮಕ್ಕಳು ಸದ ಇನೆ. ಆತನು ರಿಕ್ಷೋತ್ತು ಸೇರಿ ಹೋದ ಮೇಲೆ ಹಲವು ವರುಷ ನನ್ನೆಡೆಯು ಹಂಬಲವೂ, ಬೇವದ ಶಳವಳವೂ, ಮನಸಿನ ಹಟವೂ ಹಿಮ್ಮಟ್ಟಲೇ ಇಲ್ಲ. ಆ ಕಳವಳವನ್ನು ನಾನು ತಡೆಯದೆ ಹೋದೆ. ಏನೋ ಹುಜ್ಜು! ಮದುವೆ ಮಾಡಿ ಕೊಂಡರೆ ಆ ಕಾವಿಸಿಯೆಲ್ಲ ಕಳೆದು ಹೋಗಬಹುದೆಂದು ನನಗೂ ಒಮ್ಮೆ ಇರಿತು.

## ಮುಕ್ತ ಯಾತ್ರೆ

ನನ್ನ ಪುಣ್ಯದ ಮಾತ್ರಂದರೆ ನನ್ನ ಗಂಡನ ಕೆಲಸ ಗಾಡಿಯ ಹಳಗಳ ರೇಲನ್ನು ಕಾಯುವದು. ಕಂಬಾರಗಳಿವೆಯ ಗುಡ್ಡದೋ ರಯ ವಗ್ಗಲ್ಲಿ ಗಾಡಿಯು ಇಳಿದು ಬರುತ್ತಿರುವಲ್ಲಿಯೇ, ನಮ್ಮ ಗೇಟು, ಹಾಗು ಅದಕ್ಕೆ ಹೊಂದಿದ ನಮ್ಮ ಗಚ್ಚಿನ ಗುಡಿಸಲು. ನಾವು ಗಂಡ-ಹೆಂಡಿರು ಮಕ್ಕಳುವರಿಗಳೆಲ್ಲ ಅಲ್ಲಿ ಸುಖವಾಗಿದ್ದೀವೆ.

ಆದರೆ ನಾನು ಮೊದಲು ಬಗೆದಂತೆ, ನನ್ನೆದೆಯ ಚಡವಡಿಕೆಯು ಸರಿಯಲೇ ಇಲ್ಲ. ಇಂದಿಗೂ ಆ ಹಿಂದಿನ ನೆನಪು ನನ್ನನ್ನು ಹರಿದು ತಿನ್ನತ್ತಿರುವಂತೆ ಎನಿಸುತ್ತದೆ. ನನ್ನ ಹೃದಯ, ನಮ್ಮ ಸಂಸಾರದ ಸುಖದಿಂದ ತಣ್ಣೆಗೊಳ್ಳುವಾಗಿದೆ. ಏನೋ ಸ್ವಲ್ಪ ಮೈತ್ಯಂಬ ಕೆಲಸ ವಿದ್ದರೆ ಆ ಸಂತಾಪದ ಮರೆವು. ಆದರೆ ನನಗೆ ಕೆಲಸಕ್ಕುಂಟ ಬಿಡುವೇ ಹೆಚ್ಚು. ಮಹಾರಾಯಸಂಭ ಗಂಡ ಪ್ರೀತಿಯಿಂದ ದುಡಿದು ಹಾಕು ತಾತಾನೆ. ಆದುದರಿಂದ ನಾನು ಕಾಲುಭಾಷಿ ಕುಳಿತುಕೊಂಡು, ಹಿಂದಣ ಸೆನಪಿನ ಕಣ್ಣ ಮುಚ್ಚಾಟಿಕೆಯನ್ನೇ ಬಗೆಯುತ್ತ ಕುಳಿತುಕೊಳ್ಳುವೆ.

ಮೇಲು ಗಾಡಿಗೆ ಸಿಗ್ಗೇಲು ಕೊಟ್ಟನೆಂದರೆ, ನನ್ನ ಗಂಡ ಕಟ್ಟಿಗೆ ಕೂಡಿಸಲು ಹೊರಟು ಹೋಗುತಾನೆ. ಉಳಿದ ಎಲ್ಲ ಗಾಡಿಗಳನ್ನೂ ನಾನೇ ನೋಡಿಕೊಳ್ಳುತ್ತೇನೆ. ಆ ಕೆಲಸದಲ್ಲಿ ನನಗೆ ಬಳ್ಳೇ ಪ್ರೀತಿ. ಹಗಲು ಹನ್ನೆರಡು ತಾಸಾ, ಗಾಡಿಗಳು ಬರುಹೋಗುವದನ್ನೇ ನೋಡುತ್ತ ಕುಳಿರಬೇಕೆಂದೆನಿಸುವದು.

ರಿಕ್ರೋಡಿಗೆ ಹೋದವರಲ್ಲಿ ಹಲವರು ದುಡ್ಡ ದುಗ್ಗಾಣಿಗಳಿನಕೊಂಡು ಹಿಂದಿರುಗಿ ಬಂದಿರುವರೆಂದು ಕೇಳಿದ್ದೀನೆ. ಆದರೆ ನನ್ನ ಆತನು ಇನ್ನೂ ಬರಲಿಲ್ಲ. ಎಂದಾದರೂ ಬಂದಾನೇ ಎಂದು ನನ್ನ ಹಂಬಲ ಹಾತೊರಿಯುತ್ತಿದೆ. ದೇವ ಆಲ್ಪಿಯುತ್ತದೆ. ಆದ

## ವುಂಕ್ತಿ ಯಾತ್ರೆ

ಕಾಮಗಿ ನಾನು ಪ್ರತಿಯೊಂದು ಗಾಡಿಯಸ್ತೂ ತಪ್ಪದೆ ಕಾಯುತ್ತು ಕುಳಿತುಕೊಳ್ಳುತ್ತೇನೆ. ಇತ್ತೀಚೆ, ಹೋಗಬರುವ ಗಾಡಿಗಳಲ್ಲಿಲ್ಲ, ಯಾವದೋ ಒಂದು ತೆರವುಕೆಡಿಕೆಯೋಳಿಗಿಂದ, ಆತನು ಹಣಿಕಿ ಯಿಕ್ಕಿಯಿತ್ತು ಸನ್ನುಸ್ನು ಕೈಮಾಡಿ ಮಾಡಿ ಕರೆಯುತ್ತಿರುವಂತೆ ಎನಿಸುವದು. ಗಾಡಿಗಳು ಹೋದಮೇಲೆ ಹಿಂದೆ ಗಾಳಿಯಲ್ಲಿ ನೀಳವಾಗಿ ಹಬ್ಬಿಕೊಂಡ ಹೊಗೆಯ ಸೆರಿನಲ್ಲಿ ಆತನ ಚಾಚಿದ ಕೈಯೇ ಮೂಡಿದಂತೆ ಕಾಣುವದು. ಒಮ್ಮೆಮ್ಮೆಯಂತೂ, ಗಾಡಿಯ ಕಡಿಕಿಗಳಲ್ಲಿ ವೋರೆಯಿಟ್ಟುಕೊಂಡು ಕುಳಿತ ಪ್ರತಿಯೊಬ್ಬ ಗಂಡಸಿನ ವೋರೆಯೂ ನನಗೆ ಆತನ ವೋರೆಯೆಂದೇ ಎನಿಸುವದು. ನಾನು ಹುಣಿಸ್ತೀಯಂತೆ ಕುಳಿತುದನ್ನು ಕಂಡು, ಗಾಡಿಯೋಳಿನ ಮಕ್ಕಳು ಕೈಮಾಡಿ ಕೂಗುವಾಗ ಆತನೇ ಸನ್ನುಸ್ನು ಕರೆಯುತ್ತಿರಬಹುದಲ್ಲವೇ ಎನಿಸುವದು. ಗುಡ್ಡು ಗಾಡಿಗಳು ಹಾಯುವಾಗಲೂ ಆ ಡಬ್ಬಿಗಳಲ್ಲಾ ಒಂದು ಕಡಿಕಿ, ಅದರಲ್ಲಿ ಒಂದು ವೋರೆ, ಅದರ ಮುಂದೆ ಒಂದು ಕೈ ಇದ್ದಂತೆ ಭಾಸವಾಗುವದು. ರಾತ್ರಿಯಲ್ಲಿ ಗಂಡಮಕ್ಕಳ ಸಡುವೆ ಮಲಗಿಕೊಂಡಾಗಲೂ, ಯಾವದೋ ಒಂದು ಗಾಡಿಯು ಹಾದ್ದ ಹೋಗುತ್ತಿರುವಂತೆ ಎನಿಸಿ ನನ್ನೆಡೆಯು ಡಬಡಬ ಎಂದುಕೊಳ್ಳುವದು. ಆಗ, ನಾನು ಹೊರಗೆ ಕಾಯುತ್ತ ಕುಳಿತಿಲ್ಲವಲ್ಲ; ಆತನು ನನಗಂದು ಕೈ ಮೈ ಕಣ್ಣಗಳನ್ನು ಚಾಚಿ ಕುಳಿತಾಗ ಸನ್ನುಸ್ನು ಕಾಣಿದೆ ಆತನು ಎಷ್ಟು ಆಸೆಗೆದಬಹುದು ಎಂದು ನಿದ್ದೆಕನಸಿನಲ್ಲಿಯೂ ಕನವರಿಕೆಯಾಗುವದು.

ನನ್ನ ಗಂಡನೆಂದರೆ ನನಗೊಂದು ಮೆಚ್ಚು. ಏತಕೆಂದರೆ ಇತ್ತೀಚೆ ನನ್ನ ಗಂಡನೂ ಆತನಂತೆ ಕಾಣುತ್ತಿರುವ. ರಿಕ್ಷೋತ್ತು

## ಮಾತ್ರ ಯಾತ್ರೆ

ಸೇರುವಾಗ ಆತನಿಂದಿ ಬಂದ ಉಡುಗರೆಯನ್ನು ಸಾನು ಮೊನ್ನಿ ನವರೆಗೆ ಬಳಸದೆ ಕಾಯ್ದು ಇಟ್ಟಿದ್ದೆ. ಸಾಣಸೋಮವಾರ ಅದೇಕೋರೆ ಆ ಒಟ್ಟಿಗಳನ್ನು ತೆಗೆದು ನನ್ನ ಗಂಡನಿಗೆ ಕೊಟ್ಟಿ. ನನ್ನ ಗಂಡನು ಅವು ಗಳನ್ನು ತೊಟ್ಟುಕೊಂಡು ನಿಂತರೆ, ಅಂದು ರಿಕೋರ್ಡಿಗೆ ಸಹಿ ಹಾಕಿದ ದಿನ ‘ಆತ’ನು ನನ್ನೆ ದುರಿಗೆ ನಿಂದಂತೆಯೇ ಎಸಿಸಿತು.

ಹೀಗೆ ನನಗೆ ಎಲ್ಲೆಲ್ಲಿಯೂ ಆತನೇ ಕಾಣುತ್ತಿದ್ದಾನೆ. ಇದ ರಿಂದ ನನ್ನ ಪ್ರೇರಿತಿಯು ಈ ನೇಲಮುಗಿಲುಗಳಷ್ಟು ಆಗಲವಾಗಿ ಬಡ ಬಹುದಲ್ಲವೇ! ಆತನು ಇನ್ನೆಂದೂ ಬರಲಿಕ್ಕೋ ಇಲ್ಲ. ಆದರೆ ನನ ಗೇನು ನನ್ನ ಜೀವನವು ಬೇಸರವನಿಸದು. ಜೀವದ ಸೋಧ್ವೂ ಬೇಡ ವನಿಸದು. ಆತನಿಗಾಗಿ ನನ್ನ ಹಂಬಲವೂ ಹೆಚ್ಚುತ್ತಿರುವದು. ಹೀಗೇ ಇದ್ದರೆ ನನ್ನ ಬಾಳೂ ಈ ಜಗತ್ತಾಲ್ಲಿ ಮುಗಿಯದೆ ಇರಲು. ತಮ್ಮ ನಿಟ್ಟರಿಯದೇ ಓಡುವ ಈ ಗಾಡಿಗಳಂತೇ ನನ್ನ ಜೀವನವೂ ಹರಿಯುತ್ತಿರಲಿ. ಎಷ್ಟು ಜನ್ಮಿಜನ್ಮಿಗಳಾದರೂ, ನನಗೆ ಯಾವು ದಾದರೂಂದು ಗೇಟಿನ ಬಳಿಕುಳಿತು ಹೀಗೇ ಗಾಡಿಗಳನ್ನು ಕಾಯುತ್ತು ನಿರಂತರವಾಗಿ ಇದ್ದುಬಿಡಬೇಕನಿಸುವದು. ಈ ನನ್ನ ಹುಣಿನಿಂದ ನನ್ನ ಜೀವನವೆಂದಿಗೂ ಓಡುಗಡಿ ಹುಂದದಿರಲಿ.





